

ಯುಗ್ರೇದೀಯ ಪುರಷಸೂಕ್ತ ಮಂತ್ರಾಧ್ಯ ವಿವೇಚನೆ

ಲೇಖಕರು:

ಶ್ರೀ ಶ್ರೀ ಸಚ್ಚಿದಾನಂದೇಂದ್ರಸರಸ್ವತೀ ಸಾಮ್ಮಿಗಳು

ಕ್ರಮಾಂಕ: 240

Price List Catalog Sl.No. 141

ಅಧ್ಯಾತ್ಮಪ್ರಕಾಶ ಕಾರ್ಯಾಲಯ

ಹೊಳೆನರಸೈಪ್ರರ - 573 211, ಹಾಸನ ಜಿಲ್ಲೆ, ಕರ್ನಾಟಕ ರಾಜ್ಯ
ದೂರವಾಣಿ: 08175-273820

website: www.adhyatmaprakasha.org
E-mail: secretary@adhyatmaprakasha.org
coordinator_apk@yahoo.com

ಚೆಂಗಳೂರು ಶಾಖೆ:

ನಂ. 68, (ಹೋಸ ನಂ. 6), ಎ.ಪಿ.ಕೆ. ರಸ್ತೆ, 2ನೇ ಬಾಂಕ್,
ತ್ಯಾಗರಾಜನಗರ, ಚೆಂಗಳೂರು - 560 028 ದೂ: 080-2676 5548
E-mail: shankara.bhaskara@gmail.com

2018

Rugvedeeya purusha suktha Mantratha Vevechane -
Written by Sri Sri Sachidanandra Saraswathi Swamijigalu,
Published by Adhyatma Prakasha Karyalaya, Holenarasipura-573211,
Hassan District, Karnataka State, INDIA.
Phone: 08175-273820

website : www.adhyatmaprakash.org
E-mail : secretary@adhyatmaprakash.org
coordinator_apk@yahoo.com

1ನೇ ಮುದ್ರಣ 2009;
2ನೇ ಮುದ್ರಣ 2018 - 1000 ಪ್ರತಿಗಳು

ಮುದ್ರಣ ಕಾಗದ : 70 GSM NS Maplitho

ಪ್ರಟಿಗಳು : $12+108=120$

ಚೆಲೆ: ರೂ. 40/-

© ಅಧ್ಯಾತ್ಮಪ್ರಕಾಶಕಾರ್ಯಾಲಯದ್ವಾರಾ

ಪ್ರತಿಗಳು ದೊರೆಯುವ ಸ್ಥಳ :

ಅಧ್ಯಾತ್ಮಪ್ರಕಾಶಕಾರ್ಯಾಲಯ
ಹೊಳೆನರಸೀಪುರ - 573 211, ಫೋನ್: 08175-273820

Bengaluru Branch :

Adhyatma Prakasha Karyalaya
No. 68, A.P.K. Road, 6th Main, 2nd Block
Thyagarajanagar, Bengaluru-560 028. Phone : 080-26765548
E-mail: shankara.bhaskara@gmail.com

ಮುದ್ರಣ ಸ್ಥಾನ:

ಶ್ರೀರಾಮ ಪ್ರಿಂಟರ್ಸ್, ನಂ.25, 15ನೇ ಕ್ರಾಸ್, ಶ್ರೀನಿವಾಸ್ ಟೆಕ್ನಿಕ್ಸ್,
ಬೆಂಗಳೂರು - 560 062. ಫೋನ್: ೯೮೪೫೫ ೬೬೫೨

ಮುನ್ನಡಿ

ಶ್ರೀರಂಗ ಮಹಾಷ್ಟಭುವೇ ನಮಃ

ಸಮಸ್ತಪುರುಷಾರ್ಥಗಳ ಸಿದ್ಧಿಗೆ ಪರಮಸಾಧನವೂ ಸರ್ವಾರ್ಥ
ಸಂಸ್ಕೃತಿಗಳಿಗೆ ಮೂಲಭೂತವೂ ಆಗಿರುವ ಸನಾತನ ಸಾಹಿತ್ಯವನ್ನು "ವೇದ" ಎಂದು
ಕರೆಯುತ್ತಾರೆ. "ವೇದೋಽವಿಲೋ ಧರ್ಮಸೂತ್ರಾಣಿ" ಧರ್ಮಾಂ ಜಿಜ್ಞಾಸುಮಾನಾನಾಂ
ಪ್ರಮಾಣಂ ಪರಮಂ ಶ್ರುತಿಃ". ಅಂತಹ ವೇದಗಳಲ್ಲಿಯೂ "ವೇದೇಷು ಪೌರಣಂ
ಸೂಕ್ತಂ" ಎಂಬಂತೆ ಸಾರತಮವೂ ರಮಣೀಯತಮವೂ ಪುರಸ್ಕರಣೀಯತಮವೂ
ಆಗಿರುವ ಪುರಣಸೂಕ್ತವನ್ನು ಕುರಿತ ಈ ಮಟ್ಟ ಪುಸ್ತಕವನ್ನು ಕುರಿತು ನಾರಾಯಣ
ಸೃಂಗಾರಗಳು.

ಇದಕ್ಕೆ ಖುಷಿಯೂ ನಾರಾಯಣ. ದೇವತೆಯೂ ನಾರಾಯಣಾಂಜಳಿ ನಾದ
ವಿರಾಟಾಪುರಣ. ಭಂದಸ್ಸು ಅವುತ್ತಾನುಪ್ಪಾಪ್ಪ. (ಕಡೆಯ ಖುಕ್ಕಮಾತ್ರ ತ್ರಿಪುಷ್ಟಿ
ಆಗಿದೆ). ಖುಗ್ಗೇದದಲ್ಲಿ ಇದು ಹದಿನಾರು ಖುಕ್ಕಗಳಿಂದ ಅಲಂಕೃತವಾಗಿದೆ.
ಕೃಷ್ಣಾರ್ಥಜುರ್ವಲೇ ಇನ್ನೂ ಎರಡು ಖುಕ್ಕಗಳು ಸೇರುತ್ತವೆ. ಇದನ್ನು
ನಾರಾಯಣಾನುವಾಕ ಎನ್ನುತ್ತಾರೆ. ಇದರನಂತರ ಉತ್ತರನಾರಾಯಣಾನುವಾಕವನ್ನೂ
ಸೇರಿಸಿ ಹೇಳುತ್ತಾರೆ. "ಅಥ ಪುರಾಣೋ ಹ ವೈ ನಾರಾಯಣೋಽಕಾಮಯತ
ಪ್ರಜಾಸ್ಸಿಜೀಯೇತಿ" "ಅತೋಽಸ್ಮಿಲೋಕೇ ವೇದೇ ಚ ಪ್ರಥಿತಃ ಪುರಾಣೋತ್ತಮಃ" ಎಂದು
ಹೇಳಲ್ಪಟ್ಟಿರುವ ಪುರಣವರೇಣ್ಯನೂ ನಾರಾಯಣ, "ಪುರಾಣೋ ವೈ ರುದ್ರಃ" "ಬ್ರಹ್ಮ
ನಾರಾಯಣಃ" "ಶಿವಾಃ ನಾರಾಯಣಃ" ಎಂಬಂತೆ ಪರಮಪುರಣನೂ ಆತನ
ವಿಶ್ವರೂಪವೂ ವರ್ಣಿಸಲ್ಪಟ್ಟಿರುವ ಸೂಕ್ತ ಇದು. ಇದನ್ನು ವೇದದ ಇತರ ಮುಖ್ಯ
ಮಂತ್ರಗಳಿಂತೆ ಪಾರಾಯಣಕ್ಕೆ ಹೇಳಿರುವದಲ್ಲದೇ ವಿಷ್ಣುಸಂಬಂಧವಾದ ಎಲ್ಲ
ಯಜ್ಞಗಳಲ್ಲಿಯೂ ಇದರ ವಿನಿಯೋಗವನ್ನು ಖುಷಿಗಳು ಹೇಳಿರುತ್ತಾರೆ. ಭಗವಂತನ
ಅಭಿಷೇಕಕ್ಕೆ ವಿಹಿತವಾಗಿರುವಂತೆ ಇದರ ಹದಿನಾರು ಅಧಿವಾ ಹದಿನೆಂಟು ಖುಕ್ಕಗಳನ್ನು
ದೇವರ ಸರ್ವೋಪಚಾರಗಳಿಗೂ ವಿಧಾನಮಾಡಿರುತ್ತಾರೆ.

ಪ್ರಾವದಂತ ಮತ್ತು ಗಾಯತ್ರಿಯಂತೆ ಎಲ್ಲಾ ವೇದಗಳನ್ನೂ ಅಲಂಕರಿಸಿರುವ
ಸೂಕ್ತರತ್ನ ಇದು. ಆಕಾರದಲ್ಲಿ ವಾಮನಮೂರ್ತಿಯಾಗಿದ್ದರೂ ಅರ್ಥಾನುಸಂಧಾನ
ಮಾಡುತ್ತಾ ಹೋದಂತೆಲ್ಲಾ ತ್ರಿವಿಕ್ರಮನ ಮಹಿಮೇಯನ್ನು ತಾಳುತ್ತಿರುವ ಸೂಕ್ತ ಇದಾಗಿದೆ.
ಶ್ರೀ ಸಾಂಯಣರು, ಶ್ರೀ ಭಟ್ಟಭಾಸ್ಕರರೇ ಮುಂತಾದ ಸಾಂಪ್ರದಾಯಿಕ ಭಾಷ್ಯಕಾರರು
ಮಾತ್ರವಲ್ಲದೆ ಆಧುನಿಕ ವಿದ್ವಾಂಸರೂ ಹಳಜ ಇದಕ್ಕೆ ತಮ್ಮ ತಮ್ಮ ಭಾಷ್ಯಗಳ ಕಾಣಿಕೆಯನ್ನೂ
ಸಮರ್ಪಣೆ ಮಾಡಿರುತ್ತಾರೆ. ದ್ವೇಶಾದ್ವೇಶತವಿಶಿಷ್ಟಾದ್ವೇಶತಪರವಾದ ಭಾಷ್ಯಗಳೂ ಈ

ಸೂಕ್ತರತ್ವವನ್ನು ಅಲಂಕರಿಸಿವೆ. ಈ ನಾನಾ ಭಾಷ್ಯಗಳನ್ನೂ ಬಣ್ಣಿದ ಕನ್ನಡಕವಿಲ್ಲದೆ ಸಹಾನುಭೂತಿಯಿಂದಲೂ ಸಂಭಾವನಾಬುದ್ಧಿಯಿಂದಲೂ ವಿಮರ್ಶೆ ಸಿ ತಮ್ಮ ವರೋಲಿಕವಾದ ವ್ಯಾಖ್ಯಾನವನ್ನೂ ವಿಮರ್ಶೆಯನ್ನೂ ಅಧ್ಯಾತ್ಮಪ್ರಕಾಶಸಂಸ್ಥೆಯ ಸಂಸ್ಥಾಪಕರೂ ಸೂಕ್ತಿಯ ಚಿಲುಮೆಯೂ ಆಗಿರುವ ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀ ಶ್ರೀ ಶ್ರೀಗಳವರು ಇಲ್ಲಿ ಮಂಡಿಸಿ, ವೇದನಾರಾಯಣನನ್ನು ಆರಾಧಿಸಿದ್ದಾರೆ. ಹೀಗೆ ಸರ್ವಾತ್ಮನಾ ನಾರಾಯಣಮಯವಾಗಿರುವ ಈ ಅಮೂಲ್ಯವಾದ ಗ್ರಂಥರತ್ವವನ್ನು ಕುರಿತು ಮತ್ತೊಮ್ಮೆ ನಾರಾಯಣಸ್ತರಣಗಳು.

ಶ್ರುತಿ, ಸ್ವತ್ತಿ, ಮರಣ, ಇತಿಹಾಸ, ಉಪನಿಷತ್ತುಗಳಿಂದ ಕೂಡಿ ಸರಳ ಶೈಲಿಯಲ್ಲಿದ್ದರೂ ವೈದ್ಯಪ್ರಮಾಣವಾದ ಪ್ರೌಢಗಂಥವೂ ಆಗಿದೆ ಇದು. ಈ ಗ್ರಂಥದ ಕರ್ತೃಗಳು ವಿಧನಣಿಗಳೂ ಪರಮೋನ್ನತ ಮಟ್ಟದ ಲೇಖಕರೂ, ವಾಗಿಗಳೂ ಜ್ಞಾನಭಕ್ತಿವೈರಾಗ್ಯನಿಧಿಗಳೂ ಆದ ಶ್ರೀಶ್ರೀಗಳು, ಗ್ರಂಥದ ವಿಷಯ ಪರಮಪರಾಣಾದ ನಾರಾಯಣನ ಮಹಿಮೆ, ಗ್ರಂಥದ ಪ್ರಕಾಶಕರು ಅನ್ವಯಧಿನಾಮಧೇಯರಾದ ಅಧ್ಯಾತ್ಮಪ್ರಕಾಶಸಂಸ್ಥೆಯವರು, ಮೂರೂ ಸೇರಿ ಪೂರ್ವಸುಕೃತ ಎಂಬಂತೆ ಹೊರಬಂದಿರುವ ಈ ಗ್ರಂಥಕ್ಕೆ ಜಯ ಜಯಕಾರಗಳು. ಆದುಭಾಷಯ ಸೋಗಡು, ದಾರ್ಶನಿಕತೆಯ ಗಾಂಭೀರ್ಯ ಮತ್ತು ಜನತೆಗೆ ಉಪದೇಶನೀಡುವ ಪರಮಾರ್ಥಬುದ್ಧಿ ಇವುಗಳಿಂದ ಆಪ್ಯಾಯಮಾನವಾಗಿರುವ ವಿಶಿಷ್ಟವಾದ ಗ್ರಂಥ ಇದು.

ತಮ್ಮ ಅಧ್ಯಾತ್ಮಪ್ರಕಾಶ ಸಂಸ್ಥೆಯ ಪ್ರಥಾನ ಪ್ರಯೋಜನ ಜನರಲ್ಲಿ ಅಧ್ಯಾತ್ಮಪ್ರಕಾಶವನ್ನು ತುಂಬುವುದು ಎಂಬುದನ್ನು ಪ್ರತಿ ಬರಹದಲ್ಲಿ ಶ್ರೀಶ್ರೀಗಳವರು ಸಿದ್ಧಪಡಿಸಿದ್ದಾರೆ. ವೇದಾನ್ತವಿದ್ಯಾಂಸರು ಎಲ್ಲರನ್ನೂ ವೈರಾಗ್ಯಭಾವಕ್ಕೆ ಪ್ರೇರಿಸಿ ಲೋಕಜೀವನಕ್ಕೆ ವಿಮುಖಿರನ್ನಾಗಿಯೂ ಮಾಡಿಬಿಡುತ್ತಾರೆ. ಸಂಸಾರವಿಮುಖಿರಾದ ಸಂನಾಸಿಗಳಾಗಲು ಪ್ರೇರಿಸುತ್ತಾರೆ. ಇವರು ಸಮಾಜದ ಶತ್ರುಗಳು ಎಂಬ ಅಲ್ಪಜ್ಞನಿಗಳ ಆರೋಪಕ್ಕೆ ಎಡೆಬರದಂತೆ ಪ್ರತಿಯೊಬ್ಬರೂ ಲೋಕದಲ್ಲಿ ತಮ್ಮ ತಮ್ಮ ವೈತ್ತಿಗಳಲ್ಲೇ ಇದ್ದು ಅಧ್ಯಾತ್ಮಚಿಂತನೆಯನ್ನೂ, ಅದಕ್ಕೆ ತಕ್ಕ ಜೀವನವನ್ನೂ ನಡೆಸಬಹುದು ಎಂಬ ತಿಳಿವಳಿಕೆಯನ್ನೂ ನೀಡಿರುತ್ತಾರೆ.

ಹತ್ತು ಲೇಖನಗಳಲ್ಲಿ ಮುಗ್ಗೇದದ ಹದಿನಾರು ಮುಕ್ಕಿಗಳನ್ನೂ ಮತ್ತು ಅನಂತರ ನಾರಾಯಣಾನುವಾಕವನ್ನೂ, ಉತ್ತರನಾರಾಯಣಾನುವಾಕವನ್ನೂ ಸಂಕ್ಷೇಪಿಸಿ ವ್ಯಾಸಸಮಾಸಾತ್ಕವಾಗಿ ಇಡೀ ಮರುಷಸೂಕ್ತವನ್ನು ಇಲ್ಲಿ ಮನವರಿಕೆ ಮಾಡಿಕೊಟ್ಟಿರುತ್ತಾರೆ. ಪ್ರತಿಯೊಂದು ಶುಕ್ಳನ ಅರ್ಥಾನುವಾದವನ್ನು ಮಾಡಿ ಅದರ ವಿಮರ್ಶಾತ್ಮಕ ವಿವರಣೆಯನ್ನೂ ನೀಡಿರುವದು ಪಂಡಿತಪಾಮರರೆಲ್ಲರಿಗೂ ಪರಮೋಪಕಾರಕವಾಗಿದೆ.

ವಿಸ್ತಾರವಾಗಿ ಹೇಳಿದ ವಿಷಯಗಳನ್ನು ಸಂಕ್ಷೇಪವಾಗಿಯೂ ಮತ್ತೊಮ್ಮೆ ಹೇಳಿ ಮನವರಿಕೆ ಮಾಡಿಕೊಡುವ ಈ ಶೈಲಿಯು ಮ್ಯಾಥ್ಮ್ಯಾ ಅನಾರ್ಲ್‌ ಎಂಬ ಆಂಗ್ಲ ವಿದ್ಯಾಂಸನ "ಕಲ್ಪರ್ ಎಂಡ್ ಅನಾಕ್ಸ್" ಎಂಬ ಗ್ರಂಥದ ರೀತಿಯನ್ನು ನೆನಪಿಗೆ ತರುತ್ತದೆ. ತಾನು ಹೇಳಿರುವ ವಿಷಯಗಳು ಅತ್ಯಮೂಲವಾಗಿರುವುದರಿಂದ ಅವುಗಳನ್ನು ಮತ್ತೆ ಮತ್ತೆ ಹೇಳಿ ಮನವರಿಕೆ ಮಾಡಿಕೊಟ್ಟಿರುವುದು ಭೂಷಣವೇ ಹೋರಿ, ದೂಷಣವಲ್ಲ ಎಂದು ಆತನು ಸಮರ್ಥಿಸಿಕೊಂಡಿರುವುದನ್ನು ಇಲ್ಲಿಯೂ ಸ್ಕೃಸಬಹುದು. ಒಂದು ಗಹನವಾದ ಮಂತ್ರದ ಅರ್ಥವನ್ನು ಮನಸ್ಸಿಗೆ ತೆಗೆದುಕೊಂಡಾಗಿದ್ದರೂ ಅದನ್ನು ಕಾಲಾಂತರದಲ್ಲಿ ಮರಿಯುವ ಸ್ಥಾವರಿಯವುದರಿಂದ ಅದನ್ನು ಜ್ಞಾಪಿಸಿಕೊಟ್ಟು ಮುಂದಿನ ಪಾಠವನ್ನು ಗ್ರಹಿಸಲು ಅನುವು ಮಾಡಿಕೊಡುವುದು ಸಮರ್ಥರಾದ ಉಪಾಧ್ಯಾಯರ, ಉಪದೇಶಕರ, ಮಾರ್ಗವೇ ಆಗಿದೆ. "Repeat and revise and recapitulate and revis" (ಬೋಧಿಸಿದ ಪಾಠವನ್ನೇ ಮನರಾವೃತಿಮಾಡಿ ನೆನಪಿಗೆ ತಂದು ಮತ್ತೊಮ್ಮೆ ಅದರ ಸಾರಾಂಶವನ್ನು ಹೇಳಿ ಮನವರಿಕೆ ಮಾಡಿಕೊಡು) ಎಂಬುದು ಉತ್ತಮ ಉಪಾಧ್ಯಾಯರ ಅನುಸರಿಸಬೇಕಾಗಿದ ನೀತಿಯೇ ಆಗಿದೆ. ಶ್ರೀಶ್ರೀಗಳ ಪೂರ್ವಾಶ್ರಮದಲ್ಲಿ ಉತ್ತಮ ಉಪಾಧ್ಯಾಯರೇ ಆಗಿದ್ದರಿಂದ ಆ ಕಲೆಯನ್ನು ಈ ಉಪದೇಶ ಗ್ರಂಥದಲ್ಲಿ ಅನುಸರಿಸಿರುವುದು ಸಹಜವೇ ಆಗಿದೆ. ವಿಸ್ತಾರವಾಗಿ ಉಪದೇಶಿಸಿದ ವಿಷಯವನ್ನು ಸಂಕ್ಷೇಪಿಸಿ ಹೇಳುವ ಕಲೆಯಲ್ಲಿ ಲೇಖಕರು ಸಿದ್ಧಹಸ್ತರಾಗಿದ್ದರೆಂಬುದನ್ನು ಇಲ್ಲಿ ಅಭಿನಂದಿಸಿ ಹೇಳುತ್ತೇವೆ. ಉದಾಹರಣೆಗೆ ಇಡೀ ಮರಷಸೂಕ್ತದ ಅಭಿಪ್ರಾಯವನ್ನು ಮೂರು, ನಾಲ್ಕು-ಪೂರ್ಣಾರ್ಥಗಳಲ್ಲಿ ಸಾರಗಭಿಕ್ತವಾಗಿ ಈ ಬರಹದಲ್ಲಿ ತಂದಿರುವುದನ್ನೂ ಗಮನಿಸಬಹುದು : ಈಗ್ಗೇದದಲ್ಲಿರುವಂತೆ ಮರಷಸೂಕ್ತದ ಹದಿನಾರು ಈಕ್ಕುಗಳ ಅಭಿಪ್ರಾಯವನ್ನು ಈವರೆಗೆ ಹತ್ತು ಲೇಖನಗಳಿಂದ ವಿವರಿಸುತ್ತಾ ಬಂದಿರುತ್ತೇನೆ. ಈ ಸೂಕ್ತದಿಂದ ನಮಗೆ ತಿಳಿದುಬರುವ ಒಟ್ಟು ಅರ್ಥವು ಇಷ್ಟಾಃ ಪರಮಾತ್ಮನು ನಾಮರೂಪಪ್ರಪಂಚವನ್ನು ಮಾತ್ರ ಕಾಣಬಲ್ಲ ಇಂದಿಯ ಪ್ರಧಾನರಾದ ಜನರಿಗೆ ವಿಶ್ವಾಕಾರವಾಗಿಯೂ ತೋರಿಕೊಳ್ಳುತ್ತಿರುತ್ತಾನೆ. ಆತನು ಈ ವಿಶ್ವವನ್ನು ಎಲ್ಲೆಲ್ಲಿಯೂ ತುಂಬಿಕೊಂಡಿರುವುದರಿಂದ ಮರುಷನೆನಿಸಿ ಕೊಂಡಿರುತ್ತಾನೆ. ಬ್ರಹ್ಮವಿಂದ ಹಿಡಿದು ಸ್ತುಂಬದವರೆಗಿನ ಪ್ರಾಣಿಗಳಲ್ಲಿಲ್ಲ ಆತನೇ ಆತ್ಮನಾಗಿ ಇದ್ದುಕೊಂಡಿರುತ್ತಾನೆ. ಆತನೇ ಈ ಜಗತ್ತೆಂಬ ಸ್ವಾಲೋಪಾಧಿಯಿಂದಲೂ ನಮ್ಮೆಲ್ಲರ ಅಂತರ್ಬಂಹಿಃಕರಣ ರೂಪವಾದ ಸೂಕ್ಷ್ಮಾಪಾಧಿಯಿಂದಲೂ ಸಾಕಾರನಾಗಿ ಕಾಣಿಸಿಕೊಳ್ಳುತ್ತಿರುತ್ತಾನೆ. ಆದ್ದರಿಂದ ನಾವು ಹೋರಿಗೆ ಕಾಣುವ ಎಲ್ಲಾ ಪ್ರಾಣಿಗಳನ್ನೂ ಎಲ್ಲಾ ಮಾನವರನ್ನೂ ಎಲ್ಲಾ ಅತಿಮಾನವರಾದ ದೇವತ್ವಿಗಳನ್ನೂ ಪರಮಾತ್ಮಭಾವನೆಯಿಂದಲೇ ಕಂಡು ನಡೆದುಕೊಳ್ಳುವ ಉತ್ತಮ ಭಾವನೆಯನ್ನು ಕಲಿಯಬೇಕು.

ಇಡಿಯ ದೃಷ್ಟಪರಂಚವಲ್ಲವೂ ಆತನ ಮಹಿಮೆಯೇ ಆಗಿದೆ. ಆತನ ಮಹಾವಿಭೂತಿಯ ತತ್ತ್ವವನ್ನು ಮನಗಂಡು ಪೂಜ್ಯಬ್ರಿಧಿಯಿಂದ ಆರಾಧಿಸುವುದನ್ನು ನಾವು ಅಭ್ಯಾಸಮಾಡಬೇಕು. ನಿಜವಾಗಿ ನೋಡಿದರೆ ಪರಮಾತ್ಮನು ಪ್ರಪಂಚವನ್ನು ಮಿರಿದ ತನ್ನ ಸ್ಥಾವರದಲ್ಲಿಯೇ ಯಾವಾಗಲೂ ಇರುತ್ತಿರುವನು. ಆದರೂ ಆತನು ತನ್ನ ಮಾಯಾಶ್ಕ್ರಿಯಬಲದಿಂದ ಈ ಪ್ರಪಂಚರೂಪವಾಗಿಯೂ ಕಾಣಿಸಿಕೊಳ್ಳುತ್ತಿರುವನು. ಈ ಪ್ರಪಂಚವು ನಮ್ಮ ಭೋಗಕ್ಕೆ ಅನುಕೂಲಿಸುವ ವಸ್ತುಗಳನ್ನು ಒದಗಿಸುವ ಸ್ಥಾನವೆಂದು ತಿಳಿಯಲ್ಪದು ಕುಸಂಸ್ಕೃತಿಯ ಫಲವು. ಈ ಪ್ರಪಂಚವಲ್ಲಾ ಒಂದು ಮಹಾಯಜ್ಞಾಲೆಯು. ಇಲ್ಲಿ ಪರಮೇಶ್ವರನ ಆರಾಧನಾರೂಪವಾದ ಯಜ್ಞಕ್ಕೆ ಬೇಕದ ಸಾಮಗ್ರಿಗಳೆಲ್ಲವೂ ಕಾಣಬರುತ್ತಿವೆ. ನಾವು ನಮ್ಮ ತನು-ಮನ-ಧನಗಳೆಲ್ಲವನ್ನೂ ಈ ಆರಾಧನೆಗೆ ಉಪಯೋಗಿಸಿ ಕೊಂಡು ಒಬ್ಬರಿಗೊಬ್ಬರು ಸಹಕಾರವನ್ನು ಮಾಡುತ್ತಾ ಬಾಳಬೇಕು.

ವಿಶ್ವದಲ್ಲಿರುವ ಸಾಧಾರಣಂಗಮ ಪ್ರಾಣಿಗಳೆಲ್ಲವೂ ಆ ಪರಮಾತ್ಮನ ಚೈತನ್ಯದಿಂದಲೇ ವ್ಯಾಪ್ತವಾಗಿರುವವು. ಇವೆಲ್ಲವೂ ಆ ಪರಮಾತ್ಮನಲ್ಲಿ ಒಂದಾಗಿರುವವು. ಇವುಗಳಲ್ಲಿ ಉತ್ತಮವಾಗಿರುವ ದೇವತೆಗಳೇಂಬುವರು ಪರಮಾತ್ಮನ ಶಕ್ತಿವಿಶೇಷಗಳೇ ಆಗಿರುತ್ತಾರೆ. ದೇವತೆಗಳ ಆರಾಧನೆಯಿಂದರೆ ಆ ಪರಮೇಶ್ವರನ ಆರಾಧನೆಯೇ ಆಗುತ್ತದೆ. ಮನುಷ್ಯನು ಯಜ್ಞಧಾನತಪಸ್ಸಗಳಿಂದ ಪರಮೇಶ್ವರನ ಆರಾಧನೆಯನ್ನು ಮಾಡುತ್ತಿರುಬೇಕು. ಎಲ್ಲಾ ಪ್ರಾಣಿಗಳಲ್ಲಿಯೂ ಎಲ್ಲಾ ಮನುಷ್ಯರಲ್ಲಿಯೂ ಎಲ್ಲೆಲ್ಲಿಯೂ ಕೊನೆಗೆ ತನ್ನಲ್ಲಿಯೂ ಆ ಪರಮಾತ್ಮನ ಇರವನ್ನೇ ಕಂಡುಕೊಂಡು ನಲಿಯುವ ಸುಯೋಗವನ್ನು ಸಂಪಾದಿಸಿಕೊಳ್ಳಬೇಕು. ಪರಮಾತ್ಮನು ಬಾಹ್ಯಪ್ರಪಂಚದಲ್ಲಿಲ್ಲ ತುಂಬಿಕೊಂಡಿದ್ದು ಆ ಪ್ರಪಂಚರೂಪದಿಂದಲೇ ನಮಗೆ ಕರೋಪಾಸನೆಗಳ ಘಳಗಳನ್ನು ಕೊಡುತ್ತಿರುತ್ತಾನೆ. ಈ ಮಾಯಿಕ ಪ್ರಪಂಚವನ್ನೆಲ್ಲ ಮಿರಿದ ತನ್ನ ಪರಮೋತ್ತಮವಾದ ಸ್ವರೂಪದಿಂದಲೂ ಇದ್ದುಕೊಂಡಿರುತ್ತಾನೆ. ಆಂತರಿಕವಾದ ಸ್ವಾನುಭವದಿಂದ ಆತನ ಪ್ರಪಂಚಾತೀತ ತತ್ತ್ವವನ್ನು ನೇರವಾಗಿ ಕಂಡುಕೊಂಡು ನಿತ್ಯನಂದದಲ್ಲಿ ನೆಲೆನಿಲ್ಲವುದೇ ಮಾನವ ಸಂಸ್ಕೃತಿಪರವರ್ತದ ಪರಮೋಚ್ಚೆ ಶಿವಿರವು”.

ಸಂಕಷಿತ ದೃಷ್ಟಿಯಿಳ್ಳ ಪರಮತೀಯ ವೈದಿಕಧರ್ಮವನ್ನು Pantheism (ಬಹುದೇವತಾವಾದ) Idolatry (ಬಿಗ್ರಹಪೂಜೆ) ಎಂದು ಟೀಕೆ ಮಾಡಿರುವವರನ್ನು “ಮರಷ ಏವೇದಗ್ಯಂ ಸರ್ವಂ” ಎಂಬ ಒಂದು ಷಾಕ್ಷದ ವ್ಯಾಖ್ಯಾನದಿಂದ ಶ್ರೀಶ್ರೀಗಳವರು ಪ್ರಾಮಾಣಿಕವಾಗಿ ಅವರ ಮನಸ್ಸಿಗೆ ನೋವಾಗದಂತೆ ಏವೇಕಮಾರ್ವಕವಾಗಿ ಬಿಂಡಿಸಿ ಸತ್ಯಾರ್ಥವನ್ನು ಮನವರಿಕೆ ಮಾಡಿಕೊಟ್ಟಿರುವುದೂ ಗಮನಿಸಬೇಕಾದ ವಿಷಯ. ಈ ಮರುಷಸೂಕ್ತದಲ್ಲಿ ಪ್ರತಿಪಾದಿಸಿರುವ ವಿಷಯಗಳನ್ನೇ ಉಪನಿಷತ್ತಗಳೂ ಇತಿಹಾಸ ಮರಾಣಗಳೂ ಸಂಕ್ಷೇಪವಾಗಿಯೂ ವಿಸ್ತಾರವಾಗಿಯೂ ನಿರೂಪಿಸುತ್ತವೆ ಎಂಬುದನ್ನು

ಉದ್ದರಣಗಳಿಂದಲೂ ಉಪಪತ್ತಿಗಳಿಂದಲೂ ಶ್ರೀಶ್ರೀಗಳವರು ಪ್ರತಿಪಾದಿಸಿದ್ದಾರೆ. ಪರಮಾತ್ಮನು ಸರ್ವಾತೀತನಾಗಿದ್ದಾನೆ, ಸರ್ವಾತಯಾವಿಂಯೂ ಆಗಿದ್ದಾನೆ. ಸರ್ವವೂ ಆಗಿದ್ದಾನೆ ಎಂಬ ಅಭಿಪ್ರಾಯಗಳೂ ಉಪನಿಷತ್ತಗಳಲ್ಲಿ ಬೇರೆಬೇರೆ ಕಡೆಗಳಲ್ಲಿ ಮಂಡಿಸಲ್ಪಟ್ಟವೆ. ಆದರೆ ಅವೆಲ್ಲವೂ ಮರುಷಸೂಕ್ತವೋಂದರಲ್ಲೇ ಅಡಕವಾಗಿವೆ ಮತ್ತು ಪರಸ್ಪರ ಪೂರಕಗಳಾಗಿವೆ ಎಂಬುದೂ ಗಮನಾರ್ಹ.

"ಸಹಸ್ರಶಿಂಘಾ ಮರುಷಃ...." "ಅತ್ಯತಿಷ್ಠದ್ವಾಂಗುಲಂ..." "ಮರುಷ ಏವೇದಂ ಸರ್ವಂ" ಎಂಬ ಮರುಷಸೂಕ್ತದ ವಾಕ್ಯಗಳ ಅಭಿಪ್ರಾಯದ ವಿವರಣೆಯನ್ನೂ ಇಲ್ಲಿ ಅನುಸಂಧಾನ ಮಾಡಬಹುದು. ಭಿನ್ನಭಿನ್ನವಾಗಿ ತೋರುತ್ತಿರುವ ಈ ಇಡೀ ವಿಶ್ವವೂ ಪರಮಾತ್ಮನೇ ಆಗಿದೆ. "ಮರುಷ ಏವೇದಂ ಸರ್ವಂ" ಎಂದು ಮರುಷಸೂಕ್ತವು ಫಂಟಾ ಫೋಷವಾಗಿ ಪ್ರತಿಜ್ಞೆ ಮಾಡುತ್ತಿದೆ. ಜಗತ್ತಿನಲ್ಲಿ ಇರುವ ನಾನಾ ವಸ್ತುಗಳ ರೂಪಗಳು ನಾನಾ ಪ್ರಕಾರವಾಗಿವೆ. ಗುಣಗಳೂ ಪ್ರಯೋಜನಗಳೂ ಬೇರೆಬೇರೆಯಾಗಿವೆ. ಇವೆಲ್ಲವೂ ಸತ್ಯಜ್ಞಾನಾನಂದಸ್ಥರೂಪವಾದ ಒಂದೇ ಬ್ರಹ್ಮವೇ ಆಗಿದೆ- ಎಂಬ ಅಭಿಪ್ರಾಯವು ಸೂಮಾನ್ಯ ದೃಷ್ಟಿಗೆ ಅಸತ್ಯವೆಂದು ತೋರಬಹುದು. ಆಧುನಿಕ ವಿಚಾರಣೆಯಾಗಿ ಇದನ್ನು ಸತ್ಯ ಎಂಬುದನ್ನು ಸುಲಭವಾಗಿ ಮನವರಿಕೆ ಮಾಡಿಕೊಡಬಹುದು.

"ಒಂದು ಸೀಮೆಸುಣಿ, ಒಂದು ಇದ್ದಲಿನ ಚೂರು, ಒಂದು ಕಲ್ಲುಸಕ್ಕರೆಯ ಚೂರು, ಒಂದು ವಜ್ರ ಇವುಗಳ ರೂಪಗಳು ಬೇರೆ, ಗುಣಗಳು ಬೇರೆ, ಪ್ರಯೋಜನಗಳೂ ಬೇರೆ. ಆದರೆ ಇವೆಲ್ಲವೂ ಮೂಲತಃ ಕಾರ್ಬನ್ ಒಂದೇ (ಸರ್ವಂ ಕಾರ್ಬನ್ ಮಯಂ ಜಗತ್) - ಎಂಬ ವಿಷಯವು ಹೈಸ್ಕೂಲಿನ ವಿದ್ಯಾರ್ಥಿಗಳಿಗೂ ಒಟ್ಟಿಗೆಯಾಗುತ್ತದೆ. ಆದರೆ ಆ ಕಾರ್ಬನ್ ಎಂಬದೂ ಮೂಲ ದ್ರವ್ಯವಲ್ಲ. ಅದೂ ಕೂಡ ಮೂಲತಃ ಆಟಂ (ಅಣು) ಆಗಿದೆ ಎಂದು ಕಾಲೇಜಿನಲ್ಲಿ ಬೋಧಿಸಲಾಗುತ್ತದೆ. "ಸರ್ವಂ ಆಟಂ ಮಯಂ ಜಗತ್". ಆದರೆ ಇನ್ನೂ ಮುಂದಿನ ಅಧ್ಯಯನದಲ್ಲಿ ಆ ಆಟಂ (ಅಣು) ಎಂಬುದೂ ಮೂಲವಸ್ತುವಲ್ಲ. ಅದಕ್ಕೂ ಮೂಲ ಎಲೆಕ್ಟ್ರೋನ್, ಪ್ರೋಟಾನ್ ಆಗಿವೆ. ಸರ್ವಂ ಎಲೆಕ್ಟ್ರೋನ್, ಪ್ರೋಟಾನ್ ಮಯಂ ಜಗತ್" ಎಂದು ಉನ್ನತ ವಿದ್ಯಾವ್ಯಾಸಂಗದಲ್ಲಿ ಮನವರಿಕೆಯಾಗುತ್ತದೆ. ಹೀಗೆಯೇ ವಿಚಾರದ ಸರ್ವಮೂಲದಲ್ಲಿ ಗಮನಿಸಿದಾಗ "ಎಲ್ಲವೂ ಬ್ರಹ್ಮವೇ ಆಗಿದೆ" "ಸರ್ವಂ ಬ್ರಹ್ಮಮಯಂ ಜಗತ್" "ಮರುಷ ಏವೇದಂ ಸರ್ವಂ". ಇದು ಉದಾಹರಣೆಗಳಿಂದ ಒಂದ ಚಮತ್ವಾರದ ಹೇಳಿಕೆಯಲ್ಲ. "ವೇದಾಹಮೇತಂ ಮರುಷಂ ಮಹಾನ್ತಂ" ಈ ಸರ್ವಮೂಲವಾಗಿ ಸರ್ವವೂ ಆಗಿರುವ ಮರುಷನನ್ನು ನಾನು ಅರಿತಿದ್ದೇನೆ- ಎಂಬ ಜ್ಞಾನಿಗಳ ಅನುಭವ ರಸಾಯನವಾದ ಮರುಷಸೂಕ್ತದ ಸೂಕ್ತಿಯನ್ನೂ ನಾವು ಅಭಿನಂದಿಸುತ್ತೇವೆ- ಎಂಬ ಶ್ರೀರಂಗ

ಮಹಾಗುರುಗಳ ಉಪದೇಶವಾಗಿಯನ್ನು ನಾವು ಇಲ್ಲಿ ಗಮನಿಸುತ್ತೇವೆ. ಬ್ರಹ್ಮವು (ಮರುಪನು) ಜಗತ್ತಿಗೆ ಕಾರಣ ಎಂದರೆ ಅದು ಉಪಾದಾನಕಾರಣವೋ ನಿಮಿತ್ತಕಾರಣವೋ ಅಥವಾ ಎರಡೂ ಕಾರಣಗಳೂ ಆಗಿದೆಯೋ ಎಂಬ ಜಟಿಲವಾದ ಪ್ರಶ್ನೆ ಉದ್ಭವಿಸುತ್ತದೆ. ಇದನ್ನು ವೇದಾನ್ತವೇ ಮುಂತಾದ ದರ್ಶನಶಾಸ್ತ್ರಗಳಲ್ಲಿ ವಿಸ್ತಾರವಾಗಿ ವಿಚಾರಮಾಡಿ ಬೇರಬೇರೆ ಅಭಿಪ್ರಾಯಗಳನ್ನು ಸಿದ್ಧಾಂತಗಳನ್ನಾಗಿ ಹೇಳಿದೆ. ಆದರೆ (ಅಧ್ಯೈತ ಮತ್ತು ವಿಶಿಷ್ಟಾಧ್ಯೈತ) ವೇದಾನ್ತ ಸಿದ್ಧಾಂತಗಳಂತೆ ಬ್ರಹ್ಮವು ಜಗತ್ತಿಗೆ ಉಪಾದಾನಕಾರಣ ಮತ್ತು ನಿಮಿತ್ತಕಾರಣ ಎರಡೂ ಆಗಿದೆ. ಶ್ರೀಶ್ರೀಗಳವರು ಈ ಲೇಖನದಲ್ಲಿ ಅದನ್ನೂ ವಿಮರ್ಶಿಸಿ ಸಿದ್ಧಾಂತವನ್ನು ಮಂಡಿಸಿದ್ದಾರೆ. ಈ ಉಪದಾನನಿಮಿತ್ತಕಾರಣ ವಿಮರ್ಶೆ ಮತ್ತು ಸಿದ್ಧಾಂತಗಳನ್ನು ಹೀಗೆ ಸಂಕ್ಷೇಪಿಸಬಹುದು: ಯಾವದೇ ಕಾರ್ಯವಾಗಬೇಕಾಗಿದ್ದರೂ ಅದಕ್ಕೆ ಎರಡು ಕಾರಣಗಳು ಬೇಕು. ಒಂದು ಅದನ್ನು ಮಾಡುವವನು (ಅದರ ಕರ್ತೃ) ಮತ್ತು ಇನ್ನೊಂದು ಅದನ್ನು ಮಾಡುವುದಕ್ಕೆ ಬೇಕಾದ ಪದಾರ್ಥ ಉಪಾದಾನ ದ್ರವ್ಯ (Material). ಉದಾಹರಣೆಗೆ, ಮಡಕೆ ಎಂಬ ಒಂದು ಪದಾರ್ಥ ಸಿದ್ಧವಾಗುವ ಕಾರ್ಯಕ್ಕೆ ಅದನ್ನು ಮಾಡುವ ಕುಂಬಾರ ಬೇಕು. ಇವನು ಅದಕ್ಕೆ ನಿಮಿತ್ತ ಕಾರಣ. ಆ ಮಡಕೆಯನ್ನು ಮಾಡಲು ಬೇಕಾದ ಉಪಾದಾನ ದ್ರವ್ಯ ಜೀಡಿಮಣಿ. ಇದು ಮಡಕೆಗೆ ಉಪಾದಾನ ಕಾರಣವಾಗುತ್ತದೆ. ಬಟ್ಟೆಯೆಂಬುದು ಆಗಬೇಕಾಗಿದ್ದರೆ ಅದನ್ನು ಮಾಡುವ ಕರ್ತೃ ನೇಯ್ಯಿಯವನು ಬೇಕು. ಇವನು ಅದಕ್ಕೆ ನಿಮಿತ್ತಕಾರಣನು. ಅದನ್ನು ಮಾಡಲು ಬೇಕಾದ ಉಪಾದಾನ ದ್ರವ್ಯ (Material) ಹತ್ತಿ, ಅದು ಬಟ್ಟೆಗೆ ಉಪಾದಾನ ಕಾರಣವಾಗುತ್ತದೆ. ಮರುಪರು ಜಗತ್ತಿಗೆ ಕಾರಣ ಎಂದಾಗ ಅವನು ಅದರ ಕರ್ತೃವಾದ ನಿಮಿತ್ತಕಾರಣ ಮಾತ್ರವೇ ಆಗಿದ್ದು ಅದರ ನಿರ್ಮಾಣ ಸಾಮಗ್ರಿ ಬೇರೆ ಯಾವುದಾದರೂ ಇದೆಯೋ ಎಂದರೆ ಎರಡೂ ಕಾರಣಗಳು ಬ್ರಹ್ಮವೇ ಆಗಿದೆ ಎಂದು ವೇದಾನ್ತವು ಹೇಳುತ್ತದೆ. (ಸಾಮಾನ್ಯವಾಗಿ) ನಿಮಿತ್ತಕಾರಣವಾದ ಕರ್ತೃವೂ ಮತ್ತು ಉಪಾದಾನಕಾರಣವಾದ ಪದಾರ್ಥವೂ ಬೇರೆ ಬೇರೆ ಆಗಿರಬೇಕಿಲ್ಲವೇ? - ವಸ್ತುದ ರಚನೆಯಲ್ಲಿ ನಿಮಿತ್ತಕಾರಣವಾದ ನೇಯ್ಯಿಯವನೂ ನಿರ್ಮಾಣದ (ಉಪಾದಾನ) ಸಾಮಗ್ರಿಯಾಗಿರುವ ಹತ್ತಿಯೂ ಬೇರೆಬೇರೆಯಲ್ಲವೇ? ಇಲ್ಲಿ ನಿಮಿತ್ತಕಾರಣವಾದ ನೇಯ್ಯಿಯವನು ಬೇತನ, ಉಪಾದಾನಕಾರಣವಾದ ಹತ್ತಿಯು ಜಡದ್ರವ್ಯ ಹಾಗೆಯೇ ಜಗತ್ತು ಎಂಬ ಕಾರ್ಯಕ್ಕೆ ನಿಮಿತ್ತಕಾರಣ ಪರಮಾತ್ಮ, ಮರುಪ, ಬ್ರಹ್ಮ ಆದರೆ ಉಪಾದಾನ ಕಾರಣ ಜಡವಾದ, ಏಕಾರಿ ದ್ರವ್ಯವಾದ, "ಪ್ರಕೃತಿ" ಆಗಿರಬೇಕು ಎಂದರೆ, ಈ ಎರಡೂ ಕಾರಣಗಳೂ ಎಲ್ಲ ಪದಾರ್ಥಗಳ ನಿರ್ಮಾಣದಲ್ಲಿ ಬೇರೆಬೇರೆ ಆಗಿರಲೇಬೇಕೆಂಬ ನಿಯಮವೇನೂ ಇಲ್ಲ. ಜೇಡರ ಹುಳುವಿನ ಬಲೆಯು

ಲುಪಾಹರಣೆಯನ್ನು ನೋಡಿರಿ. ಅದನ್ನು ನಿರ್ಮಾಣ ಮಾಡಿದ ಜೀಡರ ಹುಳುವು ಅದಕ್ಕೆ ನಿಮಿತ್ತಕಾರಣವೆಂಬುದು ಸರಿ. ಆದರೆ ಆ ಬಲೆಯೆಂಬ ಕಾರ್ಯದಲ್ಲಿ ಸಾಧನಸಾಮಗ್ರಿಯಾದ ವಸ್ತುವೂ (Material) ಉಪಾದಾನ ದ್ರವ್ಯವೂ, ಆ ಹುಳುವಿನ ಶರೀರದಿಂದಲೇ ಒದಗಿಬಬುವುದ ರಿಂದ ಆ ಹುಳುವು ಬಲೆಯೆಂಬ ಕಾರ್ಯದಲ್ಲಿ ಉಪಾದಾನಕಾರಣವೂ ಆಗುತ್ತದೆ.

ಪ್ರೌಢಿಗಳ ದೇಹ ಬೆಳೆಯುವಾಗಲೂ ಹಾಗೆಯೇ ಆಗುತ್ತದೆ. ಜೀಡರ ಹುಳುವು ದಾರವನ್ನು ಸೃಷ್ಟಿಸುವಂತೆ, ಭೂಮಿಯಿಂದ ಮರಗಳು ಹುಟ್ಟುವಂತೆ, ಜೀವಿಸುತ್ತಿರುವ ಮನುಷನಿಂದ ಕೂದಲು ಹುಟ್ಟುವಂತೆ, ಅಕ್ಕರ ಪರಬ್ರಹ್ಮದಿಂದ ವಿಶ್ವವೆಲ್ಲವೂ ಹುಟ್ಟುತ್ತದೆ ಎಂದು ಮುಂಡಕೋಪನಿಷತ್ತು 1-1-1 ಸಾರುತ್ತದೆ. ಈ ಮರುಷಸೂಕ್ತದಲ್ಲಿಯೂ ಮರುಷನೇ ಈ ಭೂತಭವ್ಯಗಳೆಲ್ಲವೂ ಆಗಿದ್ದಾನೆ. “ಮರುಷ ಎವೇದಂ ಸರ್ವಂ”. ಅವನನ್ನು ಬಿಟ್ಟು ಬೇರೆ ಯಾವ ಕಾರಣವೂ ಇಲ್ಲ. ಅಂದ ಬಳಿಕ ಎಲ್ಲಕೂ ನಿಮಿತ್ತವೂ ಆತನೇ. ಉಪಾದಾನವೂ ಅವನೇ ಆಗುತ್ತಾನೆ. ತನ್ನ ಶಕ್ತಿಯಿಂದ ನಿಮಿತ್ತಕಾರಣವಾದರೆ ತನ್ನ ಶರೀರದ (ಅಧಿಕಾರಿಯ) ದೃಷ್ಟಿಯಿಂದ ಉಪಾದಾನಕಾರಣವೂ ಆಗುತ್ತದೆ ಎಂಬ ಸಿದ್ಧಾಂತವು ಧ್ಯಾಯಾಗುತ್ತದೆ. ಈ ಸಿದ್ಧಾಂತವೇ ಶ್ರೀಶ್ರೀಗಳ ಬರಹದಲ್ಲಿ ಪ್ರತಿಪಾದಿತವಾಗಿದೆ.

ಭಾರತೀಯ ಸಂಸ್ಕೃತಿಗೆ ಅಧ್ಯಾತ್ಮವಿದ್ಯೆಯೇ ತಳಹದಿ. “ಅಧ್ಯಾತ್ಮವಿದ್ಯಾ ವಿದ್ಯಾನಾಂ” ಎಂದು ಇದನ್ನೇ “ಗೀತಾಶಾಸ್ತ್ರವೂ” ಸಾರಿಯವುದು. ಈ ಅಧ್ಯಾತ್ಮವಿದ್ಯೆಯ ತಳಹದಿಯ ಮೇಲೆಯೇ ನಮ್ಮ ನಾಗರೀಕತೆಯು ಭವ್ಯಭವನವು ಕಟ್ಟಲ್ಪಟ್ಟಿದೆ. ಪರಮಾರ್ಥನಿಷ್ಠೆಯೇ ಈ ಸಂಸ್ಕೃತಿಯ ಮತ್ತು ಧರ್ಮದ ಗುರಿ. ಈ ಧರ್ಮಸಂಸ್ಕೃತಿಗಳು ಎಲ್ಲ ಕಾಲಗಳ ಎಲ್ಲ ಸಂಸ್ಕೃತಿಗಳನ್ನೂ ಮತ್ತು ಧರ್ಮಗಳನ್ನೂ ತನ್ನಲ್ಲಿ ಹೀರಿಕೊಂಡಿದೆ. ಅಡಕಮಾಡಿಕೊಂಡಿದೆ. ಭಾರತೀಯ ಸಂಸ್ಕೃತಿಯಿಂದರೂ ಒಂದೇ, ವಿಶ್ವಸಂಸ್ಕೃತಿಯಿಂದರೂ ಒಂದೇ ಎಂಬ ಸಿದ್ಧಾಂತವನ್ನು ಉದ್ದೇಷಣೆ ಮಾಡುತ್ತದೆ ಈ ಶ್ರೀಗ್ರಂಥ.

“ಬ್ರಾಹ್ಮಣೋಽಸ್ಯ ಮುಖಿಮಾಸೀತ್” ಎಂದು ಪ್ರಾರಂಭವಾಗುವ ಶುಕ್ಲಗ್ರಹಿ ಶ್ರೀಶ್ರೀಗಳವರು ಮಾಡಿರುವ ವ್ಯಾಖ್ಯಾನ ಸಾಧನವಾಗಿದೆ. ಸುಂದರವಾಗಿದೆ. ವೈದಿಕ ವರ್ಣಪದ್ಧತಿಯ ಕೇವಲ ಹುಟ್ಟಿನ ಆಧಾರದಿಂದ ಕಲ್ಪಿತವಾಗಿಲ್ಲ. ಅದು ಗುಣಕರ್ಮಗಳ ಯೋಗ್ಯತೆಯನ್ನೂ ಆಧರಿಸಿದೆ. ಈಗ ಈ ಶುಕ್ಲ ಅಪಾರ್ಥದಲ್ಲಿ ಗ್ರಹಿಸಲ್ಪಟ್ಟಿ ಪರಸ್ಪರ ಅಸೂಯೆ ರಾಗ-ದ್ಯೇಷಗಳಿಗೆ ಕಾರಣವಾಗಿದೆ. ಇದರ ಪರಮಾರ್ಥವನ್ನು ಅರಿತು ಅನುಷ್ಠಾನಮಾಡಿದರೆ ಅದರಿಂದ ಜನತೆಗೆ ಹಿತವಾಗುತ್ತದೆ. ಶ್ರೀಶ್ರೀಗಳವರು ಈ ಶುಕ್ಲಗ್ರಹಿ ಹೇಳಿರುವ ಪ್ರಾರ್ಥನೆಯಾಗಿ ಅರ್ಥವನ್ನು ಗ್ರಹಿಸಿ ಎಲ್ಲರೂ ಪರಸ್ಪರ ಹಿತ್ಯಾಂಗಳಾಗಿ, ಮನಸ್ಸಸ್ತಿಯನ್ನು ಸಂತೋಷಪಡಿಸುತ್ತಾ ಸಂತೋಷವಾಗಿ ಬಾಳಬೇಕು.

ఈ బగ్గె శ్రీగణు మహాభారతదింద "బ్రాహ్మణరు యారు?" ఎంబ విషయవన్ను కురితు ఉధరిసియువ శైల్మికగణు అత్యంత జాణ్ణప్రదవాగివే. ఈ నాల్చు వణిగణులూ పరస్పర పూర్కగణుగాఁ రక్షకరాగి బాళబేఁకు ఎంబుదన్ను మహాభారతద ఒందు సత్కృతివసుందరవాద శైల్మికపు సాయత్తదే. "వణిగణల్లి యారూ హేచ్చెల్ల యారూ కడిమెయిల్ల. ఎల్లరూ తమ్ము తమ్ము వృత్తిగణల్లి శేష్టయు. ఎల్లరూ పరస్పర రక్షకరాగిరబేఁకు. ఉదాహరణిగే కాలిగే ముఖ్య చుచ్ఛువ స్థితి బందాగ కణ్ణగణు అదన్న తోఏరిసబేఁకు. మనస్సు మత్తు బుద్ధిగణు అదన్న గ్రహిసి సందేశ నిఇడబేఁకు. హస్తపు ఆ ముఖ్యన్న కిత్తుకాఁబేఁకు. ఇదరింద ఎల్ల అంగగణు మత్తు అంగియాద జీవవు సుఖపడబేఁకు".

"సవేఁ స్ఫురిషుయే శ్రేష్ఠుః సవేఁ జ అన్మైన్యరక్షకాః". మరుష సూక్తదల్లి హేళిరువ ఒళ-హోర యజ్ఞగణ వివరణయొ బోధప్రదవాగిదే. పరమాత్మ సూయమను తానేతానాగి సత్కజ్యోతియాగి బేళగుత్తిద్వానే. మరుషసూక్తదల్లి హేళిరువ ఆతన వణినెయు కేవల మాతిన మండిగెయిల్ల. అనుభవరసాయన ఎంబ విషయవన్ను నారాయణానువాక వాక్యగణు బోధిసుత్తవే. ఆతన మహిమెయన్నా మత్తు ఆతనన్న పడేయువ సాధనామాగ్రవన్నూ మత్తు సిద్ధియన్నా నారాయణానువాక బోధిసుత్తదే.

కట్టకడేయల్లి ఆతను "సవమూలవాగి సవాంతర్యామియాగి సవాంతీతెనాగి సవపూ ఆగియవను. "యిసినో సవం యతస్సవం యస్సవం సర్వతశ్శయః, యశ్శసవమంయో దేవః తస్యై సవాంత్రే నమః॥" ఎందు పరమాత్మనన్న నిరూపిసుత్తదే. పరబ్రహ్మ పరమాత్మ, పరమేశ్వరన త్రికరణ మావస కవాద ఆరాధనెయన్న బోధిసుత్తదే.

"వాఁక వృంద! నిమగే ఆ విశ్వాకారనాద పరమేశ్వరనల్లి ఆదమ్పు బేగనే అన్న భక్తి ఉంటాగలేదు ప్రాణికిసిరి. ఇడియ విశ్వమే ఆతన బాహ్యరూపవెంబ భావనెయు నిమ్మ హృదయదల్లి మూడలి. ఇల్లిరువ ఎల్ల జీవరుగణ హృదయదల్లు అంతర్యామియాగిరువ ఆ పరమేశ్వరన కడేగే నిమ్మ మనస్సు ఒలియలి. క్రమక్రమవాగి ఆతన పరమాఖస్సరూపదల్లే నేలేనిల్లువ పరమానందవు నిమగే సూరెయాగుపుదు" ఎందు సవభూతప్పితవాద ఆశంసనే, ఆదేశ సందేశగణన్న నిఇడిరువ సవాంగసుందరవాద ఈ శ్రీ గ్రంథచ్ఛూ అదర ప్రకాశకరాద సజ్జనరిగూ నారాయణ స్థానిగణు, భూరిభూరి మంగళాశాసనగణు.

ಪ್ರಕಾಶಕರ ಬಿನ್ನಹ

(ಎರಡನೆಯ ಮುದ್ರಣ)

ಅಧ್ಯಾತ್ಮ ಚೆಂತನೆ, ಅದರ ಸಾಧನೆಯಲ್ಲಿ ಆದರವನ್ನುಂಟುಮಾಡುವದರ ಮೂಲಕ ಭಾರತೀಯಸಂಸ್ಕೃತಿಗೆ ನೆರವಾಗುವಂತೆ ಪ್ರೇರೇಪಿಸಲು ಶ್ರೀಶ್ರೀಗಳವರ ಅಧ್ಯಾತ್ಮಪ್ರಕಾಶಕಾರ್ಯಾಲಯ ಮತ್ತು ಅಧ್ಯಾತ್ಮಪ್ರಕಾಶ ಮಾಸಪತ್ರಿಕೆಯನ್ನು ಆರಂಭಿಸಿದರು. ಭಾರತೀಯಸಂಸ್ಕೃತಿಯ ಅಸಾಧಾರಣ ಸ್ವರೂಪವನ್ನು ತಿಳಿಯಲು ವೇದಗಳೇ ಮುಖ್ಯ ಆಕರಂದು ಅವನ್ನೇ ಸರಳವಾಗಿ ಸಾಮಾನ್ಯರಿಗೂ ಎಟಕುವಂತೆ ಕನ್ನಡಭಾಷೆಯಲ್ಲಿ ಅನುವಾದಿಸಿ ಪ್ರಕ್ರಿಯೆಗೆ ಪ್ರಕ್ರಿಯೆಯನ್ನು ತಿಳಿಯಲು ವನ್ನು ತಿಳಿಯಲು ‘ಪುರುಷಸೂಕ್ತ’ವು ಉತ್ತಮ ಸಾಧನವೆಂದು ಪ್ರಾಚೀನವಾದ ‘ಇಗ್ನೇಧಿಯ ಪುರುಷಸೂಕ್ತ ಮಂತ್ರಾಧಿವೇಚನೆ’ಯನ್ನು ‘ಅಧ್ಯಾತ್ಮಪ್ರಕಾಶ ಮಾಸಪತ್ರಿಕೆಯ 24ನೆಯ ಸಂಪುಟ (ಸೆಪ್ಟೆಂಬರ್ 1954 ರಿಂದ ಆಗಸ್ಟ್ 1955)ದಲ್ಲಿ 12 ಲೇಖನಗಳಲ್ಲಿ ವಿಸ್ತಾರವಾಗಿ ಮಾಡಿರುತ್ತಾರೆ. ಅವು ಜಿಜ್ಞಾಸುಗಳ ಮನನಕ್ಕೆ ಅನುಕೂಲವಾಗಲೆಂದು 2009ರಲ್ಲಿ ಆ ಲೇಖನಗಳನ್ನು ಸಂಗ್ರಹಿಸಿ ಪುಸ್ತಕರೂಪದಲ್ಲಿ ಪ್ರಕಟಿಸಲಾಯಿತು. ಶ್ರೀ ಶ್ರೀ ರಂಗಪ್ರಿಯ ಸ್ವಾಮಿಗಳು ವಿಸ್ತಾರವಾದ ವುನ್ನಡಿಯನ್ನು ಇತ್ತಿದ್ದರು. ಈಗ ಯಾವ ವಿಶೇಷ ಬದಲಾವಣೆಯೂ ಇಲ್ಲದೆ 2ನೇ ಬಾರಿಗೆ ಮುದ್ರಿಸಿ ಹೊರತೆಲಾಗಿದೆ.

ಈ ಗ್ರಂಥಪ್ರಕಟಣೆಗೆ – 1. ಶ್ರೀ ಕೆ.ಹೆಚ್. ಜಯರಾಮಪ್ಪ, ತುಮಕೂರು; 2.ಶ್ರೀ ಸಿ.ಹೆಚ್. ಚಂದ್ರಶೇಖರ್, ಬೆಂ.; 3. ಶ್ರೀಮತಿ ಲೀಲಾಶಂಕರಾನಂದ, ಬೆಂ.; 4.ಶ್ರೀ ಎಸ್.ವಿ. ಗಿರಿಶ್, ಬೆಂ.; 5.ಶ್ರೀ ಜಿ. ಶ್ರೀನಿವಾಸ ಜೋಡಿಗುಬ್ಬಿ; 6.ಶ್ರೀ ಕೆ. ಚಿದಾನಂದ, ಬಳಾರಿ; 7. ಶ್ರೀ ಟಿ.ಎನ್. ಪ್ರಕಾಶ್ ಮತ್ತು ಪಾರಿಜಾತ ಪ್ರಕಾಶ್, ಬೆಂ.; 8. ಶ್ರೀ ಹೆಚ್.ಜಿ. ಗಡ್ಡಬಸಪ್ಪ, ಶಿವಮೊಗ್ಗ; 9. ದಿ॥ ಶ್ರೀ ಕೆ.ಎಸ್. ಕೃಷ್ಣಮೂರ್ತಿ ಮತ್ತು ದಿ॥ ಶ್ರೀಮತಿ ಕೆ. ಅನ್ನಪೂರ್ಣ ಇವರ ಹೆಸರಿನಲ್ಲಿ ಶ್ರೀ ಘಣೀರಾಜಕುಂಬ್ಯ, ಬೆಂ. – ಈ ಮಹನೀಯರುಗಳು ಉದಾರವಾಗಿ ಸಹಾಯ ಮಾಡಿರುತ್ತಾರೆ. ಕಾರ್ಯಾಲಯದ ಪರವಾಗಿ ಕೃತಜ್ಞತಾಪೂರ್ವಕ ಧನ್ಯವಾದಗಳು.

ಜಿಜ್ಞಾಸುಗಳು ಎಂದಿನಂತೆ ಈ ಗ್ರಂಥವನ್ನು ಬರಮಾಡಿಕೊಂಡು ಅಧ್ಯಾತ್ಮ ಪ್ರಸಾರ ಕಾರ್ಯದಲ್ಲಿ ಮೌಲ್ಯಾಂಶಿಸಬೇಕಾಗಿ ಪ್ರಾರ್ಥನೆ.

ವಿಷಯಾನುಕ್ರಮಣಿಕೆ

1. ಪೀಠಿಕೆ	1–3
2. ಸಕಲಚರಾಚರ ವಿಶ್ವಾಧಾರ : ಪರಮಾತ್ಮನ ಸ್ವರೂಪ	4–11
3. ಕಾಲಾಕಾಶಾತೀತನು, ಅಮೃತದೊಡೆಯನು	12–25
4. ಪರಮಾತ್ಮನ ಮಹಿಮೆ : ಎರಡುದೃಷ್ಟಿಯ ವಿಚಾರಧಾರೆ	26–33
5. ಪ್ರಪಂಚದೊಳಗೆಲ್ಲಾ ವ್ಯಾಪಿಸಿರುವ ಪರಮಾತ್ಮತ್ವಾ	33–43
6. ಎಲ್ಲವೂ ಚಿನಾತ್ಮ ಬ್ರಹ್ಮ	43–51
7. ಪರಮಾತ್ಮನ ಸೃಷ್ಟಿ	52–53
8. ಮಾನಸಯಜ್ಞ ಪರಮಾತ್ಮಪ್ರಾಪ್ತಿಗೆ ಯಜ್ಞಸಾಧನಗಳು	54–57
9. ಯಜ್ಞಸಹಾಯಕರು–ಬ್ರಾಹ್ಮಣಾದಿ ವಿಭಾಗ	58–66
10. ಯಜ್ಞದ ಉತ್ಪನ್ನಗಳು–ದೇವತೆಗಳು, ಲೋಕಗಳು	67–75
11. ಆಧ್ಯಾತ್ಮಿಕ ಯಜ್ಞಗಳು–ಜ್ಞಾನಯಜ್ಞ	76–83
12. ಉಪಸಂಹಾರ: ಪರಮಾತ್ಮಾವನೆ ಚಿತ್ತರೂಪವಾದ ಚೇಳಕು	84–100
 1. ಮರುಷಸೂಕ್ತಮಾ	101
2. ಉತ್ತರ ನಾರಾಯಣ	106

* * * * *

ಮರುಷಸೂಕ್ತಮ್

ಸಹಸ್ರತೀಪಾ ಮರುಷಃ ಸಹಸ್ರಾಕ್ಷಃ ಸಹಸ್ರಪಾತ್ ।

ಈ ಭೂಮಿಂ ವಿಶ್ವತೋ ಪ್ರತ್ಯಾತ್ಮಿಪ್ರದಾಂಗುಲಮ್ ॥1॥

ವಿರಾಟ ಮರುಷನು, ಸಾವಿರಾರು ತಲೆಗಳುಳ್ಳವನು, ಸಾವಿರಾರು ಕಣ್ಣಗಳುಳ್ಳವನು, ಸಾವಿರಾರು ಕಾಲುಗಳುಳ್ಳವನು. ಆತನು, ಬ್ರಹ್ಮಾಂಡ ಗೋಳಕರೂಪವಾದ ಈ ಭೂಮಂಡಲವನ್ನು ಎಲ್ಲಾ ಕಡೆಗೂ ಅವರಿಸಿ, ಹತ್ತು ಅಂಗುಲದಪ್ಪು ಮಿಕ್ಕಿದ್ದನು.

ಮರುಷ ಏವೇದಂ ಸರ್ವಂ ಯದ್ಭೂತಂ ಯಚ್ಚ ಭವ್ಯಮ್ ।

ಶೃಂತಾಮೃತತ್ವಸ್ಯೇಶಾಮೋ ಯದನ್ನೇನಾತಿರೋಹತಿ ॥2॥

ವರ್ತಮಾನಕಾಲದಲ್ಲಿ ನಮ್ಮ ಕೆಣಿಗೆ ಕಾಣಬರುತ್ತಿರುವ ಎಲ್ಲವೂ ವಿರಾಟ ಮರುಷನೇ. ಯಾವುದು ಹಿಂದೆ ಕಳೆದುಹೋಯಿತೋ, ಯಾವುದು ಮುಂದೆ ಭವಿಷ್ಯತ್ತಾಕಾಲದಲ್ಲಿ ಆಗುವುದೋ ಅದೂ ಕೂಡ ಮರುಷ ಶಬ್ದವಾಚ್ಯನಾದ ಪರಮೇಶ್ವರನೇ ಸರಿ. ಮತ್ತು ದೇವತ್ವಕ್ಕೂ ಪ್ರಭು. ಏತಕ್ಕಂದರೆ, ಭೋಗಸಾಧನ ಸಾಮಗ್ರಿಯಿಂದ ಎಲ್ಲವನ್ನೂ ಮೀರಿರುತ್ತಾನೆ.

ಏತಾವಾನಸ್ಯ ಮಹಿಮಾತೋ ಜ್ಯಾಯೋಂಷ್ಟ ಮಾರುಷಃ ।

ಪಾದೋಽಸ್ಯ ವಿಶ್ವಾ ಭೂತಾನಿ ತ್ರಿಪಾದಸ್ಯಾಮೃತಂ ದಿವಿ ॥3॥

ಈತನ ಹಿರಿಮೆಯು ಇಷ್ವರಮಟ್ಟದ್ದು. ಈ ಕಾರಣದಿಂದ, ವಿರಾಟ ಮರುಷನು ಎಲ್ಲರಿಗಿಂತ ಅತಿಶಯವಾಗಿ ಹಿರಿಯನು. ಸಮಸ್ತವಾದ ಕಾಲತ್ಯಯದ ಪ್ರಾಣಿಸಮುದಾಯವೂ ಈತನ ನಾಲ್ಕನೆಯ ಭಾಗ. ಈತನ ಮಿಕ್ಕ ಮೂರು ಭಾಗಗಳೂ ನಾಶರಹಿತವೇನಿಸಿ, ದ್ಯೌತನಾತ್ಮಕವಾದ ಸ್ವಪ್ರಕಾಶ ಸ್ವರೂಪದಲ್ಲಿ ಇರುತ್ತದೆ.

ತ್ರಿಪಾದಾಧ್ಯ ಉದ್ದೇಶ್ಯರುಷಃ ಪಾದೋಽಸ್ಯೇಹಾಭವತ್ತುನಃ ।

ತತೋ ವಿಷ್ವಾಷ್ವಾಷಾಮತ್ವಾಶನಾನಶನೇ ಅಭಿ ॥4॥

ಪಾದತ್ರಯ ವಿಶಿಷ್ಟನಾದ ವಿರಾಟ ಮರುಷನು ಸಂಸಾರ ಪಾಶಕ್ಕೆ ಸಿಲುಕದೆ ಉತ್ತರಣ ಸ್ಥಿತಿಯಲ್ಲಿರುತ್ತಾನೆ. ಈತನ ನಾಲ್ಕುನೇಯ ಭಾಗವು ಮರಳಿ ಮರಳಿ ಸೃಷ್ಟಿಸ್ಥಿತಿಲಯಗಳಿಗೆ ಒಳಪಟ್ಟ ಈ ಪ್ರಪಂಚದಲ್ಲಿ ಮೇಲಿಂದ ಮೇಲೆ ಸೃಷ್ಟಿದಿಗಳಿಗೆ ಈಡಾಯಿತು. ಆ ರೀತಿ ಪ್ರಪಂಚಾಕಾರವನ್ನು ತಳೆದ ಬಳಿಕ ಸ್ಥಿರವರ ಜಂಗಮಾತ್ಕವಾದ ದೇವತಿರ್ಜುನುಷ್ಯಾದಿ ರೂಪವಾಗಿ ಎಲ್ಲೆಲ್ಲಿಯೂ ವ್ಯಾಪಿಸಿದನು.

॥ ತಸ್ಮಾದ್ವಿರಾಳಭಾಯತ ವಿರಾಜೋ ಅಧಿ ಪೂರುಷಃ ॥

ಸ ಜಾತೋ ಅಕ್ಷರಿಷ್ಟತ ಪಶ್ಚಾದ್ಮಾಮಿಮಫೋ ಮರಃ ॥५॥

ಪರಿಪೂರ್ಣನಾದ ಪರಮಾತ್ಮನ ಮೂಲಕ ವಿರಾಟ ಮರುಷನು ಬ್ರಹ್ಮಾಂಡದೇಹವು ಹುಟ್ಟಿದನು. ವಿರಾಢೀಹವನ್ನು ಆಧಾರವಾಗಿಟ್ಟುಕೊಂಡು ಬ್ರಹ್ಮಾಂಡ ದೇಹಾಭಿಮಾನಿಯಾದ ಒಬ್ಬ ಮರುಷನು ಹುಟ್ಟಿದನು ಆ ಪರುಷನು ಹುಟ್ಟಿದ ಕೂಡಲೇ ದೇವ ತಿರ್ಜುನುಷ್ಯಾದಿ ನಾನಾರೂಪವನ್ನು ಧರಿಸಿದನು. ಆ ಬಳಿಕ ಭೂಮಿಯನ್ನು ಸೃಜಿಸಿದನು. ಆ ತರುವಾಯ, ಸಪ್ತಧಾತುಭರಿತಗಳಾದ ದೇಹಗಳನ್ನು ನಿರ್ಣಿಸಿದನು.

ಯತ್ಪರುಷೇಣ ಹವಿಷಾ ದೇವಾ ಯಜ್ಞಘಂತನ್ನತ ॥

ವಸಂತೋ ಅಸ್ಯಾಸೀದಾಙ್ಗಂ ಗ್ರೀಷ್ಮ ಇಧ್ಯಃ ಶರದ್ವಿಃ ॥६॥

ಯಾವ ಕಾಲದಲ್ಲಿ, ದೇವತೆಗಳು, ಮರುಷನೆಂಬ, ಹೋಮದ್ವಯದಿಂದ, ಮಾನಸ ಯಜ್ಞವನ್ನು ಮಾಡಿಕೊಡಿದರೂ, ಆ ಸಮಯದಲ್ಲಿ ಈ ಮಾನಸಯಜ್ಞಕ್ಕೆ ವಸಂತ ಖುತ್ತವು, ತುಪ್ಪವೂ, ಗ್ರೀಷ್ಮಮತುವು, ಸಮಿತ್ತಗಳೂ, ಶರದ್ವತುವು, ಹೋಮದ್ವಯವೂ, ಆಯಿತು.

ತಂ ಯಜ್ಞಂ ಬಹಿರ್ಷಾ ಪ್ರೌಕ್ಷನ್ಪರುಪಂ ಜಾತಮಗ್ರತಃ ।

ತೇನ ದೇವಾ ಅಯಜಂತ ಸಾಧ್ಯಾ ಖಪಯತ್ತಂತೀ ॥७॥

ಸೃಷ್ಟಿಗಿಂತ ಮೊದಲು ಅವಿಭ್ರವಿಸಿದ ಯಜ್ಞಸ್ಥರೂಪನಾದ ಹಿಂದೆ ಹೇಳಿದ ಮರುಷನನ್ನು ಮಾನಸಯಜ್ಞದಲ್ಲಿ ಮೈಕ್ಕಿಸಿದರು. ಮರುಷರೂಪವಾದ ಪಶುವಿನಿಂದ ಯಾವ ದೇವತೆಗಳೋ, ಸಾಧ್ಯರೋ, ಖಿಷಿಗಳೋ ಅವರೆಲ್ಲರೂ, ಮಾನಸಯಜ್ಞವನ್ನು

ನೆರವೇರಿಸಿದರು. ಮುಂದಣ ಸೃಷ್ಟಿ ಸಾಧನೆಗೆ ಯೋಗ್ಯರಾದ ಪ್ರಜಾಪತಿ ಮುಂತಾದವರು, ಸಾಧ್ಯರು ಸೃಷ್ಟಿ ಸಾಧನೆಗೆ ಅನುಕೂಲರಾದ ಮಂತ್ರದ್ವಷ್ಟರು ಖಚಿಗಳು, ಇವರೆಲ್ಲರೂ ಸೇರಿ ಮಾನಸಯಜ್ಞವನ್ನು ನಿರ್ವಹಿಸಿದರೆಂದು ಭಾವ.

ತಸ್ಮಾದ್ಯಜಾತ್ವಹಂತಃ ಸಂಭೂತಂ ಪ್ರಪದಾಜ್ಯಮ್ ।

पಶುನಾಂಶಕೇ ವಾಯವ್ಯಾನಾರಶಾನ್ತಮಾಶಯೇ ॥१८॥

ಸರ್ವಾತ್ಮಕನಾದ ಪುರುಷನನ್ನೇ ಹೋಮದ್ವಷ್ಟವಾಗಿ ಕಲ್ಪಿಸಿ, ನೆರವೇರಿಸಿದ ಕಾರಣ ಎಂಬುದಾಗಿ ಪ್ರಸಿದ್ಧಪಡೆದ, ಹಿಂದೆ ಹೇಳಿದ ಮಾನಸಯಜ್ಞದ ಮೂಲಕ ಮೊಸರಿನಿಂದ ಹೂಡಿದ ತುಪ್ಪವು ಸಂಪಾದಿತವಾಯಿತು. ವಾಯುದೇವತಾತ್ಮಕ ಗಳನಿಸಿದ ಪ್ರಸಿದ್ಧಗಳಾದ ಪಶುಗಳನ್ನೂ, ಅರಣ್ಯದಲ್ಲಿ ವಾಸಮಾಡುವ ಜಿಂಕೆ ಮೊದಲಾದವರುಗಳನ್ನೂ ಯಾವ ಗ್ರಾಮಗಳಲ್ಲಿರುವ ಆಕಳು ಮೊದಲಾದುವುಂಟೋ ಅಂತಹ ಪಶುಗಳನ್ನೂ ಮಾಡಿತು.

तಸ್ಮಾದ್ಯಜಾತ್ವಹಂತಿ ಮಿಚಃ ಸಾಮಾನಿ ಜಜ್ಞರೇ ।

ಭಂದಾಸಿ ಜಜ್ಞರೇ ತಸ್ಮಾದ್ಯಜ್ಞಸ್ತಸ್ಮಾದಜಾಯತ ॥१९॥

ಸರ್ವಹುತವೆಂಬ ಹಿಂದೆ ಹೇಳಿದ, ಯಜ್ಞದ ಮೂಲಕ ಖಗ್ಗೇದವೂ, ಸಾಮವೇದವೂ ಹೊರಬಂದುವು. ಆ ಯಜ್ಞದಿಂದಲೇ ಗಾಯತ್ರಿ ಮೊದಲಾದ ಭಂದಸ್ಸಗಳೂ ಹುಟ್ಟಿದವು. ಅದೇ ಯಜ್ಞದಿಂದಲೇ ಯುಜುವೇದವೂ ಹುಟ್ಟಿತು.

ತಸ್ಮಾದಶಾಂತಿ ಅಜಾಯಂತ ಯೇ ಕೇ ಚೋಭಯಾದತಃ ।

ಗಾವೋ ಹ ಜಜ್ಞರೇ ತಪಾತಸ್ಮಾಜ್ಞತಾ ಅಜಾವಯಃ ॥१०॥

ಆ ಯಜ್ಞದಿಂದ ಕುದುರಗಳೂ, ಉಧ್ವಾಧೇಂಭಾಗಗಳರಡರಲ್ಲಿಯೂ ಹಲ್ಲುಗಳುಳ್ಳ ಹೇಸರಕತ್ತೆ ಮೊದಲಾದ ಪ್ರಾಣಿಗಳೂ ಹುಟ್ಟಿದವು. ಆ ಯಜ್ಞದಿಂದ ಗೋವುಗಳೂ ಹುಟ್ಟಿದುವು, ಆ ಯಜ್ಞದಿಂದ ಆದು ಕುರಿಗಳೂ ಜನಿಸಿದವು.

ಯತ್ಪರುಪಂ ವ್ಯಾದಧಃ ಕತಿಥಾ ವ್ಯಕ್ತಪ್ರಯನ್ ।

ಮುಖಿಂ ಕಿಮಸ್ಯ ಕೌ ಬಾಹೂ ಕಾ ಉರೂ ಪಾದಾ ಉಚ್ಯೇತೇ ॥११॥

ಪ್ರಜಾಪತಿಯ ಪ್ರಾಣರೂಪರಾದ ದೇವತೆಗಳು ಯಾವ ಕಾಲದಲ್ಲಿ ವಿರಾಢಾಪ್ರಿಯಾದ ಮರುಷನನ್ನು ಸಂಕಲ್ಪದಿಂದ ಸೃಷ್ಟಿಮಾಡಿದರೋ ಆಗ ಎಷ್ಟು ಪ್ರಕಾರವಾಗಿ ಏರ್ಬಡಿಸಿದರು? ಈ ಮರುಷನಿಗೆ ಮೋರೆಯು ಯಾವುದು? ತೋಳಿಗಳು ಯಾವುವು? ತೊಡೆಗಳು ಯಾವುವು? ಕಾಲುಗಳು ಯಾವುದೆಂದು ಹೇಳಲ್ಪಡುತ್ತವೆ?

ಬ್ರಾಹ್ಮಣೋಽಸ್ಯ ಮುಖಿಮಾಸೀದಾಷ್ಟೋ ರಾಜನ್ಯಃ ಕೃತಃ ।

ಉಂರೂ ತದಸ್ಯ ಯದ್ವೈಶ್ಯಃ ಪದಾಭ್ಯಂ ಶೂದ್ರೋ ಅಜಾಯತ ॥12॥

ಈ ಮಂತ್ರವು ಮೇಲೂ ಪ್ರಶ್ನೆಗೆ ಉತ್ತರ ರೂಪವಾಗಿದೆ. ಈ ವಿರಾಟ ಮರುಷನಿಗೆ ಬ್ರಾಹ್ಮಣಾಜಾತಿ ವಿಶಿಷ್ಟನಾದ ಮರುಷನು ಮುಖಿಮಾದನು, ಕೃತಿಯನು ತೋಳಿಗಳಾಗಿ ಮಾಡಲ್ಪಟ್ಟಿರು. ಯಾವುವು ತೊಡೆಗಳೋ ಅದು ವೈಶ್ಯಾಜಾತಿ ವಿಶಿಷ್ಟಮರುಷನು. ಶೂದ್ರಜಾತಿ ವಿಶಿಷ್ಟಮರುಷನು ಈತನ ಕಾಲುಗಳಿಂದ ಹುಟ್ಟಿದನು.

ಚಂದ್ರಮಾ ಮನಸೋ ಜಾತಶ್ಚೋಃ ಸೂರೋ ಅಜಾಯತ ।

ಮುಖಾದಿಂದ್ರಾಜ್ಞಿಶಃ ಪ್ರಾಣಾದ್ವಾಯುರಜಾಯತ ॥13॥

ಚಂದ್ರನು ಮನಸ್ಸಿನಿಂದ ಹುಟ್ಟಿದನು. ಸೂರ್ಯನು ಕಣ್ಣಿನಿಂದ ಹುಟ್ಟಿದನು. ಇಂದ್ರನೂ, ಅಗ್ನಿಯೂ ಮುಖಿದಿಂದ ಹುಟ್ಟಿರು. ವಾಯುವು ಪ್ರಾಣದ ಮೂಲಕ ಜನಿಸಿದನು.

ನಾಭ್ಯಃ ಆಸೀದಂತರಿಕ್ಷಂ ಶೀಷ್ಮೋ ದ್ಯೌಃ ಸಮವರ್ತತ ।

ಪದಾಭ್ಯಂ ಭೂಮಿದ್ವಿಶಃ ಶ್ರೋತ್ರಾತ್ಮಥಾ ಲೋಕಾ ಅಕಲ್ಪಯನ್ ॥14॥

ಪ್ರಜಾಪತಿಯ ಹೊಕ್ಕುಳಿಯಿಂದ ಆಕಾಶವು ಉಂಟಾಯಿತು. ದ್ಯುಲೋಕವು ಶಿರಸ್ಸಿನ ಮೂಲಕ ಹುಟ್ಟಿತು. ಭೂಮಿಯು ಕಾಲುಗಳಿಂದ ಹುಟ್ಟಿತು. ದಿಕ್ಕುಗಳು ಕಿವಿಯಿಂದ ಹುಟ್ಟಿದುವು. ಆ ರೀತಿಯಾಗಿ ಲೋಕಗಳನ್ನು ಕಲಿಸಿದರು.

ಸಪ್ತಾಸ್ಯಾಸ್ಯನ್ವರಿಧಯಃಃ ಸಪ್ತ ಸಮಿಧಃ ಕೃತಾಃ ।

ದೇವಾ ಯದ್ವಜ್ಞಂ ತನ್ನಾನಾ ಅಬಧ್ಯನ್ವರುಪಂ ಪಶುಮ್ರ ॥15॥

ಈ ಯಜ್ಞಕ್ಕೆ ಗಾಯಿತ್ರಿ ಮೌದಲಾದ ಏಳುಭಂದಸ್ಸುಗಳು ರಾಕ್ಷಸರನ್ನು ದೂರಮಾಡುವ ಸರಹದಿನ ಸಮಿತ್ಯುಗಳಾಗಿ ಆದುವು. ಸಮಿತ್ಯುಗಳು ಇಪ್ಪತ್ತೊಂದಾಗಿ ಮಾಡಲ್ಪಟ್ಟವು. ದೇವತೆಗಳು ಯಾವ ಮಾನಸಯಜ್ಞವನ್ನು ಮಾಡತಕ್ಕವರಾಗಿ ವಿರಾಟ್ ಪುರುಷನನ್ನು ಯಜ್ಞೀಯ ಪಶುಸಾಫಾನದಲ್ಲಿ ಸಂಕಲ್ಪಿಸಿದರು.

ಯಜ್ಞೀನ ಯಜ್ಞಮಯಜಂತ ದೇವಾಸ್ತಾನಿ ಧರ್ಮಾಣಿ ಪ್ರಥಮಾನ್ಯಾಸನ್ ॥
ತೇ ಹ ನಾಕಂ ಮಹಿಮಾನಃ ಸಚಂತ ಯತ್ತ ಷೂರೇ ಸಾಧ್ಯಃ ಸಂತಿ
ದೇವಾಃ ॥16॥

ಪ್ರಜಾಪತಿಯ ಪ್ರಾಣರೂಪರಾದ ದೇವತೆಗಳು ಹಿಂದೆ ಹೇಳಿದ ಮಾನಸಿಕ ಯಜ್ಞದಿಂದ ಯಜ್ಞರೂಪನಾದ ಪ್ರಜಾಪತಿಯನ್ನು ಮೂಡಿಸಿದರು. ಈ ವಿಧವಾದ ಮೂಡಿಯಿಂದ ಪ್ರಸಿದ್ಧಗಳಾದ ಜಗದಾಕಾರ ವಿಕಾರಗಳನ್ನು ಧರಿಸಿದವುಗಳೂ, ಮುಖ್ಯವಾದುವುಗಳೂ ಆದುವು. ಇಲ್ಲಿಯವರೆಗೆ ಸೃಷ್ಟಿಕ್ರಮವನ್ನು ಬೋಧಿಸುವ ಅನುವಾಕಾರ್ಥವು ಸಂಗ್ರಹವಾಗಿ ವರ್ಣಿತವಾಯಿತು. ಈ ಮುಂದೆ ಉಪಾಸನೆ ಮತ್ತು ಅದರ ಫಲವನ್ನು ತಿಳಿಸುವ ಅನುವಾಕ ಭಾಗಾರ್ಥವು ಸಂಕ್ಷೇಪವಾಗಿ ನಿರೂಪಿತವಾಗುತ್ತದೆ. ಯಾವ ವಿರಾಟ್ಪುರುಷನ ಪ್ರಾಪ್ತಿರೂಪವಾದ ಸ್ವರ್ಯೋಕದಲ್ಲಿ ಪುರಾತನರಾದ ವಿರಾಟ್ ಪುರುಷನ ಉಪಾಸನೆಯನ್ನು ಸಾಧಿಸುವ ದೇವತೆಗಳು ಇರುತ್ತಾರೆಯೋ, ಅಂತಹ ವಿರಾಟ್ ಪ್ರಾಪ್ತಿರೂಪವಾದ ಸ್ವರ್ಗವನ್ನು ಮಹಾಮಹಿಮರಾದ ಉಪಾಸಕರು ಹೊಂದುತ್ತಾರೆ.

ಯಜುವೇದದದಲ್ಲಿ ಕಂಡುಬರುವ ಹೆಚ್ಚಿನ ಎರಡು ಶಿಖಕ್ಕುಗಳು :

ವೇದಾಹ ಮೇತಂ ಪುರುಷಂ ಮಹಾಂಸ್ತಂ । ಅದಿತ್ಯವರ್ಣಂ ತಮಸಸ್ತು
ಪಾರೇ । ಸರ್ವಾಣಿ ರೂಪಾಣಿ ವಿಚಿತ್ಯೇ ಧೀರಃ । ನಾಮಾನಿ ಕೃತ್ಯಾಭಿವದನ್ ॥
ಯದಾಸ್ತೇ ॥ 17 ॥

ಯಾವ ಸರ್ವಜ್ಞನಾದ ವಿರಾಟ್ ಪುರುಷನು, ದೇವಮನುಷ್ಯ ಪಕ್ಷ್ಯದಿ ಎಲ್ಲಾ ರೂಪಗಳನ್ನೂ ನಾನಾ ಪ್ರಕಾರವಾಗಿ ನಿರ್ಮಾಣಮಾಡಿ, ಆ ಪ್ರಾಣಿಗಳಿಗೆ ಪ್ರತ್ಯೇಕವಾದ ಹೆಸರುಗಳನ್ನೂ ಮಾಡಿ, ಆ ಹೆಸರುಗಳಿಂದ ವ್ಯವಹರಿಸುತ್ತಾ ಇರುತ್ತಾನೆಯೋ ಇಂತಹ ವಿರಾಟ್ಪುರುಷನನ್ನು ಮಹಾಮಹಿಮನೆಂತನೂ,

ಅಜ್ಞಾನಕ್ಕಿಂತ ಹೊರವಳಯದಲ್ಲಿ ಸೂರ್ಯನಂತೆ ಬೆಳಗತಕ್ಕವನೆಂದೂ ನಾನು
ತಿಳಿಯುತ್ತೇನೆ.

ಥಾತಾ ಮರಸ್ತಾದ್ಯಮುದಾ ಜಹಾರ | ಶಕ್ತಃಪ್ರವಿದ್ಭಾನ್ ಪ್ರದಿಶಿಷ್ಟತಸ್ |
ತಮೇವಂ ವಿದ್ಭಾನಮೃತ ಇಹ ಭವತಿ | ನಾನ್ಯಃ ಪಂಥಾ ಅಯನಾಯ ವಿದ್ಯತೇ
||18||

ಚತುಮುಖ ಖಿನು ವೋದಲನೆಯಬಾರಿ ಯಾವ ಪರಮಾತ್ಮನ
ವಾಸ್ತವವಿಷಯವನ್ನು ವಿವರಿಸಿದನೋ ಅದನ್ನು ಚೆನ್ನಾಗಿ ಅರಿತುಕೊಂಡ ಇಂದ್ರನು,
ನಾಲ್ಕು ದಿಕ್ಕುಗಳಿಗೂ ತಿಳಿಹೇಳಿದನು. ಆತನನ್ನು ಈ ರೀತಿಯಾಗಿ ವಿವೇಕದಿಂದ
ಅರಿತ ಉಪಾಸಕನು ಈ ಜನ್ಮದಲ್ಲಿಯೇ ಮರಣರಹಿತನು ಆಗುತ್ತಾನೆ.
ಮೋಕ್ಷಸಾಧನೆಗೆ ಮತ್ತೊಂದು ಮಾರ್ಗವು ಇಲ್ಲ.

ಉತ್ತರನಾರಾಯಣ

ಅಧ್ಭುಸಂಭೂತಃ ಪೃಥಿವ್ಯೇರಸಾಚ್ಚಃ ॥ ವಿಶ್ವಕರ್ಮಣಃ ಸಮವರ್ತತಾಧಿ ।
ತಸ್ಯ ತ್ವಷ್ಟಾ ವಿದಧರ ರೂಪಮೇತಿ । ತಪ್ಯರುಪಸ್ಯ ವಿಶ್ವಮಾಜಾನಮಗ್ರೇ ॥1॥

ವಿರಾಟ್ಪರುಷನು ಉದಕದಿಂದಲೂ, ಭೂಸಂಬಂಧವಾದ ಸಾರ
ದಿಂದಲೂ ಹುಟ್ಟಿದನು. ಆ ತರುವಾಯ ಜಗತ್ತರ್ಥನಾದ ಪರಮೇಶ್ವರನ ಮೂಲಕ
ಹೆಚ್ಚಾಗಿ ಬೆಳೆಯಿತು. ಆ ವಿರಾಟ್ಪರುಷನ ಹದಿನಾಲ್ಕು ಲೋಕರೂಪವಾದ
ಅವಯವ ಸನ್ನಿವೇಶವನ್ನು ನಾನಾರೂಪವಾಗಿ ರಚಿಸುವ ವಿಶ್ವಕರ್ಮಣಾದ
ಪರಮೇಶ್ವರನು ಸೃಷ್ಟಾದಿ ಕಾರ್ಯದಲ್ಲಿ ತೊಡಗುತ್ತಾನೆ. ವಿರಾಟ್ಪರುಷ
ಸಂಬಂಧವಾದ ದೇವ ಮನುಷ್ಯಾದಿರೂಪವಾದ ಜಗತ್ತೆಲ್ಲ ಸೃಷ್ಟಾದಿಯಲ್ಲಿ
ಎಲ್ಲೆಲ್ಲಿಯೂ ಉತ್ಪನ್ನವಾಯಿತು.

ವೇದಾಹಮೇತಂ ಪುರುಷಂ ಮಹಾನ್ಮಾ ಆದಿತ್ಯವರ್ಣಂ ತಮಸಃ ಪರಸ್ತಾತ್ |
ತಮೇವಂ ವಿದ್ಭಾನಮೃತ ಇಹ ಭವತಿ | ನಾನ್ಯಃ ಪಂಥಾ ವಿದ್ಯತೇಽಯನಾಯಾ ||

ನಾನು ಈ ಪುರುಷನನ್ನು ಮಹಾಮಹಿಮನೆಂತಲೂ, ಸೂರ್ಯನಂತೆ ಬೆಳಗುವ
ಪ್ರಕಾಶಭರಿತ - ನೆಂತಲೂ, ಅವಿವೇಕ, ಅಧ್ವಾ ಅಜ್ಞಾನವೆಂಬ ಅಂಥಕಾರಕ್ಕೆ

ಹೊರಗಾದವನೆಂತಲೂ ತಿಳಿಯತ್ತೇನೆ. ಆತನನ್ನು ಈ ಪ್ರಕಾರವಾಗಿ ಅರಿತವನು ಈ ಜನ್ಮದಲ್ಲಿಯೇ ಮರಣರಹಿತನು ಆಗುತ್ತಾನೆ. ಮೋಹಕ್ಕೆ ಮತ್ತೊಂದು ಮಾರ್ಗವು ಇರುವುದಿಲ್ಲ.

ಪ್ರಜಾಪತಿಶ್ಚ ಗಂಗೀ ಅಂತಃ । ಅಜಾಯಮಾಸೋ ಬಹುಧಾ ವಿಜಾಯತೇ ।

ತಸ್ಯ ಧೀರಾಃ ಪರಿಜಾನಂತಿ ಯೋನಿಮ್ರಾ । ಮರೀಚಿನಾಂ ಪದಮಿಷ್ಟಂತಿ ವೇಧಸಃ ॥3॥

ಬ್ರಹ್ಮನು ಬ್ರಹ್ಮಾಂಡಾತ್ಮಕವಾದ ಗರ್ಭದಲ್ಲಿ ನಡುವೆ ಸಂಚರಿಸುತ್ತಾನೆ. ಈತನು ಜನ್ಮರಹಿತನಾಗಿದ್ದರೂ ನಾನಾ ಪ್ರಕಾರವಾಗಿ ಜನ್ಮವನ್ನು ತಳಿಯತ್ತಾನೆ. ವಿವೇಕಿಗಳು ಆತನ ಜಗತ್ತಾರೂ ಸ್ತರೂಪವನ್ನು ಚೆನ್ನಾಗಿ ಅರಿತಿರುವರು ಚತುರ್ಯುಖಿನ ಸೃಷ್ಟಿಗೆ ಒತ್ತಾಸೆ ಮಾಡುವ ಮರೀಚಿ ಮುಂತಾದ ಪ್ರಜಾಪತಿಗಳನಿಸಿದವರು. ತಮಗಿಂತ ಹೊದಲು ಸೃಷ್ಟಿಕಾರ್ಯವನ್ನು ನಿರ್ವಹಿಸಿದ ನವ ಬ್ರಹ್ಮರ ಸಾಫನವನ್ನು ಬಯಸುತ್ತಾರೆ.

ಯೋ ದೇವೇಭ್ಯ ಆತಪತಿ । ಯೋ ದೇವಾನಾಂ ಪುರೋಹಿತಃ ।

ಮಾರ್ಯೋ ಯೋ ದೇವೇಭ್ಯೋ ಜಾತಃ । ನಮೋ ರುಚಾಯ ಬ್ರಾಹ್ಮಯೇ ॥4॥

ಯಾವ ಪರಮೇಶ್ವರನು ದೇವತೆಗಳಿಗಾಗಿ ಎಲ್ಲೆಲ್ಲಿಯೂ ಬೆಳಗುತ್ತಿರುವನೋ, ಯಾವಾತನು ದೇವತೆಗಳಿಗೆ ಬ್ರಹ್ಮಸ್ತಿರೂಪದಿಂದ ಸಕಲಕರ್ಮ ನಿರ್ವಹಕ ನಾಗಿರುವನೋ, ಯಾವಾತನು ದೇವತೆಗಳಿಗಿಂತಲೂ ಹೊದಲಿಗನಾಗಿ ಕಾಶಿಸಿಕೊಂಡನೋ ಅಂತಹ ಸ್ವಯಂಪ್ರಕಾಶ-ಭರಿತವಾದ ವೇದಪ್ರತಿಪಾದ್ಯವಾದ ಪರಬ್ರಹ್ಮ ಸ್ತರೂಪಕ್ಕೆ ನಮಸ್ಕಾರ.

ರುಚಂ ಬ್ರಾಹ್ಮಂ ಜನಯಂತಃ । ದೇವಾ ಅಗ್ನಿ ತದಭೂವನ್ ।

ಯಸ್ಸೈವಂ ಬ್ರಾಹ್ಮಸೋ ವಿದ್ಯಾತ್ । ತಸ್ಯ ದೇವಾ ಅಸ್ನಾ ವಶೇ ॥5॥

ದೇವತೆಗಳು ಸೃಷ್ಟಿಯ ಆದಿಯಲ್ಲಿ ಬ್ರಹ್ಮವಿದ್ಯಾಸಂಪ್ರದಾಯ

ಪ್ರವರ್ತನಕಾಲದಲ್ಲಿ ಪರಬ್ರಹ್ಮಸಂಬಂಧವಾದ ಚೈತನ್ಯವನ್ನು ವಿದ್ಯೆಯ

ಮೂಲಕ ಪ್ರಾದುರ್ಭಾವಗೊಳಿಸತಕ್ಕವರಾಗಿ ಆ ಬ್ರಹ್ಮತತ್ವವನ್ನು ಸಂಚೋಧಿಸಿ, ಈ ಮುಂದಣಾವಾಕ್ಯವನ್ನು ಹೇಳಿದರು. “ಎಲೆ ಪರಮಾತ್ಮನೇ,

ವಾಸ್ತವಸ್ಸರೂಪವನ್ನು ತಿಳಿಯುತ್ತಾನೆಯೋ ಅಂತಹ ಬ್ರಹ್ಮವೇತ್ತನಿಗೆ ಸಕಲ ದೇವತೆಗಳೂ ಅಧೀನರಾಗುತ್ತಾರೆ.

ಶ್ರೀಜಿತೇ ಲಕ್ಷ್ಮಿಽಷ್ಟ ಪತ್ನೀ ॥ | ಅಹೋರಾತ್ರೇ ಪಾಶ್ಮೇ ॥ | ನಕ್ಷತ್ರಾಂ ರೂಪಮ್ ॥
 ಅಶ್ವಿನೇ ವ್ಯಾತಮ್ ॥ | ಇಷ್ಟಂ ಮನಿಪಾಣ ॥ | ಅಮುಂ ಮನಿಪಾಣ ॥ | ಸರ್ವಂ
 ಮನಿಪಾಣ. ||16||

ಎಲ್ಲೆ ಪರಮಾತ್ಮ ! ಲಜ್ಜಾಭಿಮಾನಿ ದೇವತೆಯೂ, ಸಂಪದಭಿಮಾನಿ ದೇವತೆಯಾದ ಲಕ್ಷ್ಮಿಯೂ ನಿನ್ನ ಪತ್ನೀ ಸ್ಥಾನದಲ್ಲಿರತಕ್ಕವರು. ಹಗಲು ರಾತ್ರಿಗಳು ಪಕ್ಕಗಳಾಗಿವೆ. ಆಕಾಶದಲ್ಲಿ ಹೊಳೆಯುವ ತಾರೆಗಳು ರೂಪವಾಗಿವೆ. ದೇವವೈದ್ಯರೆನಿಸಿದ ಅಶ್ವಿನಿಗಳೆಂಬ ಅವಳಿ ದೇವತೆಗಳು ತೆರೆದ ಬಾಯಿ. ನಮ್ಮ ಬಯಕೆಗಳನ್ನು ದಯಿಪಾಲಿಸು. ಲೋಕದಲ್ಲಿ ಭೋಗಸಾಧನಗಳಾಗಿ ಕಂಡುಬರುವ ಆಕಳು, ಕುದುರೆ ಮುಂತಾದವುಗಳನ್ನೆಲ್ಲ ಅನುಗ್ರಹಿಸು. ಏಹಿಕಾಮುಷ್ಣಿಕ ಸುಖಸಾಧನಸಂಪತ್ತಿಗಳನ್ನೆಲ್ಲ ಈಡೇರಿಸು.

* * * * *

ಖ್ಯಾದೀಯ

ಪುರುಷಸೂಕ್ತ ಮಂತ್ರಾರ್ಥವಿವೇಚನೆ

1. ಪೀಠಿಕೆ

ಅಧ್ಯಾತ್ಮಪ್ರಕಾಶದ ಗ್ರಾಹಕರುಗಳಿಗೆಲ್ಲ ನಾರಾಯಣಸ್ತರಣಗಳು. ಅಧ್ಯಾತ್ಮವಿದ್ಯೆಯ ಚಿಂತನೆಯಲ್ಲಿಯೂ ಸಾಧನದಲ್ಲಿಯೂ ಜನರಿಗೆ ಹೆಚ್ಚಿನ ಆದರವನ್ನುಂಟುಮಾಡುವದರ ಮೂಲಕ ಭಾರತಸಂಸ್ಕೃತಿಯ ಪ್ರಚಾರಕ್ಕೆ ನೆರವಾಗುವದೇ ತಮ್ಮ ಸಂಸ್ಥೆಯ ಮುಖ್ಯದ್ವೇಶವೆಂದು ಈ ಕಾರ್ಯಾಲಯದವರು ಹೇಳಿಕೊಳ್ಳುತ್ತಿದ್ದಾರಷ್ಟೇ? ಕಾರ್ಯಾಲಯದ ಅಂಗವಾಗಿ ಹೊರಡುವ ಈ ಮಾಸಪತ್ರಿಕೆಗೆ ಅದೇ ಗುರಿಯಿರುವದು ಸ್ವಾಭಾವಿಕವಾಗಿರುತ್ತದೆ. ಆದ್ದರಿಂದ ಭಾರತಸಂಸ್ಕೃತಿಯ ಹೆಗ್ಡುರುತ್ತೇನು? – ಎಂಬುದನ್ನು ಚರ್ಚಿಸುವದೂ ಪ್ರತೀಕೆಯ ಕ್ಷೇತ್ರದೊಳಗೇ ಸೇರಿದ್ದಾಗಿರುತ್ತದೆ.

ಯಾವ ಕಾರಣದಿಂದಲೋ, ಈಗ ಎಲ್ಲರ ಬಾಯಿಯಲ್ಲಿ ‘ಸಂಸ್ಕೃತಿ’ ಎಂಬ ಶಬ್ದವು ಮತ್ತೆಮತ್ತೆ ಬರುತ್ತಿದೆ. ಆದರೆ ಸಂಸ್ಕೃತಶಬ್ದದ ಅರ್ಥವೇನೆಂಬುದನ್ನು ವಿವರಿಸುವಾಗ ಹಲವರು ಹಲವು ಬಗೆಯಾಗಿ ಅಭಿಪ್ರಾಯಪಡುತ್ತಿರುವರು. ನನ್ನ ಸ್ವಂತ ಅಭಿಪ್ರಾಯವೇನೆಂದರೆ, ಮಾನವನ ಅಂತಃಕರಣವು ತನ್ನಲ್ಲಿರುವ ದೋಷಗಳನ್ನು ಪರಿಹರಿಸಿಕೊಂಡು ಗುಣಾಧಾನಮಾಡಿಕೊಳ್ಳುತ್ತಾ ಉನ್ನತಿಗೇರು ವದಕ್ಕಾಗಿ ಹೊರತೋರಿಕೊಳ್ಳುವ ಬಗೆಯೇ ಸಂಸ್ಕೃತಿ ಎಂಬುದು. ಬೇರೆಬೇರೆಯ ಜನಾಂಗದವರು ತಮ್ಮತಮ್ಮ ಸಂಸ್ಕೃತಿಯನ್ನು ಬೇರೆಬೇರೆಯ ಅಡಿಗಲ್ಲಿಗಳ ಮೇಲೆ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಅವರ ಸಂಸ್ಕೃತಿವಿಶೇಷಗಳು ಬೇರೆಬೇರೆಯ ಬಗೆಯಲ್ಲಿ ರೂಪಗೊಂಡಿವೆ. ಈ ಕಾರಣದಿಂದ ಬೇರೆಬೇರೆಯ ಜನಾಂಗಗಳ ಸಾಹಿತ್ಯ, ಶಾಸ್ತ್ರಾಭಾಸ, ಸಮಾಜರಚನೆ, ಕಲೆಗಳು, ಆರ್ಥಿಕಸ್ಥಿತಿ, ಉದ್ಯೋಗಗಳು, ರಾಜಕೀಯವಿಚಾರ ಮುಂತಾದವುಗಳೆಲ್ಲ ಬೇರೆಬೇರೆಯ ದಿಕ್ಕಿನಲ್ಲಿ ಮುಂದುವರಿಯುತ್ತಿವೆ. ಹೀಗಿರುವದರಿಂದ ಭಾರತಸಂಸ್ಕೃತಿ ಅಸಾಧಾರಣರೂಪವು ಯಾವುದು? – ಎಂಬ ಪ್ರಶ್ನೆಗೆ ಇಲ್ಲಿಯ ಜನರು ಯಾವ ಅಡಿಗಲ್ಲಿನ ಮೇಲೆ ತಮ್ಮ ಸಂಸ್ಕೃತಿಯ ಭವನವನ್ನು ಕಟ್ಟುತ್ತಿದ್ದಾರೆ? – ಎಂದೇ ಅಭಿಪ್ರಾಯ.

ಭಾರತಸಂಸ್ಕृತಿ ಎಂಬ ಶಬ್ದಕ್ಕೆ ಈಗಿನ ಸ್ಥಿತಿಯಲ್ಲಿ ಭಾರತದಲ್ಲಿ ಸೇರಿರುವ ಜನರ ಸಂಸ್ಕृತಿ ಎಂದು ಅರ್ಥವಾದರೆ ಅದನ್ನು ಬಗೆಗಿರು ದೃಷ್ಟಿಕೋಣಗಳಿಂದ ನೋಡಿ ಅಭ್ಯಾಸಮಾಡಬೇಕಾಗುವುದು. ಇಲ್ಲಿ ಬಹುಪೂರುಷನಿರ್ದಿಷ್ಟ ಜನಾಂಗಗಳ ಕವಲುಗಳು ಬಂದು ಸೇರಿಕೊಂಡಿರುತ್ತವೆ. ಇವರೆಲ್ಲರ ಸಂಸ್ಕृತಿವಿಶೇಷಗಳೂ ಸೇರಿ ಈಗ ಒಂದು ಹೊಸ ಸಂಸ್ಕृತಿಯ ಅವಶಾರವು ಆಗುತ್ತಿದೆ. ಅದು ಯಾವ ರೂಪವನ್ನು ತೆಗೆದುಕೊಳ್ಳುವದೋ ಈಗಲೇ ಹೇಳುವದಕ್ಕೆ ಬರುವಂತಿಲ್ಲ; ಅದಿನ್ನೂ ಭವಿಷ್ಯದೇವಿಯ ಗರ್ಭದಲ್ಲಿರುತ್ತದೆ. ಆ ಹೊಸ ಸಂಸ್ಕृತಿಯ ಯಾವ ರೂಪವನ್ನೇ ಹೊಂದಲಿ, ನಾವುನಾವು ಈಗಿನಿಂದಲೂ ಉತ್ತಮ ಸಂಸ್ಕृತಿಯನ್ನೇ ಗುರಿಯಾಗಿಟ್ಟು ಕೊಂಡಿರಬೇಕು; ನಮನಮಗೆ ಮೆಚ್ಚಾಗಿ ನಮನಮಗೆ ಹೊಂದುಗಡೆಯಾಗಿರುವ ಸಂಸ್ಕृತಿವಿಶೇಷವನ್ನೇ ಅವಲಂಬಿಸಿ ಮುಂದುವರಿಯುವದಕ್ಕೆ ಹೃತ್ಯೂಹರ್ವಕವಾಗಿ ಪ್ರಯತ್ನಿಸುತ್ತಿರಬೇಕು—ಎಂಬುದು ನಿರ್ವಿವಾದವಾಗಿದೆ ಈ ಕಾರಣದಿಂದ ನಾವು ಸನಾತನಾರ್ಥಸಂಸ್ಕृತಿಯನ್ನೇ ಭಾರತಸಂಸ್ಕृತಿಯಮುಖ್ಯಾಂಗವೆಂದು ಭಾವಿಸಿ, ಅದರ ಅಭ್ಯಾಸ, ಅದರ ಅನುವರ್ತನೆ – ಇವುಗಳಿಗೇ ನಮ್ಮ ಚಿತ್ತವನ್ನು ಧಾರೆಯೆರದಿರುವೆವು.

ಒಳ್ಳಿಯದು, ಈ ಅರ್ಥದಲ್ಲಿ ಭಾರತಸಂಸ್ಕृತಿಯ ಅಸಾಧಾರಣಸ್ವರೂಪವು ಯಾವದು? – ಎಂಬ ಪ್ರಶ್ನೆಯು ಈಗ ಎದ್ದುಕೊಳ್ಳುತ್ತದೆಯಷ್ಟು? ಅದಕ್ಕೆ ನನ್ನ ಉತ್ತರವನ್ನು ಇಲ್ಲಿ ಕೊಡುವೆನು. ಭಾರತಸಂಸ್ಕृತಿಗೆ ಮುಖ್ಯವಾಗಿ ಅಧ್ಯಾತ್ಮವಿದ್ಯೆಯೇ ತಳಹದಿಯು. ನಮ್ಮ ಮೂರ್ವಾರ್ಥಿ ಈ ಅಧ್ಯಾತ್ಮವಿದ್ಯೆ ಎಂಬ ತಳಗಳನ್ನು ಮೇಲೆಯೇ ತಮ್ಮ ನಾಗರಿಕತೆಯ ಭವ್ಯಭವನವನ್ನು ಕಟ್ಟಿದ್ದರು. ಆ ಭವನದಲ್ಲಿ ವಿಧಿವಾದ ಕೋಣಗಳಿದ್ದವು; ಈ ಲೋಕದ ಮತ್ತು ಪರಲೋಕದ ಆಕಾಂಕ್ಷೆಗಳನ್ನೆಲ್ಲ ಪರಿಮೂರ್ತಿಗೊಳಿಸಬಲ್ಲ ಸಲಕರಣೆಗಳು ಅದರಲ್ಲಿ ಸಂಗ್ರಹವಾಗಿದ್ದವು. ಆ ಸಂಸ್ಕृತಿಯ ಅಸಾಧಾರಣಸ್ವರೂಪವು ದ್ವಿಮುಖವಾಗಿತ್ತು. ಮೊದಲನೆಯದಾಗಿ ಅದಕ್ಕೆ ಪರಮಾರ್ಥನಿಷ್ಠೆಯೇ ಗುರಿಯಾಗಿತ್ತು; ಆದ್ದರಿಂದ ಅದರ ವ್ಯಾಪ್ತಿಯು ಯಾವ ಪರಿಷ್ಕೇದಕ್ಕೂ ಕಟ್ಟಬೇಳುವಂತಿರಲ್ಲ. ಎರಡನೆಯದಾಗಿ ಅದು ಇಡಿಯ ಭಾವಂದಲದ ಸಂಸ್ಕृತಿಯ ವಿಶೇಷಗಳನ್ನೆಲ್ಲ ತನ್ನ ತೋಳ ತಕ್ಕೆಯಲ್ಲಿ ಸಹಾನುಭೂತಿಯಿಂದ ಆಲಂಗಿಸಿಕೊಳ್ಳುವದಕ್ಕೂ ಅವುಗಳಲ್ಲಿ ಕಾಣುವ

ವಿಶೇಷಧರ್ಮಗಳನ್ನೆಲ್ಲ ಹೀರಿಕೊಂಡು ತನ್ನೊಳಗೇ ಅಡಕಮಾಡಿಕೊಂಡು ಸಾತ್ಯವಾಗಿ ಮಾಡಿಕೊಳ್ಳುವದಕ್ಕೂ ತಕ್ಷದ್ವಾಗಿತ್ತು. ಹೀಗೆ ನೋಡಿದರೆ ಭಾರತಸಂಸ್ಕೃತಿಯೆಂದರೂ ಒಂದೇ, ಸಂಸ್ಕೃತಿಸಾಮಾನ್ಯವೆಂದರೂ ಒಂದೇ. ಭಾರತಸಂಸ್ಕೃತಿಯ ಪ್ರಸಾರ ಎಂದರೆ ಸಂಸ್ಕೃತಿಸಾಮಾನ್ಯದ ಪ್ರಸಾರವೆಂದೇ ಅಧ್ಯ. ಈ ದೃಷ್ಟಿಯಲ್ಲಿ ಬೇರೆಬೇರೆಯ ಸಂಸ್ಕೃತಿಗಳನ್ನು ಒಂದುಗೂಡಿಸುವ ಸಮಸ್ಯೆಯೇ ಇಲ್ಲ; ಮರದ ಕೊಂಬೆಗಳನ್ನೆಲ್ಲ ಬೇರಿನಲ್ಲಿಯೇ ಒಂದಾಗಿ ಕಾಣುವಂತೆ, ಸಂಸ್ಕೃತವಿಶೇಷಗಳನ್ನೆಲ್ಲ ತಾಯಬೇರಾದ ಅಧ್ಯಾತ್ಮಪ್ರಧಾನವಾದ ಸಂಸ್ಕೃತಿಯಲ್ಲಿ ಒಂದೆಂದು ಕಂಡುಕೊಳ್ಳುವ ಪ್ರಯತ್ನವೇ ಸಂಸ್ಕೃತಿಗಳ ಸಂಮಿಲನವು. ಈ ಕಾರಣದಿಂದಲೇ ಅಧ್ಯಾತ್ಮಪ್ರಕಾಶಕಾರ್ಯಾಲಯವು ಅಧ್ಯಾತ್ಮವಿದ್ಯೆಯ ಚಿಂತನೆಯಲ್ಲಿಯೂ ಸಾಧನದಲ್ಲಿಯೂ ಜನರಿಗೆ ಹೆಚ್ಚುಹೆಚ್ಚಿನ ಆದರವನ್ನುಂಟು ಮಾಡುವ ಪ್ರಯತ್ನವನ್ನು ತನ್ನ ಮುಖ್ಯೋದ್ದೇಶವಾಗಿಟ್ಟುಕೊಂಡಿರುತ್ತದೆ.

ಭಾರತಸಂಸ್ಕೃತಿಗಂಗೆಯ ಮೂಲವೆಂದರೆ ಜಗತ್ತಿನ ಧಾರ್ಮಿಕ ವಾಜ್ಯಯದಲ್ಲಿಲ್ಲ ಅತ್ಯಂತ ಪ್ರಾಚೀನವೆಂದು ಐತಿಹಾಸಕರೂ ಅಂಗೀಕರಿಸಿರುವ ವೇದಗಳು. ವ್ಯೇದಿಕಮಂತ್ರದ್ವಷ್ಟುಗಳಾದ ಮಹಾರ್ಥಗಳು ಪರಮಾತ್ಮನೆಂದೂ ನಾರಾಯಣನೆಂದೂ ಕರೆಯುತ್ತಿದ್ದ ಪರಮಾರ್ಥದ ಕಲ್ಪನೆಯು ಎಪ್ಪು ವಿಶಾಲವಾಗಿತ್ತೆಂಬುದನ್ನು ಮನಗಾಳುವದಕ್ಕೆ ಮರುಪಂಕ್ತಿವೆಂಬ ಹೆಸರಿನಿಂದ ಪ್ರಸಿದ್ಧವಾಗಿರುವ ಮಂತ್ರಗಳ ಅಭಿಪ್ರಾಯವನ್ನು ಚಿಂತನಮಾಡುವದೊಂದು ಉತ್ತಮ ಸಾಧನವಾಗಿರುತ್ತದೆ. ಈ ಸೂಕ್ತವು ನಾಲ್ಕು ವೇದಗಳಲ್ಲಿಯೂ ಕಾಣಬರುತ್ತದೆಯಾದರೂ ಅತ್ಯಂತಪ್ರಾಚೀನವೆಂದು ಇತಿಹಾಸಶೋಧಕರೂ ಒಪ್ಪಿರುವ ಮಿಗ್ನೇದದ ಪಾಠದ ಅನುಕ್ರಮವನ್ನೇ ನಾನು ಇಲ್ಲಿ ಅನುಸರಿಸುವೆನು. ಆಪಸ್ತಂಬ, ಭರದ್ವಾಜ-ಮೌದಲಾದ ಮಹಾರ್ಥಗಳು ಈ ಸೂಕ್ತವನ್ನು ಯಜ್ಞಾಧಿಕರ್ಮಗಳೂ ವಿನಿಯೋಗಮಾಡಿರುತ್ತಾರೆ. ಈಗಲೂ ದ್ವಿಜರು ಇದನ್ನು ದೇವಮಂಜಾಭಿಷೇಕಾದಿಗಳಲ್ಲಿ ವಿನಿಯೋಗಿಸುತ್ತಿರುವದು ಎಲ್ಲರಿಗೂ ಗೊತ್ತಿರುತ್ತದೆ. ಆದರೆ ಸೂಕ್ತವು ಜಗತ್ತಾರಣನಾದ ನಾರಾಯಣನನ್ನು ಪ್ರತಿಪಾದಿಸುತ್ತಿರುವದರಿಂದ ಅದರ ಅಭಿಪ್ರಾಯವನ್ನು ಚಿಂತನೆವಾಡುವದೇ ಒಂದು ಬಗೆಯ ಅಧ್ಯಾತ್ಮಯೋಗವಾಗಿರುವದೆಂಬುದರಲ್ಲಿ ಯಾವ ಸಂಶಯವೂ ಇರುವದಿಲ್ಲ.

2. ಸಕಲಚರಾಚರ ವಿಶ್ವಾಧಾರ ಪರಮಾತ್ಮನ ಸ್ವರೂಪ

ಮೊಟ್ಟಮೊದಲನೆಯ ಶುಕ್ತಿನ ಅಕ್ಷರಾರ್ಥವು ಹೇಗಿರುವದು :

ಸಹಸ್ರತೀಷ್ವಾ ಮರುಷಃ ಸಹಸ್ರಾಕ್ಷಃ ಸಹಸ್ರಪಾತ್ರಃ |

ಸ ಭೂಮಿಂ ವಿಶ್ವತೋ ಪ್ರತ್ಯಾತ್ಮತ್ಯಾತ್ಪದ್ಧಾಂಗುಲಮ್ ||1||

ಮರುಷನು ಸಾವಿರ ತಲೆಗಳುಳ್ಳವನು, ಸಾವಿರ ಕಣ್ಣಗಳುಳ್ಳವನು, ಸಾವಿರ ಕಾಲುಗಳುಳ್ಳವನು. ಅವನು ಭೂಮಿಯನ್ನು ಎಲ್ಲಾ ಕಡೆಯಿಂದಲೂ ಆವರಿಸಿಕೊಂಡು ಅದನ್ನು ಹತ್ತು ಅಂಗುಲದಷ್ಟು ದಾಟಿರುತ್ತಾನೆ.

ಇಲ್ಲಿ ಪರಮಾತ್ಮನ ವರ್ಣನೆಯನ್ನು ಮಾಡಿರುವದರಲ್ಲಿ ಒಂದು ವಿಶೇಷವಿದೆ. ಪರಮಾತ್ಮನ ಆಕಾರವು ಹೇಗಿರುವದು? - ಎಂಬ ಬಗ್ಗೆ ಮತಗಳಲ್ಲಿ ಅನೇಕ ವಾದವಿವಾದಗಳು ಆಗಿರೋಗಿವೆ, ಆಗುತ್ತಲೂ ಇವೆ. ಈಶ್ವರನಿಗೆ ಆಕಾರವೇ ಇಲ್ಲ ಎಂದು ಕೆಲವರು; ಇಂಥದೊಂದು ನಿಯತವಾದ ಆಕಾರವಿದೆ ಎಂದು ಕೆಲವರು; ಯಾವ ಆಕಾರವನ್ನಾದರೂ ಅವನು ತನ್ನ ಇಚ್ಛಾಮಾತ್ರದಿಂದ ಧರಿಸಬಲ್ಲನು-ಎಂದು ಕೆಲವರು. ಈ ಅಭಿಪ್ರಾಯಗಳಲ್ಲೆಲ್ಲ ನಿಜದ ಅಂಶವು ಇರುತ್ತದೆ; ಆದರೆ ಅವುಗಳನ್ನು ಹೇಗೆ ಹೊಂದುಗಡೆಮಾಡಿಕೊಳ್ಳಬೇಕೆಂಬುದನ್ನು ತಿಳಿದುಕೊಳ್ಳುವದು ಎಲ್ಲರಿಗೂ ಸಾಧ್ಯವಿರಲಾರದು. ಪ್ರಕೃತ ಸೂತ್ರದಲ್ಲಿ ಹೇಳಿರುವದು ಆ ಹೊಂದುಗಡೆಗೆ ಸಹಾಯಕವಾಗಿದೆ- ಎಂದು ನನಗೆ ತೋರುತ್ತದೆ.

ಈ ಶುಕ್ತಿನಲ್ಲಿ ಹೇಳಿರುವದೇನೆಂದರೆ, ಪರಮಾತ್ಮನು ಸ್ವತಃ ಯಾವ ಆಕಾರದವನೂ ಅಲ್ಲ; ಅವನಿಗೆ ಯಾವ ಗುಣವಾಗಲಿ, ಯಾವ ಕ್ರಿಯೆಯಾಗಲಿ ಸ್ವರೂಪಕ್ಕೆ ಅಂಟಿಕೊಂಡಿರುವದೇ ಇಲ್ಲ. ಆದ್ದರಿಂದ ಅವನನ್ನು ಇರುವವನೆಂದಾಗಲಿ, ಇಲ್ಲದವನೆಂದಾಗಲಿ, ಹೇಳುವದಕ್ಕೆ ಬರುವಂತೆಯೇ ಇಲ್ಲ. ಲೋಕದಲ್ಲಿ ಯಾವ ವಸ್ತುವಿಗೆ ಜಾತಿ, ಗುಣ, ಕ್ರಿಯೆ, ಸಂಬಂಧ - ಮುಂತಾದವುಗಳಿರುವವೂ ಆ ವಸ್ತುವನ್ನು ಆಯಾ ಜಾತಿಗುಣಾದಿಗಳನ್ನು ಹೇಳುವ ಶಬ್ದಗಳಿಂದ ತಿಳಿಸುವದಕ್ಕೆ ಆಗುತ್ತದೆ. ಆದರೆ ಪರಮಾತ್ಮನ ಪರಮಾರ್ಥಸ್ವರೂಪವು ಯಾವ ಜಾತ್ಯಾದಿಗಳೂ ಇಲ್ಲದ್ದು; ಆದ್ದರಿಂದ ಅದನ್ನು ಸತ್ಯೇಂದಾಗಲಿ ಅಸತ್ಯೇಂದಾಗಲಿ, ಸಗುಣವೆಂದಾಗಲಿ, ನಿಗುಣವೆಂದಾಗಲಿ, ಸಕ್ರಿಯವೆಂದಾಗಲಿ ನಿಷ್ಪಿಯವೆಂದಾಗಲಿ,

ಹೇಳುವದಕ್ಕೆ ಆಗುವಂತೆಯೇ ಇಲ್ಲ. ಆದರೂ ಆ ಪರಮಾತ್ಮನು ಇಲ್ಲವೇ ಇಲ್ಲ ಎನ್ನುವದಕ್ಕೆ ಬರುವಂತಿಲ್ಲ; ಏಕೆಂದರೆ ಪ್ರಪಂಚದಲ್ಲಿರುವ ಸರ್ವಪ್ರಾಣಿಗಳ ದೇಹೇಂದ್ರಿಯಗಳ ಮೂಲಕ ಆತನನ್ನು ಅರಿಯಬಹುದಾಗಿರುತ್ತದೆ.

ಆ ಪರಮಾತ್ಮನಿಗೆ ಸಾವಿರತಲೆಗಳು ; ಎಂದರೆ ಅನಂತಸಂಖ್ಯೆಯ ತಲೆಗಳಿರುತ್ತವೆ, ಇಲ್ಲಿ ತಲೆ ಎಂಬ ಮಾತನ್ನು ಶರೀರಕ್ಕೆ ಉಪಲಭ್ಜಣವಾಗಿ ತೆಗೆದುಕೊಳ್ಳಬೇಕು. ಅತ್ಯಂತ ಉತ್ತಮಜೀವರುಗಳಾದ ದೇವಾದಿಗಳ ಶರೀರಗಳು, ಮಧ್ಯಮ ಜೀವರುಗಳಾದ ಮನುಷ್ಯರ ಶರೀರಗಳು, ಅಥಮಜೀವರುಗಳಾದ ತಿಯರ್ಥಾಂತುಗಳು, ಪಶುಪಕ್ಷಿಮಿಕೆಂಟಾದಿಗಳು – ಈ ಅನಂತ ಜೀವರುಗಳ ದೇಹಗಳಲ್ಲಿಯೂ ಅದೇ ಪರಮಾತ್ಮನೇ ಇರುತ್ತಾನೆ. ಸಕಲ ಜೀವರುಗಳ ದೇಹಗಳೂ ಆ ದೇವದೇವನಿಗೆ ದೇವಾಲಯಗಳು. ಆದ್ದರಿಂದ ಎಲ್ಲೆಲ್ಲಿ ಯಾವಯಾವ ಶರೀರವನ್ನು ಕಂಡರೂ ಅಲ್ಲಲ್ಲಿ ಅದರೊಳಗೆ ಆ ಪರಮಾತ್ಮನು ಇರುತ್ತಾನೆಂದು ತಿಳಿಯಬೇಕು.

ಇದರಂತೆ ‘ಆ ಪರಮಾತ್ಮನು ಸಾವಿರ ಕಣ್ಣಗಳುಳ್ಳವನು, ಸಾವಿರ ಕಾಲುಗಳುಳ್ಳವನು.’ ಇಲ್ಲಿಯೂ ಸಾವಿರವೆಂದರೆ ಅನಂತವೆಂದೇ ಅರ್ಥ. ಕಣ್ಣನ್ನು ಜ್ಞಾನೇಂದ್ರಿಯಗಳಿಗೂ ಕಾಲನ್ನು ಕರ್ಮೇಂದ್ರಿಯಗಳಿಗೂ ಉಪಲಭ್ಜಣವಾಗಿ ಹೇಳಿರುತ್ತದೆ ; ಮನಸ್ಸು ಉಭಯೇಂದ್ರಿಯವಾಗಿರುವದರಿಂದ ಅದನ್ನು ಈ ಶಬ್ದಗಳಿಂದಲೇ ಗ್ರಹಿಸಬೇಕು. ಅನಂತಜೀವರುಗಳ ಅನಂತವಾದ ಜ್ಞಾನೇಂದ್ರಿಯಗಳೂ ಅನಂತಕರ್ಮೇಂದ್ರಿಯಗಳೂ ಅನಂತಮನಸ್ಸಗಳೂ ಆತನ ಸರ್ವಜ್ಞವೂ ಸರ್ವಶಕ್ತವೂ ಆದ ಸ್ವರೂಪವು ಹೊರಸೂಸುವ ದ್ವಾರಗಳಾಗಿರುತ್ತವೆ ಎಂದರ್ಥ.

ಪರಮಾತ್ಮನು ಬ್ರಹ್ಮಾದಿಸ್ತಂಬಪರ್ಯಂತವಾಗಿರುವ ಜೀವರುಗಳಲ್ಲಿಲ್ಲ ಇದ್ದುಕೊಂಡು ಅವರ ದೇಹೇಂದ್ರಿಯಗಳನ್ನು ನಿಯಮದಲ್ಲಿಟ್ಟಕೊಂಡಿರುವ ಅಂತಯಾರ್ಥಿಯಿಂದೂ ಆತನ ಅನುಗ್ರಹದಿಂದಲೇ ನಮ್ಮೆಲ್ಲರ ಕಾರ್ಯಕರಣಗಳ ಸಂಘಾತಗಳೂ ತಮ್ಮತಮ್ಮ ಕೆಲಸವನ್ನು ಮಾಡುತ್ತಿರುವವೆಂದೂ ಹೇಳುವ ಈ ಯತ್ಕಿನ ಅಭಿಪ್ರಾಯವನ್ನು ಮನಸ್ಸಿನಲ್ಲಿ ಹೋರಳಾಡಿಸಿದವರಿಗೆ ವ್ಯವಹಾರಕ್ಕೆ ಉಪಯೋಗವಾಗುವ ಹಲವು ಸೂಚನೆಗಳು ಹೊರಹೊಮ್ಮುತ್ತವೆ.

ಮೊಟ್ಟ ಮೊದಲನೆಯದಾಗಿ ನಮ್ಮೆಲ್ಲರ ದೇಹೇಂದ್ರಿಯಗಳಿಗೂ ಆಧಾರನಾಗಿರುವವನು ಒಬ್ಬನೇ ಪರಮಾತ್ಮನೇ. ಆ ಪರಮಾತ್ಮನು ಚೈತನ್ಯಸ್ವರೂಪನಾಗಿರುತ್ತಾನೆ. ಆತನ ಚೈತನ್ಯವು ನಮ್ಮೆಲ್ಲರ ದೇಹೇಂದ್ರಿಯಗಳ ಮೂಲಕವೂ ಹೊರಸೂಸುತ್ತಿದೆ. ಮಾನವನ ಸಂಸ್ಕೃತಿಗೆ – ಅವನ ನೈತಿಕವಾದ, ಧಾರ್ಮಿಕವಾದ, ತತ್ತ್ವವಿಚಾರರೂಪವಾದ ಮನಸ್ಸಿನ ಭೂಮಿಕೆಗೂ ಸಾಹಿತ್ಯಕಲಾಧಿಕ ರೂಪದಲ್ಲಿ ಹೊರತೋರಿಕೊಳ್ಳುತ್ತಿರುವ ಅದರ ವಿಭಾಗಿಗಳೂ – ಅನಂತವಾದ ಚಿತ್ವಾಗರಪೂರ್ವಂದು ಹಿನ್ನಲೆಯಾಗಿರುತ್ತದೆ. ಎಲ್ಲ ಸಂಸ್ಕೃತವಿಶೇಷಗಳೂ ಆ ಸಚಿತ್ವಪುರುಧದ ಅಲೆಗಳಾಗಿರುತ್ತವೆ. ಮಾನವನು ಏರ್ಡಿಸಿಕೊಂಡಿರುವ ಭೌತಿಕಶಾಸ್ತ್ರ, ಪ್ರಾಣಶಾಸ್ತ್ರ, ಮನಶಾಸ್ತ್ರ, ನೀತಿಶಾಸ್ತ್ರ, ಜೈವಿಕಶಾಸ್ತ್ರ – ಮುಂತಾದ ಸಕಲಶಾಸ್ತ್ರಗಳಿಗೂ ಜ್ಞಾನವೇ ಆಧಾರ. ಈ ಜ್ಞಾನವೆಂಬುದು ಮಾನವರ ಕಾರ್ಯಕರಣಸಂಘಾತಗಳ ಮೂಲಕವೇ ಹೊರತೋರಿಕೊಳ್ಳುತ್ತವೆ. ತನ್ನ ಕಾರ್ಯಕರಣಸಂಘಾತದ ದ್ವಾರದಿಂದ ಹೊರಟ ಜ್ಞಾನಪ್ರಕಾಶದಿಂದಲೇ ಮಾನವನು ಹೊರಿಗಿನ ಕಾರ್ಯಕರಣಸಂಘಾತಗಳನ್ನೂ ವಸ್ತುವಿಶೇಷಗಳನ್ನೂ ದೃಷ್ಟಿವಿಶೇಷಗಳನ್ನೂ ಪರಿಶೀಲಿಸುತ್ತಿರುತ್ತಾನೆ, ಈ ಪ್ರಕಾಶದ ಮೂಲವು ಪ್ರತಿಯೊಬ್ಬ ಮಾನವನ ಒಳಗೂ ಇದ್ದಕೊಂಡಿರುವದರಿಂದಲೂ, ಅದರ ಸ್ವತಃಸಿದ್ಧಿಯನ್ನು ಆಧಾರವಾಗಿಟ್ಟುಕೊಂಡೇ ಪ್ರತಿಯೊಬ್ಬನೂ ವ್ಯವಹಾರವನ್ನು ಮಾಡಬೇಕಾಗಿರುವದರಿಂದಲೂ ಮಾನವನ ಸಂಸ್ಕೃತಿಯೂ ಅದರ ವಿಭಾಗಿಗಳಾದ ಶಾಸ್ತ್ರಗಳೂ ಕಲೆಗಳೂ ಎಲ್ಲವೂ ಆ ಚಿತ್ವಾಗರದ ಅಲೇಗಳೇ ಆಗಿರುತ್ತವೆ. ಆದ್ದರಿಂದ ಯಾವನೊಬ್ಬ ವ್ಯಕ್ತಿಯಾಗಲಿ, ಯಾವದಾದರೂಂದು ಜನಾಂಗವಾಗಲಿ, ಈ ‘ಸಂಸ್ಕೃತಿಯ ನನ್ನದು, ಇದನ್ನು ನಾನೇ ಸ್ವಾಪ್ಯಯತ್ವದಿಂದ ಸಂಪಾದಿಸಿಕೊಂಡಿದ್ದೇನೆ, ಇದರಲ್ಲಿ ಮತ್ತೊಬ್ಬರಿಗೆ ಪಾಲು ಇಲ್ಲ’ – ಎಂದು ಕೊಟ್ಟಿಕೊಳ್ಳುವದಕ್ಕೆ ಬರುವಂತೆಯೇ ಇಲ್ಲ.

ಎರಡನೆಯದಾಗಿ ಮಾನವನ ಅಂತಕರಣದಲ್ಲಿ ಬೆಳಗಿ ಅವನ ದೇಹೇಂದ್ರಿಯಗಳ ಮೂಲಕವಾಗಿ ಶಾಸ್ತ್ರಗಳ ರೂಪದಲ್ಲಿಯೂ ಕ್ರಿಯಾಕಲಾಪದ ರೂಪದಲ್ಲಿಯೂ ಬಗೆಬಗೆಯ ವೇಷಗಳನ್ನು ಧರಿಸುತ್ತಿರುವದು ಎಲ್ಲರೂ ಆಧಾರವಾಗಿರುವ ಈ ಸ್ವಯಂಪ್ರಕಾಶವಾದ ಚಿಂದ್ರೀತಿಯೇ ಆಗಿರುತ್ತದೆ. ಅದನ್ನು ‘ನನ್ನಲ್ಲಿದೆ, ನಿನ್ನಲ್ಲಿಲ್ಲ; ಇಲ್ಲಿದೆ, ಅಲ್ಲಿಲ್ಲ’ ಎನ್ನವದಕ್ಕೆ ಬರುವದಿಲ್ಲ. ಏಕೆಂದರೆ ಸ್ವಯಂಂಧವಾದ ಆ ಚೈತನ್ಯದ ಸಂಬಂಧವಿಲ್ಲದ ವಸ್ತುವೇ ಇಲ್ಲ. ನಮ್ಮೊಳಗೆ

ನಮ್ಮೆ ಹೋರಗೆ, ನಮ್ಮೆ ಮೇಲೆ ನಮ್ಮೆ ಕೆಳಗೆ, ನಮ್ಮೆ ಎಡಕ್ಕೆ ನಮ್ಮೆ ಬಲಕ್ಕೆ, ಸುತ್ತಲೂ ಇರುವದೆಲ್ಲವೂ ಈ ಚಿಜ್ಞೋತ್ತಿಯ ವಿಲಾಸವೇ. ಮಾನವನ ಸಂಸ್ಕೃತಿವಿಶೇಷಗಳೆಲ್ಲ ಈ ಚಿದ್ರೂಪವಾದ ಪರಮಾರ್ಥವನ್ನು ಅರಿತುಕೊಳ್ಳುವ ಮತ್ತು ಹೋರಮೂಡಿಸುವ ಪ್ರಯತ್ನಗಳೇ. ಆದ್ದರಿಂದ ಎಲ್ಲಾ ಜನಾಂಗಗಳ ಸಂಸ್ಕೃತಿಗಳ ಕ್ಷೇತ್ರಗಳಿಗೆ ಯಾತ್ರಿಕರಾಗಿ ಹೋಗಿ ಅಲ್ಲಲ್ಲಿರುವ ತೀರ್ಥಗಳಲ್ಲಿ ಖಂಡ ಆ ನಾರಾಯಣನ ವಿಶ್ವರೂಪಗಳನ್ನು ಸಂದರ್ಭನವೊಡುವದು ಮಾನವನಿಗೆ ಪರಮಧರ್ಮವಾಗಿರುತ್ತದೆ. ಇಂದು ಜೀವಂತವಾಗಿರುವ ಬಗೆಬಗೆಯ ಮತಗಳ ಮೂಲಗ್ರಂಥಗಳನ್ನೂ ಸಿದ್ಧಾಂತಗಳನ್ನೂ ಸಾಧನಕ್ರಮಗಳನ್ನೂ ಸಹಾನುಭೂತಿಯಿಂದಲೂ ಪೂಜ್ಯಭೂಧಿಯಿಂದಲೂ ಪರಿಶೀಲಿಸುವದೂ ಈ ಎಲ್ಲಾ ಮತಗಳಲ್ಲಿರುವ ಸಾಧಕರ ಹೃದಯವನ್ನು ಪ್ರೇಮದಿಂದ ಮುಟ್ಟುವದಕ್ಕೆ ಪ್ರಯತ್ನಿಸುವದೂ ಸಹಸ್ರಶಿಷ್ಟನೂ ಸಹಸ್ರಕ್ಕನೂ ಸಹಸ್ರಪಾದನೂ ಆದ ಶ್ರೀಮನ್ನಾರಾಯಣನ ಸೇವೆಯೇ ಸರಿ.

ಮೂರನೆಯದಾಗಿ ಇಲ್ಲಿ ಹೇಳಿರುವ ದೇಹೇಂದ್ರಿಯಗಳು ಬರಿಯ ಮಾನವ ದೇಹೇಂದ್ರಿಯಗಳಲ್ಲ; ಅವು ಸಾಮಾನ್ಯಮಾನವನಿಗಿಂತ ಮೇಲಿನ ಅಂತಸ್ತಿನಲ್ಲಿರುವ ಖಂಡಿಗಳು, ದೇವತೆಗಳು—ಮುಂತಾದ ಉತ್ತಮಚೀವರುಗಳ ದೇಹೇಂದ್ರಿಯಗಳೂ ಆಗಿರುತ್ತವೆ; ಮಾನವನಿಗಿಂತ ಕಡಿಮೆಯ ಅಂತಸ್ತಿನಲ್ಲಿರುವ ಪಶುಪಕ್ಷಿಮೃಗಾದಿಗಳ ದೇಹೇಂದ್ರಿಯಗಳೂ ಆಗಿರುತ್ತವೆ. ಆದ್ದರಿಂದ ಮಾನವನ ಸಂಸ್ಕೃತಿಯು ಪೊರ್ವಾವಾಗುವದಕ್ಕೆ ಮನುಷ್ಯವರ್ಗದಲ್ಲಿ ಸಹಾನುಭೂತಿಯನ್ನು ಸಂಪಾದಿಸುವದೂ ಮನುಷ್ಯರೊಳಗೆಲ್ಲ ಆ ಪರಮಾತ್ಮನು ಇರುವನೆಂಬುದನ್ನು ಮನವರಿಕೆ ಮಾಡಿಕೊಳ್ಳುವದೂ ಸಾಲದು. ಮಾನವನಿಗಿಂತ ಮೇಲುಮಟ್ಟದಲ್ಲಿರುವ ದೇವಾದಿಗಳ ದೇಹೇಂದ್ರಿಯ ಸಂಘಾತಗಳನ್ನು ಶ್ರದ್ಧಾಭಕ್ತಿಗಳಿಂದ ಕಾಳಿವದಕ್ಕೆ ಪ್ರಯತ್ನಿಸುವದೂ ಮಾನವನಿಗಿಂತ ಕೆಳಮಟ್ಟದಲ್ಲಿರುವ ಪ್ರಾಣಿಗಳ ದೇಹೇಂದ್ರಿಯಸಂಘಾತಗಳಲ್ಲಿ ಅದೇ ನಾರಾಯಣನ ವಾಸಸ್ಥಾನಗಳನ್ನು ಕಾಳಿವದಕ್ಕೆ ಪ್ರಯತ್ನಿಸುವದೂ ಅವಶ್ಯವಾಗುತ್ತದೆ.

ಹೆಚ್ಚೀಕೆ? ಪರಮಾತ್ಮನು ಮರುಷನಾಗಿರುತ್ತಾನೆ, ಎಂದರೆ ಪೊರ್ವಾನಾಗಿರುತ್ತಾನೆ, ಎಲ್ಲೆಲ್ಲಿಯೂ ತುಂಬಿಕೊಂಡಿರುತ್ತಾನೆ. ಅವನು ತಲೆ, ಕಣ್ಣ, ಕಾಲು— ಮುಂತಾದ ದೇಹೇಂದ್ರಿಯಗಳಿರುವ ಜಂಗಮಪ್ರಾಣಿಗಳಲ್ಲಿ ಮಾತ್ರವೇ ಅಲ್ಲ, ಬರಿಯ ವೇದನಾಮಾತ್ಮಪುಣಿ ಸ್ಥಾವರಪ್ರಾಣಿಗಳಲ್ಲಿಯೂ ಇರುತ್ತಾನೆ. ಇಷ್ಟೇ ಅಲ್ಲ,

ಪ್ರಾರಂಭಿತವಾದ ಕಲ್ಲು, ಮರ್ಮಾ, ಕಬ್ಜಿಗಳು—ಮುಂತಾದ ಅಚೇತನವಸ್ತುಗಳಲ್ಲಿಯೂ ತುಂಬಿರುತ್ತಾನೆ. ಆ ಪರಮಪುರುಷನು ತುಂಬಿಕೊಳ್ಳದೆ ಇರುವ ವಸ್ತುವೆಂಬುದೇ ಇಲ್ಲ; ಎಲ್ಲೆಲ್ಲಿಯೂ ಅವನೇ. ಆದ್ದರಿಂದ ಚೇತನಾಚೇತನಗಳೆಂದು ವಿಂಗಡಿಸಿ ಕೊಂಡು ಕಾಣುತ್ತಿರುವ ಸಮಸ್ತ ಪದಾರ್ಥಗಳೂ ನಿತ್ಯಚೈತನ್ಯಸ್ವರೂಪನಾದ ಆ ಮರುಷನನ್ನೇ ಅವಲಂಬಿಸಿಕೊಂಡಿವೆ. ಈಗಿನ ವ್ಯೇಜ್‌ಬ್ಲಾನಿಕರು ಹೋರಿಗಿನ ಅಚೇತನವಸ್ತುಗಳನ್ನೇ ಪರೀಕ್ಷೆಗೆ ವಿಷಯವಾಗಿಟ್ಟುಕೊಂಡು, ಅವುಗಳ ಸ್ವರೂಪವನ್ನು ನಿರ್ದರ್ಶಿಸುವದಕ್ಕೆ ಹೋರಟವರಾದರೂ ಅವರಿಗೆ ಈ ಜಗತ್ತೆಲ್ಲವೂ ಪದಾರ್ಥವು ಯವೆನ್ನುವದಕ್ಕಿಂತ ಶಕ್ತಿಮಯವೆಂದು ತಿಳಿಯುವದೇ ಒಪ್ಪಾಗಿಬಿಟ್ಟಿದೆ! ಆದರೆ ಆ ಶಕ್ತಿಯೂ ಪರಮಾತ್ಮನ ಸ್ವರೂಪವೇ ಆಗಿರುವ ಈ ಚಿಕ್ಷ್ಯಾಕ್ಷಯಿಂದ ವ್ಯಾಪ್ತವೇ ಆಗಿರುತ್ತದೆ ಎಂಬುದನ್ನು ಮನದಂದುಕೊಂಡ ಮಾಹಾತ್ಮೆಗಿನ ಇದೆಲ್ಲವೂ ಆ ಮರುಷನ ವಿಭೂತಿಮಾತ್ರವೇ ಎಂಬ ನಿಶ್ಚಯವು ಉಂಟಾಗುವದು.

ಪರಮಾತ್ಮನು ಸಕಲ ಚರಾಚರಪ್ರಾಣಿಗಳಲ್ಲಿಯೂ ಸಕಲ ಅಚಿದ್ವಸ್ತುಗಳಲ್ಲಿಯೂ ವ್ಯಾಪ್ತವಾಗಿರುತ್ತಾನೆ ಎಂಬುದಿಷ್ಟೇ ಅಲ್ಲ. ಅವನು ಭೂಮಿಯನ್ನು ಎಲ್ಲಾ ಕಡೆಯಿಂದಲೂ ಆವರಿಸಿಕೊಂಡಿರುತ್ತಾನೆ. ಭೂಮಿ ಎಂದರೆ ನೆಲ, ಭೂಮಂಡಲ – ಎಂಬ ಅರ್ಥವೇ ನಮಗೆ ಆಗುವದು ಬಹಳ. ಆದರೆ ಮರುಷಸೂಕ್ತದಲ್ಲಿ ಹೇಳಿರುವ ಈ ‘ಭೂಮಿ’ಯಬ್ದವು ಇಡಿಯ ಬ್ರಹ್ಮಾಂಡವನ್ನೇ ಹೇಳುತ್ತದೆ. ಭೂಲೋಕವೇ ಅಲ್ಲದೆ ಅದರ ಮೇಲಿರುವ ಉತ್ತಮ ಲೋಕಗಳೂ ಅದರ ಕೆಳಗೆ ಇರುವ ನಿಕ್ಷೇಪಲೋಕಗಳೂ ಈ ‘ಭೂಮಿ’ಯಲ್ಲಿಯೇ ಅಡಕವಾಗಿರುತ್ತವೆ. ಯಾವಯಾವದು ಆಗಿದೆಯೋ ಅದೆಲ್ಲವೂ ಭೂಮಿ. ಪರಮಾತ್ಮನಿಂದಲೇ ಈ ಜಗತ್ತೆಲ್ಲವೂ ಆಗಿರುತ್ತದೆ; ಆದ್ದರಿಂದ ಈ ಅರ್ಥದಲ್ಲಿ ಜಗತ್ತೆಲ್ಲವೂ ಭೂಮಿಯೇ. ಪರಮಾತ್ಮನಿಂದರೆ ಜಗತ್ತೆಲ್ಲವನ್ನೂ ತುಂಬಿಕೊಂಡಿರುವ ಮರುಷನೇ. ಹೀಗಿರುವದರಿಂದ ನಾವು ಈ ಜಗತ್ತೇ ಆತನ ವಿಭೂತಿಯು ಎಂದು ಗೌರವಿಸಬೇಕಾಗಿದೆ. ಹೀಗಿರುವಲ್ಲಿ ಭೂಲೋಕದ ಮೇಲಿರುವ ಮನುಷ್ಯರನ್ನೂ ಪ್ರಾಣಿಗಳನ್ನೂ ಮಾತ್ರ ಸಹಾನುಭೂತಿಯಿಂದಲೂ ಪ್ರೇಮದಿಂದಲೂ ಕಾಣುವದಕ್ಕೆ ಯತ್ತಿಸಬೇಕೆಂದು ಹೇಳುವದು ಈ ದೃಷ್ಟಿಯಿಂದ ಎಷ್ಟು ಅಲ್ಪದ ಮಾತಾಯಿತು!

ಪರಮಾತ್ಮತ್ವದ ಪ್ರತಿಪಾದನೆಯನ್ನು ಈ ಖ್ಯಾತಿನಲ್ಲಿ ಇನ್ನೂ ಮುಂದಕ್ಕೆ ಒಯ್ದಿರುತ್ತದೆ. ಆ ಪರಮಾತ್ಮನು ಮಾನವರೆಲ್ಲರ ಹೃದಯದೊಳಗೆ ಇದ್ದುಕೊಂಡು,

ಅವರ ಕಾರ್ಯಕರಣಗಳ ಮೂಲಕ ಜ್ಞಾನಶಕ್ತಿ ಶ್ರೀಯಾಶಕ್ತಿಗಳ ವಿಕಾಸವಾಗುವದಕ್ಕೆ ಹಿನ್ನಲೆಯಾಗಿರುತ್ತಾನೆ. ಸ್ಥಾವರಜಂಗಮಪ್ರಾರ್ಥಿಗಳಲ್ಲಿ ಕಾಣಬರುವ ಚಟುವಟಿಕೆಗಳೂ ವೇದನೆಗಳೂ ವ್ಯವಸ್ಥೆಯಿಂದ ಆಗುತ್ತಿರುವಂತೆ ಅವಕ್ಷೂ ಆಧಾರನಾಗಿರುತ್ತಾನೆ. ಅಚೇತನವಸ್ತುಗಳಲ್ಲಿ ಕಾಣಬರುವ ಶಕ್ತಿಯೂ ಆತನ ಶಕ್ತಿಯ ವಿಲಾಸವೇ ಆಗಿರುತ್ತದೆ. ಭಂತೋಕವೇ ಅಲ್ಲದೆ ಏಕ್ಕು ಲೋಕಗಳಲ್ಲಿಯೂ ಆತನ ಸಾಂನಿಧ್ಯದಿಂದಲೇ ಜ್ಞಾನಶಕ್ತಿಯೆಗಳ ವಿಲಾಸವು ಕಾರ್ಯಾಸ್ತಕೊಳ್ಳುತ್ತಿದೆ. ಆದರೆ ಇಷ್ಟೇ ಆತನ ತತ್ವದ ಗಡಿ ಎಂದು ತಿಳಿಯಬಾರದು. ಆತನು ಈ ಎಲ್ಲಾ ಬ್ರಹ್ಮಾಂಡವನ್ನೂ ಒಳಗೂ ಹೊರಗೂ ವ್ಯಾಪಿಸಿಕೊಂಡು ತನ್ನ ಲೀಲೆಯನ್ನು ಪ್ರಕಟಿಸುತ್ತಿರುವದಲ್ಲದೆ, ಈ ಬ್ರಹ್ಮಾಂಡವನ್ನೂ ಮೀರಿ ಹತ್ತಂಗುಲವಿರುತ್ತಾನೆ! ಇಲ್ಲಿ ಹತ್ತಂಗುಲವೆಂಬುದು ಗೇರಿತದ ಅಳತೆಯಲ್ಲ; ಏಕೆಂದರೆ ದೂರದ ಅಳತೆಯೆಂಬುದೂ ಬ್ರಹ್ಮಾಂಡದೊಳಗೇ ಇರತಕ್ಕದ್ದು. ಆದ್ದರಿಂದ ಆತನು ಬ್ರಹ್ಮಾಂಡದಲ್ಲಿ ಮಾತ್ರ ತನ್ನ ಸರ್ವಜ್ಞಸ್ವಭಾವವನ್ನೂ ಸರ್ವಶಕ್ತಿಯ ಪ್ರಸಾರವನ್ನೂ ಮಾಡುತ್ತಿರುವದಲ್ಲದೆ, ಇಂಥದ್ದಿಂದು ಹೇಳುವದಕ್ಕಾಗಿ ಸ್ವರೂಪದಿಂದ ವ್ಯಾಪಹಾರಿಕಪ್ರಪಂಚವನ್ನೇಲ್ಲ ಮೀರಿ ತನ್ನ ಮಹಿಮೆಯಲ್ಲಿ ತಾನು ಇದ್ದುಕೊಂಡಿರುತ್ತಾನೆ. ಅಂಥ ನಿರೂಪಿವಾದ ಸ್ವರೂಪವೇ ಆ ಪರಮಾತ್ಮನ ತತ್ವವು. ಅದನ್ನು ಆಂತರಿಕವಾದ ಸ್ವಾನುಭವದಿಂದ ಕಂಡುಕೊಳ್ಳುವದೇ ಮಾನವ ಸಂಸ್ಕೃತಿಯ ತುಟ್ಟಪುದಿ.

* ಪರಮಾತ್ಮನೆಂಬ ತತ್ವವೋಂದುಂಟು. ಅದೇ ನಮ್ಮೆಲ್ಲರ ಹೃದಯ ದೊಳಗೆ ಇದ್ದುಕೊಂಡು ನಾನು, ನಾನು— ಎಂದು ನಾವುಗಳು ಕರೆದು ಕೊಳ್ಳುತ್ತಿರುವದರ ತಿರುಳಾಗಿರುತ್ತದೆ. ಅದು ಸಕಲಚರಾಚರಪ್ರಾಣಿಗಳಲ್ಲಿಯೂ ಇದ್ದುಕೊಂಡು ಅವರಲ್ಲಿ ಬಗೆಬಗೆಯ ಜ್ಞಾನಶಕ್ತಿಯಾಶಕ್ತಿಗಳು ವಿಕಾಸವಾಗುವದಕ್ಕೆ ಆಧಾರವಾಗಿರುವ ಮೂಲವಾಗಿರುತ್ತದೆ. ಜೇತನಾಚೇತನರೂಪವಾಗಿ ತೋರಿಕೊಳ್ಳುತ್ತಿರುವ ವಸ್ತುಗಳಲ್ಲಿ ತೋರಿಬರುವ ಚಟುವಟಿಕೆಗಳೆಲ್ಲ ಆ ತತ್ವದ ಶಕ್ತಿಯ ವಿಭಾಗಿಗಳೇ ಆಗಿರುತ್ತವೆ. ಆ ತತ್ವವು ಇಡಿಯ ಬ್ರಹ್ಮಾಂಡವನ್ನೂ ಒಳಗೂ ಹೊರಗೂ ವ್ಯಾಪಿಸಿಕೊಂಡೂ ಇದೆ; ಇದನ್ನು ಮೀರಿ ತನ್ನ ನಿರೂಪಿಸ್ವರೂಪದಲ್ಲಿಯೂ ಇರುತ್ತದೆ. ಅದನ್ನು ಸ್ವಾನುಭವದಿಂದ ಅರಿತುಕೊಳ್ಳುವದೇ ಮಾನವಸಂಸ್ಕೃತಿಯ ಗುರಿ. ಇದನ್ನು ನಾವು ಮೊದಲು ಮನದಟ್ಟಮಾಡಿಕೊಳ್ಳಬೇಕು.

ಈ ವಿಷಯವನ್ನು ನಾವು ಅನುಭವದಿಂದ ಮನಗಂಡರೆ, ಅಥವಾ ಅದಾಗದಿದ್ದರೂ ಈ ಭಾವನೆಯಿಂದ ನಮ್ಮ ಅಂತಹಕರಿಂದ ನಮ್ಮ ಉಡಿಸಿಕೊಂಡರೆ, ನಮ್ಮೊಳಗೆ, ನಮ್ಮ ಹೋರಗೆ; ನಮ್ಮ ಮೇಲೆ, ನಮ್ಮ ಕೆಳಗೆ; ನಮ್ಮ ಎಡಕ್ಕೆ, ನಮ್ಮ ಬಲಕ್ಕೆ; ನಮ್ಮ ಮುಂದಕ್ಕೆ, ನಮ್ಮ ಹಿಂದಕ್ಕೆ; - ಕಣಿಸುತ್ತಿರುವದೆಲ್ಲವೂ ಕೇಳಿಸುತ್ತಿರುವದೆಲ್ಲವೂ ಮನಸ್ಸಿಗೆ ತಾಸುತ್ತಿರುವದೆಲ್ಲವೂ ಆ ಪರಮಾತ್ಮನ ಮಹಿಮೆಯ ವಿಸ್ತಾರವೇ ಎಂಬುದು ಸ್ವಂತವಾಗುವದು. ಯಾವ ಮಾನವರೂ ಯಾವ ಪ್ರಾಣಿಗಳೂ ನಮಗೆ ಹೋರಬ್ಬಾಗಿ, ನಮ್ಮ ಪ್ರತಿಕೂಲರಾಗಿಲ್ಲ ಎಂಬುದು ಮನದಲ್ಲಿ ಮಿಂಚಿವದು. ನಮಗೆ ಅರಿಯದಂತೆ ಇರಬಹುದಾದ ಅದೃಶ್ಯದೇವತೆಗಳೇ ಮುಂತಾದ ಶಕ್ತಿವಿಶೇಷಗಳು ಅದೇ ಪರಮಾತ್ಮನ ವಿಭೂತಿಗಳಾಗಿರುವದರಿಂದ ಇಡಿಯ ಜಗತ್ತೇ ನಮಗೆ ಹೊಂದಿಕೊಂಡಿರುವ ಏಕರಸವಾದ ತೋರಿಕೆ ಎಂಬ ನಂಬಿಕೆಯು ಗಟ್ಟಿಯಾಗುವದು.

ಇಡಿಯ ಬ್ರಹ್ಮಾಂಡವೆಲ್ಲವನ್ನೂ ಒಂದೇ ಆಕಾಶವು ತುಂಬಿಕೊಂಡಿರುವದು. ಆ ಆಕಾಶವು ಖಂಡವಾಗಿರುವದಿಲ್ಲ; ನನಗೊಂದು ತುಂಡು, ನಿನಗೊಂದು ತುಂಡು, ಅವನಿಗೊಂದು ತುಂಡು ಹೀಗೆ ಆಕಾಶವು ತುಂಡುತುಂಡಾಗಿ ವಿಭಾಗಿಸಿ ಕೊಂಡಿರುವದಿಲ್ಲ. ಅದು ನಿರಂತರವಾಗಿರುತ್ತದೆ. ವ್ಯಕ್ತಿಗಳಾಗಿ ತೋರುವ ಪದಾರ್ಥಗಳನ್ನೂ ಪ್ರಾಣಿಗಳನ್ನೂ ಮನಷ್ಯರನ್ನೂ ಮತ್ತೆಲ್ಲವನ್ನೂ ಹೂಡಿಸಿಯೇ ಇದ್ದುಕೊಂಡಿದೆ. ಇವೆಲ್ಲವೂ ಆ ಪರಮಾತ್ಮನ ತೋರಿಕೊಳ್ಳುವ ಪ್ರಕಾರವೇ ಆಗಿರುತ್ತವೆ.

ಇಷ್ಟನ್ನು ನಾವು ಮನಗಂಡರೆ ಸಾಕು, ಆಗ ಸ್ಥಳಸಂಕೋಚದಿಂದ ಆಗಿರುವ ಅಂಜಕೆ, ಸ್ಥಳವಿಸ್ತಾರಕ್ಕಾಗಿ ಉಂಟಾಗುವ ರಾಗದ್ವೇಷಗಳು- ಎಲ್ಲವೂ ಮಾಯವಾಗುವವು. ಈಗಿನ ಕಾಲಕ್ಕೆ ಜನರಿಗೆ ಭೂಗೋಳಶಾಸ್ತ್ರವು ಒಂದು ತಪ್ಪ ಕಲ್ಪನೆಯನ್ನು ಮಾಡಿಕೊಡುತ್ತಿದೆ. ನಮ್ಮ ಭೂಮಿಯು ಆಕಾಶದಲ್ಲಿ ಒಂದು ಕಡೆ ಇದ್ದುಕೊಂಡಿದೆ; ಅದಕ್ಕೆ ಹತ್ತಿರವಾಗಿ ಅಥವಾ ದೂರವಾಗಿ ಅನೇಕ ಗ್ರಹಗಳು ಇರುತ್ತಿರುವವು. ಈ ಭೂಮಿಯು ಬಗೆಬಗೆಯ ನದಿಗಳಿಂದ, ಬೆಟ್ಟಗಳಿಂದ ಅಥವಾ ಸಾಗರಗಳಿಂದ ಖಂಡಖಂಡವಾಗಿ ಒಡೆದುಕೊಂಡಿರುವದು. ಒಂದೊಂದು ಖಂಡವೂ ಹಲವು ದೇಶಗಳಾಗಿ ಪ್ರವಿಭಕ್ತವಾಗಿರುತ್ತದೆ. ಈ ದೇಶಗಳಲ್ಲಿರುವ ಜನರು ಬೇರೆಬೇರೆಯ ಕುಲದವರು, ಬೇರೆಬೇರೆಯ ಬಣ್ಣದವರು, ಬೇರೆಬೇರೆಯ ಜಾತಿಯವರು, ಬೇರೆಬೇರೆ ಲಿಂಗದವರು, ಬೇರೆಬೇರೆಯ ಜನಾಂಗಗಳಿಗೆ

ಸೇರಿದವರು; ಬೇರೆಬೇರೆಯ ಭಾಷೆಯನ್ನಾಡುತ್ತಾ, ಬೇರೆಬೇರೆಯ ಆಹಾರವನ್ನು ಸವಿಯುತ್ತಾ, ಬೇರೆಬೇರೆಯ ಆಚಾರಗಳನ್ನು ಅನುಸರಿಸುತ್ತಾ, ಬೇರೆಬೇರೆಯ ಸಾಮಾಜಿಕ, ರಾಜಕೀಯ ಕಟ್ಟಪಾಡುಗಳಿಗೆ ಸಿಕ್ಕಿರುವವರು, ಬೇರೆಬೇರೆಯ ಮತದವರಾಗಿರುತ್ತಾರೆ. ಈ ದೇಶವು ನಮ್ಮುದು, ಆ ದೇಶವು ಪರಕೀಯರದು; ಪರದೇಶದವರು ನಮ್ಮ ದೇಶಕ್ಕೆ ಬಂದು ತಳಪೂರಿರುತ್ತಾರೆ, ನಮ್ಮ ದೇಶದವರಿಗೆ ಸ್ಥಳವು ಸಾಲದಿದ್ದರೂ ಆ ದೇಶದಲ್ಲಿ ಅವಕಾಶವನ್ನು ಹೊಡದೆ ಇರುತ್ತಾರೆ. ನಮಗೆ ಅನ್ನವು ಸಾಲದು, ಅವರು ಕಳುಹಿಸರು; ಅವರಿಗೆ ಬಟ್ಟೆಯು ಸಾಲದೆ ಇದೆ, ನಾವೇಕೆ ಕಳುಹಿಸಬೇಕು? ಇಂಥ ಸ್ವಾರ್ಥಭಾವನೆಗಳಿಗೆಲ್ಲ ಮೂಲವಾಗಿರುವ ತಪ್ಪತಿಳಿವಳಿಕೆ ಯಾವದು? ಆಕಾಶವು ತುಂಡುತುಂಡಾಗಿದೆ. ಆ ತುಂಡುಗಳು ಷ್ವಾಸಿಯಗಳಿಗೂ, ಜನಾಂಗಗಳಿಗೂ, ಮನುಷ್ಯರಿಗೂ ಪ್ರಾಣಿಗಳಿಗೂ ದೇವಾದಿಗಳಿಗೂ ಬೇರೆಬೇರೆಯಾಗಿವೆ— ಎಂಬ ಭಾವನೆಯಲ್ಲವೇ? ಈ ಅವಿದ್ಯೆಯನ್ನು ಹೊಡಿದೋಡಿಸುವ ವಿದ್ಯೆ ಯಾವದು? ಎಲ್ಲೆಲ್ಲಿಯೂ ಪರಮಾತ್ಮನೊಬ್ಬನೇ ವ್ಯಾಪಿಸಿಕೊಂಡಿರುತ್ತಾನೆ. ಆ ಪರಮಾತ್ಮನಿಗೆ ಯಾವದೊಂದೂ ಹೊರಜ್ಞಗಿಲ್ಲ ಎಂಬ ತಿಳಿವಳಿಕೆಯೇ ಅಲ್ಲವೇ?

ಇಷ್ಟೇ ಅಲ್ಲ, ಆ ಪರಮಾತ್ಮನು ಬರಿ ಆಕಾಶದ ಆಧಾರದಿಂದಲೇ ಇರುವದಿಲ್ಲ. ಆಕಾಶವೆಂಬುದೇ ಆತನ ಆಧಾರದಿಂದ ಹೋರಿಕೊಳ್ಳುತ್ತಿದೆ. ಆಕಾಶಕ್ಕೂ ಹಿನ್ನಲೆಯಾಗಿ ಎಲ್ಲವನ್ನೂ ವ್ಯಾಪಿಸಿಕೊಂಡಿರುವವನು, ಅವನು. ಅವನೇ ನಮ್ಮೆಲ್ಲರ ಆತ್ಮನು. ಹೀಗಿರುವಲ್ಲಿ ಒಬ್ಬರನ್ನೊಬ್ಬರು ಬೇರೆಯೆಂದು ಎಣಿಸುವದಕ್ಕೆ ಎಡೆಯೆಲ್ಲಿದೆ?

ಇದಿಷ್ಟೂ ದೇಶವಿಭಾಗವನ್ನು ಅಳಿಸುವ ತಿಳಿವಳಿಕೆಯಾಯಿತು. ಮರುಷಸೂಕ್ತದ ಒಂದನೆಯ ಮಂತ್ರದಲ್ಲಿ ಈ ತಿಳಿವಳಿಕೆಯು ಅಡಕವಾಗಿರುತ್ತದೆ.

* * * * *

3. ಕಾಲಾಕಾಶಾತೀತನು, ಅಮೃತದೊಡೆಯನು

ಇನ್ನು ಮುಂದಿನ ಮಂತ್ರದ ಅರ್ಥವನ್ನು ಮನಸ್ಸಿನಲ್ಲಿ ಹೊರಳಾಡಿಸೋಣ.

ಪುರುಷ ಪ್ರವೇದಂ ಸರ್ವಂ ಯದ್ಭೂತಂ ಯಚ್ಚಿ ಭವ್ಯಮ್ ।

ಉತಾಮೃತತ್ವಸ್ಯೇಶಾನ್ಮೋ ಯದನ್ಮೇನಾತಿರೋಹತಿ ॥२॥

ಇದೆಲ್ಲವೂ ಪರುಷನೇ; ಯಾವದು ಭೂತವೋ ಯಾವದು ಭವಿಷ್ಯತೋ ಅದೆಲ್ಲವೂ ಪುರುಷನೇ. ಮತ್ತು ಅವನು ಅಮೃತತ್ವಕ್ಕೂ ಕಾರಣಾಗಿರುತ್ತಾನೆ; ಏಕೆಂದರೆ ಪ್ರಾಣಿಗಳ ಅನ್ವನಿಮಿತ್ತದಿಂದ ಮರೆಯಾಗದೆ ಕಾಣಿಸಿಕೊಳ್ಳತ್ತಿದ್ದಾನೆ.

ಆ ಪರಮಾತ್ಮನು, ಪುರುಷನು, ಎಲ್ಲವನ್ನೂ ತುಂಬಿಕೊಂಡಿರುವನು. ಇದೆಲ್ಲವೂ ಪುರುಷನೇ, ಇದೆಲ್ಲವನ್ನೂ ಆತನೇ ತುಂಬಿಕೊಂಡಿರುತ್ತಾನೆ. ಇದೆಲ್ಲವೂ ಎಂದರೆ ಯಾವಯಾವದನ್ನು ಗ್ರಹಿಸಬೇಕೆಂಬುದನ್ನು ಆಗಲೇ ಹೇಳಿದ್ದಾಗಿದೆ. ನಮ್ಮ ಒಳಗೂ ಸುತ್ತಮುತ್ತಲೂ ಎಲ್ಲೆಲ್ಲಿಯೂ ಇರುವದೆಲ್ಲವೂ ಇದು ಎನ್ನುವದಕ್ಕೆ ಅರ್ಥವಾಗಿರುತ್ತದೆ; ಪರಮಾತ್ಮನು ಇದೆಲ್ಲವನ್ನೂ ತುಂಬಿಕೊಂಡಿರುವದರಿಂದ ಪುರುಷನಿಸಿ ಕೊಂಡಿರುತ್ತಾನೆ. ಆದರೆ ಇದು ಎಂಬ ಮಾತು ನಮ್ಮೆದುರಿಗೆ ಈಗ ಇರುವದು ಎಂಬರ್ಥವನ್ನು ತಿಳಿಯಿಸುವದರಿಂದ ಪರಮಾತ್ಮನು ವರ್ತಮಾನದಲ್ಲಿರುವದೆಲ್ಲವನ್ನೂ ತುಂಬಿಕೊಂಡಿರುವನೆಂದು ಯಾರಾದರೂ ಆತನ ಮಹಿಮೆಗೆ ಸಂಕುಚಿತಸ್ವಭಾವವನ್ನು ಕಲ್ಪಿಸಿಯಾರೆಂದು ಈ ಮಂತ್ರದಲ್ಲಿ ಭೂತ, ಭವಿಷ್ಯತ್, ವರ್ತಮಾನ-ಯಾವ ಕಾಲವೇ ಆಗಲಿ, ಅದೆಲ್ಲವನ್ನೂ ಮತ್ತು ಆ ಕಾಲದಲ್ಲಿ ತೋರಿಕೊಳ್ಳುವದೆಲ್ಲವನ್ನೂ ಈ ಪುರುಷನು ತುಂಬಿಕೊಂಡಿರುತ್ತಾನೆ ಎಂದು ಬಾಯಿಬಿಟ್ಟು ಹೇಳಿರುತ್ತದೆ.

ಆಕಾಶವು ಹೇಗೆ ಇರುವದೆಲ್ಲವನ್ನೂ ತುಂಬಿಕೊಂಡಿರುವದೋ ಹಾಗೆ ಕಾಲವೂ ಜಗತ್ತಿನಲ್ಲಿ ತೋರುವದಕ್ಕೆಲ್ಲಕೂ ಆಧಾರವಾಗಿರುತ್ತದೆ. ಜಗತ್ತಿನಲ್ಲಿ ಯಾವದು ತೋರಿಕೊಂಡರೂ ಅದು ಒಂದು ಕಾಲದಲ್ಲಿ ತೋರಿಕೊಳ್ಳತ್ತದೆ; ಸ್ವಲ್ಪಕಾಲದವರೆಗೆ ಇದ್ದು ಬಳಿಕ ಮೃಗರೆಯತ್ತದೆ. ಆದರೆ ಕಾಲವು ಮಾತ್ರ ಎಲ್ಲಕೂ ಆಧಾರವಾಗಿ ಇದ್ದುಕೊಂಡೇ ಇರುತ್ತದೆ. ಇದರಲ್ಲಿ ಭೂತ, ಭವಿಷ್ಯ, ವರ್ತಮಾನ- ಎಂಬ ಭಾಗಗಳಿರುವಂತೆ ಕಾಣಿಸುತ್ತಿರುತ್ತದೆ. ಆದರೆ ಸರಿಯಾಗಿ ನೋಡಿದರೆ ಕಾಲವೂ ಆಕಾಶದಂತೆ ಅವಿಂಡವಾಗಿಯೇ ಇರುತ್ತದೆ. ನನಗೊಂದು ಕಾಲ, ನಿನಗೊಂದು ಕಾಲ, ಅವನಿಗೊಂದು ಕಾಲ- ಎಂದು ಅದು

ತುಂಡಾಗಿರುವದಿಲ್ಲ. ಅದು ನಿಜವಾಗಿ ನಿರಂತರವಾಗಿಯೇ ಇರುತ್ತದೆ. ಅದು ಈಗ ಎಂದು ತೋರುವ, ಆಗ ಎಂದು ತೋರುವ, ಮುಂದೆ ಎಂದು ತೋರುವ ಪದಾರ್ಥಗಳು ಪ್ರಾಣಿಗಳು, ಮನುಷ್ಯರು-ಮುಂತಾದದ್ವಿಲ್ಲಕ್ಕೂ ಒಂದೇ ಆಗಿದ್ದು ಎಲ್ಲವನ್ನೂ ಕೂಡಿಸಿಕೊಂಡೇ ಇರುತ್ತದೆ.

ಇಷ್ಟನ್ನು ನಾವು ಮನದಂದುಕೊಂಡರೆ ಕಾಲಸಂಕೊಚಿಂದ ಆಗಿರುವ ಸಂಕುಚಿತಭಾವನೆಗಳು ಮಾಯವಾಗುವವವು. ಆಗ ಹಾಗಿತ್ತು, ಈಗ ಹೀಗಿದೆ, ಮುಂದೆ ಹಾಗಾಗುವದು- ಎಂಬ ಭಾಗಾಂಶಿಯ ಹರಿದು ಹೋಗುವದು. ನಮಗೆ ಇತಿಹಾಸವು ಒಂದು ತಪ್ಪುಕಲ್ಪನೆಯನ್ನು ಮಾಡಿಕೊಡುತ್ತದೆ; ಈಗಿನ ನಮ್ಮೆ ಭೂಮಿಯ ಒಂದಾನೊಂದು ಕಾಲದಲ್ಲಿದ್ದುಕೊಂಡಿದೆ; ಅದರಲ್ಲಿರುವ ನಾವೂ ಒಂದು ಕಾಲಕ್ಕೆ ಕಟ್ಟಬಿದ್ದರುತ್ತೇವೆ. ಈ ಭೂಮಿಯ ಮೇಲಿರುವ ಪ್ರಾಣಿಗಳೂ ಮನುಷ್ಯರೂ ಒಂದಾನೊಂದು ಕಾಲದಲ್ಲಿ ಕಾಣಿಸಿಕೊಂಡರು; ಅವರು ಹಿಂದೆ ಹಾಗಿರಲಿಲ್ಲ. ಮಾನವನು ಕಾಲದ ನಿಯಮಗಳಿಗೆ ಕಟ್ಟಬಿದ್ದ ಬೇಳವಣಿಗೆಯನ್ನು ಹೊಂದಿ ಅನೇಕ ಅನುಭವಗಳನ್ನು ಪಡೆದುಕೊಂಡು ಇದ್ದುಕೊಂಡಿರುವದಕ್ಕೆ ಹೊಗಾಡುತ್ತಾ ಯೋಗ್ಯರಾದವರೇ ಉಳಿದುಕೊಳ್ಳುವರೆಂಬ ನಿಯಮಕ್ಕನುಗೂಣವಾಗಿ ಈಗಿನ ಸ್ಥಿತಿಯಲ್ಲಿ ಉಳಿದುಕೊಂಡಿರುತ್ತಾನೆ. ಮಾನವಕುಲದವರ ಬಗೆಬಗೆಯ ಇತಿಹಾಸವು ಬಗೆಬಗೆಯಾಗಿರುತ್ತದೆ; ಆದ್ದರಿಂದ ನಮ್ಮೆಲ್ಲರ ಸಂಸ್ಕೃತಿಯೂ ಒಂದೇ ಮಟ್ಟದಲ್ಲಿರಲಾರದು, ಇವುಗಳಿಗಲ್ಲ ಒಂದೇ ಸಮಾನಾಶ್ರಯವು ಇರಲಾರದು. ಕಾಲಪ್ರವಾಹಕ್ಕೆ ಸಿಕ್ಕಬಿದ್ದ ಕೊಚ್ಚಿಕೊಂಡು ಹೋಗುತ್ತಿರುವ ನಾವು ಮುಂದುಮುಂದಕ್ಕೆ ಅಭಿವೃದ್ಧಿಯಾಗಬೇಕಾದರೆ ಅದಕ್ಕೆ ತಕ್ಷಂತೆ ಹೊಡೆದಾಡಿ ಉಳಿಯಬೇಕಾಗಿದೆ, ಮನುಷ್ಯನ ನಾಗರಿಕತೆಯು ಎಷ್ಟೋ ಕಾಲದಿಂದ ರೂಪಿಸಿಕೊಂಡು ಬಂದಿದೆ. ವಿಜ್ಞಾನಶಾಸ್ತ್ರದ ಬಲದಿಂದ ಪ್ರಕೃತಿಯನ್ನು ಜಯಿಸಿ ಮನುಷ್ಯನು ಆಳುತ್ತಿದ್ದಾನೆ. ಮುಂದೆ ಅಭಿವೃದ್ಧಿಯಾಗಬೇಕಾದರೆ ಕೆಲವು ಯೋಜನೆಗಳನ್ನು ಮಾಡಿಕೊಳ್ಳುವದು ಅವಶ್ಯವು. ಮಾನವರು ಬೇರೆಬೇರೆಯ ಕಾಲಮಾನದಲ್ಲಿ ಏರ್ವಡಿಸಿಕೊಂಡಿರುವ ನಾಗರಿಕತೆಗಳು ಬೇರೆಬೇರೆಯ ಮಟ್ಟದಲ್ಲಿರುವದರಿಂದ ಒಬ್ಬರನ್ನೊಬ್ಬರು ಹತ್ತಬಿಡಿದೇ ಉಳಿಯಬೇಕಾಗಿದೆ. ಮಾನವನ ಇತಿಹಾಸವೆಂಬುದು ಸಾಮಾಜಿಕ ಮತ್ತು ರಾಜಕೀಯದ ಸುಧಾರಣೆಗಳ ಕಢೆಯೇ ಆಗಿರುತ್ತದೆ. ಜಗತ್ತಿನಲ್ಲಿ ಮಾನವರು ತಮ್ಮತಮ್ಮ ನಾಗರಿಕತೆಗೂ ಬಾಳುವೆಯ ಗುರಿಗೂ ಹೊಂದುವ ಗುಂಪಿನವರೊಡನೆ ಸಂಧಿಯನ್ನು

ಮಾಡಿಕೊಂಡು ಪ್ರತಿಕೂಲರಾದವರನ್ನು ಯಾವದಾದರೂಂದುಪಾಯದಿಂದ ಸದೆಬಡಿದೇ ಬಾಳಬೇಕಾಗಿದೆ. ಅನ್ನ, ಬಟ್ಟೆ, ಸುಖಿಸಾಮಗ್ರಿಗಳು, ವಿನೋದೋಪಾಯಗಳು-ಇವುಗಳು ಜನಸಂಖ್ಯೆಯ ಪ್ರಮಾಣಕ್ಕೆ ತಕ್ಷಷ್ಪು ಹೆಚ್ಚದೆ ಇದ್ದರೆ ಮನುಷ್ಯನಿಗೆ ಉಳಿಬಾಳಿಲ್ಲ. ಆದ್ದರಿಂದ ಇಂಥ ಸಾಮಗ್ರಿಗಳನ್ನು ಯಂತ್ರಾದ್ಯಪಕರಣಗಳಿಂದ ಆದಪ್ಪು ಹೆಚ್ಚಾಗಿ ಬೆಳೆದುಕೊಂಡು ಅವುಗಳನ್ನು ಮತ್ತೊಬ್ಬಿಗೂ ಮಾರಿ ಹಣವನ್ನು ಗಳಿಸಿ ಸುಖಿಜೀವನವನ್ನು ಸಂಪಾದಿಸುವದೇ ಗುರಿ. ಇದಕ್ಕಾಗಿ ಜನಾಂಗಜನಾಂಗಗಳಿಗೆ ದ್ವೇಷವು ಪ್ರಕಾಶವಾಗಿಯೋ ಅಥವಾ ಅಪ್ರಕಾಶವಾಗಿಯೋ ಇದ್ದಕೊಂಡಿರುವದೇ ಸ್ವಭಾವವು. ಇದನ್ನು ದೇಶಭಕ್ತಿಯ ಸಲುವಾಗಿ ಬೇಕಿಯಿಸಿಕೊಳ್ಳುವದು ತಪ್ಪಿ; ರಾಷ್ಟ್ರಕ್ಕಾಗಿ ಶತ್ರುಗಳನ್ನು ಸದೆಬಡಿದಾದರೂ ನಮ್ಮ ಜೀವನವನ್ನು ನೆಮ್ಮುದಿಯಾಗಿರಿಸಿಕೊಳ್ಳುವದು ಕರ್ತವ್ಯವಾಗಿದೆ. ಇಂಥ ಭಾವನೆಗಳಿಗಲ್ಲ ತವರುಮನೆ ಯಾವದು? ಕಾಲವನ್ನು ಖಂಡವಿಂಡವಾಗಿ ಒಡೆದು, ಆಗ, ಈಗ, ಮುಂದೇ- ಎಂಬ ಭಾಗಗಳನ್ನು ಶಕೆ, ಸಂಪತ್ತರ, ಮಾಸ, ಪದ್ಧತಿ, ತಿಧಿ, ಫಳಿಗೆ- ಎಂಬ ಪ್ರವಿಭಾಗಗಳನ್ನು ಮಾಡಿಕೊಂಡಿರುವ ತಿಳಿವಳಿಕೆಯೇ ಆಗಿರುತ್ತದೆ. ಅಲ್ಲವೇ?

ಆದರೆ ನಿಜವೇನು? ಎಲ್ಲಾ ಕಾಲದಲ್ಲಿಯೂ ಇರುವ ಎಲ್ಲಾ ಪ್ರಾಣಿಗಳಲ್ಲಿಯೂ ಎಲ್ಲಾ ಮನುಷ್ಯರಲ್ಲಿಯೂ ಒಬ್ಬ ಪರಮಾತ್ಮನೇ ವ್ಯಾಪಿಸಿಕೊಂಡಿರುತ್ತಾನೆ. ಭೂತಭವಿಷ್ಯದ್ವರ್ತ ಮಾನನಗಳಿಂಬ ಯಾವ ಕಾಲಭಾಗವೂ ಆ ಪರಮಾತ್ಮನಿಗೆ ಹೊರಜ್ಞಾಗಿಲ್ಲ. ಇಂದ್ರೇ ಅಲ್ಲ, ಆ ಪರಮಾತ್ಮನು ಬರಿಯ ಕಾಲದ ಆಧಾರದಿಂದಲೇ ಇರುವದಿಲ್ಲ. ಪರಮಾತ್ಮನು ಕಾಲದಲ್ಲಿರುತ್ತಾನೆ ಎಂಬ ಕಲ್ಪನೆಯೇ ವಿಪರೀತಕಲ್ಪನೆ; ಕಾಲವೆಂಬುದೇ ಆತನ ಆಧಾರದಿಂದ ಹೋರಿಕೊಳ್ಳುತ್ತಿರುತ್ತದೆ. ಕಾಲಕ್ಕೂ ಹಿನ್ನೆಲೆಯಾಗಿ ಎಲ್ಲವನ್ನೂ ವ್ಯಾಪಿಸಿಕೊಂಡಿರುವನು, ಆತನು. ಅವನೇ ನಮ್ಮೆಲ್ಲರ ಆತನು.

ಹೀಗಿರುವಲ್ಲಿ ನಾವು ಒಬ್ಬರಿಂದೊಬ್ಬರು ಕಾಲದೃಷ್ಟಿಯಿಂದ ಬೇರೆಯಾದವರು ಎಂದು ಎಣಿಸುವದಕ್ಕೆ ಕಾರಣವೆಲ್ಲಿದೆ? ಆ ಜನರು ಹಳೆಯ ಕಾಲದವರು, ಆದ್ದರಿಂದ ಅವರು ನಾಗರಿಕತೆಯಲ್ಲಿ ಮೇಲಿನ ಮಟ್ಟಕ್ಕೆ ಏರಿರಲಿಲ್ಲ; ನಾವು ಈಗಿನವರು, ಆದ್ದರಿಂದ ನಾಗರಿಕತೆಯಲ್ಲಿ ಮೇಲಿನ ಭೂಮಿಕೆಯಲ್ಲಿದೇವೇ- ಎನ್ನುವ ಒಣಹೆಮ್ಮೆಗಾದರೂ ಅವಕಾಶವೆಲ್ಲಿದೆ? ಕಾಲದಿಂದ ನಾವು ಈಚಿನವರಾದ್ದರಿಂದ ನಾವು ಮುಂದುವರಿದಿರುತ್ತೇವೆ ಎನ್ನುವದಾದರೆ ನಮ್ಮ ಮುಂದಿನ ಹೀಳಿಗೆಯವರು ನಮಗಿಂತಲೂ ಇನ್ನೂ ಮುಂದುವರೆಯುವರೆಂದು

ನಂಬರೇಕಾಗುವದಷ್ಟೆ? ಅದು ನಿಜವೆ? ಮಾನವನ ಇತಿಹಾಸವನ್ನು ನೋಡಿದರೆ ಅವನು ಎಲ್ಲಾ ಬಗೆಯಿಂದಲೂ ಮುಂದುವರಿಯತ್ತಲೇ ಬಂದಿರುವನೆಂದು ಇತಿಹಾಸವಾದರೂ ಹೇಳುತ್ತದೆಯೆ?

ಈ ಪ್ರಶ್ನೆಗೆ ನಿಜ, ಹೇಳುತ್ತದೆ— ಎನ್ನುವವರು ಇದಾರೆಂಬುದೂ ನನ್ನ ಅರಿವಿನಲ್ಲಿದೆ. ಮಾನವನಿಗೆ ಮೊದಲು ಅನ್ನ, ಬಟ್ಟೆ ಮುಂತಾದವುಗಳನ್ನು ಒದಗಿಸಿಕೊಳ್ಳುವ ತಿಳಿವಳಿಕೆಯಕೂಡ ಸಾಕಾದಷ್ಟಿರಲ್ಲಿಲ್ಲ. ಅವನಿಗೆ ಬೆಂಕಿಯ ಅರಿವೇ ಇರಲಿಲ್ಲ. ಭಾಷೆಯು ವ್ಯವಸ್ಥಿತವಾಗಿರಲಿಲ್ಲ. ಸಮಾಜವನ್ನು ವ್ಯವಸ್ಥೆಗೊಳಿಸುವ ಪರಿಯೂ ಅವನಿಗೆ ತಿಳಿಯದು. ಉಂಟು, ಕೇರಿ, ಪಟ್ಟೂ, ರಾಷ್ಟ್ರ, ಭಾಷೆ, ಲಿಟಿ, ಮುದ್ರಣ, ಉಗಿಯ ಉಪಯೋಗ, ಯಂತ್ರೋಪಕರಣಗಳು, ಕ್ಷೇಪನ್ನು ಕಡಿಮೆಮಾಡುವ ಉಪಾಯಗಳು, ವಿನೋದಕ್ಕೆ ಬೇಕಾದ ಸೌಕರ್ಯಗಳು, ಸಾಹಿತ್ಯಸಂಗೀತಾದಿಕಲೆಗಳು, ಯುದ್ಧಚಾತುರ್ಯ—ಮುಂತಾದವು ಕ್ರಮಕ್ರಮವಾಗಿ ಬೆಳೆಯತ್ತಾ ಬಂದಿರುವವೆಂಬುದೇ ಮನುಷ್ಯನ ಇತಿಹಾಸವು. ಆದ್ದರಿಂದ ಮಾನವನು ಇನ್ನುಮುಂದೆ ಎಲ್ಲಾ ಬಗೆಯಿಂದಲೂ ಅಭಿವೃದ್ಧಿಯನ್ನು ಹೊಂದಿ ಮುಂದುವರಿಯುವನೆಂದೇ ಹೇಳಬೇಕಾಗಿದೆ. ಜಗತ್ತು ಅವ್ಯಕ್ಷಿತಿಯಿಂದ ವ್ಯಕ್ತವಾಗುತ್ತಲೂ ಬೇರೆಬೇರೆಯ ವಿಕಾಸಭೂಮಿಕೆಗಳನ್ನು ತಾಳುತ್ತಲೂ ಇರುವದು ನಮ್ಮ ಕ್ಷಣಿ ಮುಂದೆಯೇ ಕಾಣುತ್ತಿದೆ. ಅದು ಇನ್ನೂ ಅಭಿವೃದ್ಧಿಯಾಗಿ ಉತ್ತಮಸ್ಥಿತಿಗೆ ಏರುವದೆಂಬುದಕ್ಕೆ ಸಂಶಯವೇನಿದೆ? — ಎಂಬುದು ಈ ಉತ್ತರೋತ್ತರಾಭಿವೃದ್ಧಿ ವಾದಿಗಳ ಮತವಾಗಿರುತ್ತದೆ.

ಆದರೆ ನಿಷ್ಕರ್ಷಪಾತದ್ವಷ್ಟಿಯಿಂದ ನೋಡಿದರೆ, ಈ ಆಶೇಗೆ ಸರಿಯಾದ ತಳಹದಿಯಿಲ್ಲವೆಂದು ಒಪ್ಪಬೇಕಾಗುತ್ತದೆ. ಮನುಷ್ಯನು ಭೌತಿಕಶಾರೀರಕವಿಜ್ಞಾನದಲ್ಲಿ ಬಹಳ ಮಾಟ್ಟಿಗೆ ಅಭಿವೃದ್ಧಿಹೊಂದಿರುತ್ತಾನೆಂಬುದು ನಿಜ. ಅವನು ಯಂತ್ರೋಪಕರಣಗಳಿಂದ ಭೌತಿಕಶಾರೀರಕದ್ವಷ್ಟಿಯ ಏಹಿಕಜೀವನಕ್ಕೆ ಬೇಕಾದ ಸಂಪತ್ತನ್ನು ಹೇರಳವಾಗಿ ಗಳಿಸಿಕೊಂಡಿರುತ್ತಾನೆಂಬುದೂ ನಿಜ. ಆದರೆ ಆ ಸಂಪತ್ತು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಿಲ್ಲ; ಆ ಹಂಚಿಕೆಗೆಂದು ಹಿಂಸಾಪ್ರಧಾನವಾದ ಉಪಾಯಗಳನ್ನು ಕೂಡ ಅವನು ಕೈಕೊಳ್ಳುತ್ತಿದ್ದಾನೆ. ಈ ಉಪಾಯಗಳಿಂದ ಎಲ್ಲರಿಗೂ ಸಂಪತ್ತಿನಲ್ಲಿ ಸಮಾನವಾದ ಪಾಲು ಬರುತ್ತದೆ ಎಂದು ಇಟ್ಟುಕೊಂಡರೂ ಜನಸಂಖ್ಯೆಯ ಮತ್ತು ಅಭಿವೃದ್ಧಿಯಾಗುವದಿಲ್ಲ ವೆಂದಾಗಲಿ, ಆಗ ಹೆಚ್ಚಿನ ಸಂಖ್ಯೆಯ ಜನರಿಗೆ ಬೇಕಾಗುವ ಸುವಿಸಂಪತ್ತುಗಳು

ಸಾಕಾದಷ್ಟು ದೊರೆಯುವವೆಂದಾಗಲಿ ಭರವಸೆಕೊಡುವವರು ಯಾರು ಇದಾರೆ? ಒಂದುವೇಳೆ ಅವು ಸಾಕಾದರೂ ಮನುಷ್ಯನ ಅಭಿವೃದ್ಧಿಗೆ ಅಷ್ಟೇ ಸಾಕಾದಿತ್ತೇ? ಮನುಷ್ಯನೆಂದರೆ ಬರಿಯ ದೇಹೇಂದ್ರಿಯಗಳ ಗುಂಪಲ್ಲವಷ್ಟೇ? ಅವನಲ್ಲಿ ಬುದ್ಧಿಶಕ್ತಿಯಿದೆ, ವೇದನೆಗಳಿವೆ, ನೈತಿಕದೃಷ್ಟಿಯಿದೆ, ಧರ್ಮದೃಷ್ಟಿಯೂ ಇದೆ. ಇವುಗಳಲ್ಲೆಲ್ಲ ಹಿಂದಿನವರಿಗಿಂತ ಈಗಿನವರು ಮುಂದುವರಿದಿರುವರೆಂದಾಗಲಿ, ಇನ್ನು ಮುಂದೆಯೂ ಈ ಮಾರ್ಗದಲ್ಲಿಯೇ ಮಾನವನ ಅಭಿವೃದ್ಧಿ ಆಗುವದೆಂದಾಗಲಿ, ಹೇಗೆ ಹೇಳುವದು?

ಆದ್ದರಿಂದ ಈ ತಮ್ಮತಿಳಿವಳಿಕೆಯನ್ನು ಹಾರಿಸುವ ವಿದ್ಯೆಯೆಂದರೆ ಒಂದೇ ಒಂದು. ಆದು ಯಾವದೆಂದರೆ ಕಾಲವೆಂಬುದು ನಿಜವಾಗಿ ವಿಭಕ್ತವಾಗಿಲ್ಲ; ಬೇರೆಬೇರೆಯ ವಸ್ತುಗಳ ತೋರಿಕೆಯಿಂದ ಕಾಲವೇ ಭೂತಭವಿಷ್ಯದ್ವರ್ತಮಾನಗಳಿಂಬ ಭೇದವನ್ನು ತಳೆಯುತ್ತಿರುವದು. ಅಶಿಂಡವಾದ ಕಾಲದಲ್ಲಿ ಪ್ರಾಣಿಗಳೆಲ್ಲರೂ ಇರುತ್ತಿರುವರು; ಅವರಲ್ಲೆಲ್ಲ ಒಟ್ಟು ಪರಮಾತ್ಮನೇ ಇರುತ್ತಿರುವನು. ಈ ತಿಳಿವಳಿಕೆಯು ಬೇಳೆಯುವದಕ್ಕೆ ಮಾಡಬೇಕಾದ ಪ್ರಯತ್ನವು ಮನುಷ್ಯನ ಉನ್ನತಿಗೂ ಮಾನವರಲ್ಲರ ಐಕ್ಯಭಾವನೆಗೂ ಕಾರಣವಾಗಿರುತ್ತದೆ.

ಪರಮಾತ್ಮನೇ ಜಗತ್ತಿಗೆಲ್ಲ ತಿರುಣಾಗಿರುವನೆಂದೂ ಅವನು ಕಾಲದೇಶಗಳಲ್ಲಿ ತುಂಬಿದ್ದರೂ ಅವರಡನ್ನೂ ಏರಿರುವನೆಂದೂ ತಿಳಿಯುವದರಿಂದ ಮತ್ತೊಂದು ಶುಭಸಂದೇಶವು ನಮಗೆ ದೊರಕುವದು. ಅದೇನೆಂದರೆ ನಮ್ಮಗಳ ಆತ್ಮನು ದೇಶಕಾಲಗಳ ಪರಿಚೀದ ವಿಲ್ಲದವನು; ಆದ್ದರಿಂದ ಅವನು ಅಮೃತತ್ವಕ್ಕೆ ಒಡೆಯನು. ಯಾವಯಾವದು ದೇಶಕಾಲಗಳಲ್ಲಿರುವದೇ ಅದಕ್ಕೆ ಅಳತೆಯ ಜೀವಿತವಿರುತ್ತದೆ. ಅದು ಅಲ್ಪವು, ಮತ್ತ್ವವು. ನಾವು ಈ ದೇಶದವರು, ಈ ಕಾಲದವರು- ಎಂದು ತಿಳಿಯುವದರಿಂದಲೇ ನಾವು ಮತ್ತ್ವರೆಂಬ ಭಾವನೆಯು ನಮಗೆ ಗಂಟುಬಿದ್ದರುತ್ತದೆ. ನಾವು ಹಿಂದೆ ಇರಲಿಲ್ಲ, ಒಂದು ಕಾಲದಲ್ಲಿ ಹುಟ್ಟಿದೆವು; ಈಗ ಇರುವೆವು, ಕೆಲವು ವರ್ಷಗಳತರುವಾಯ ಸಾಯುವೆವು- ಇದೇ ನಮ್ಮಗಳ ತಿಳಿವಳಿಕೆ. ಈ ತಿಳಿವಳಿಕೆಯಿರುವಲ್ಲಿ ನಮಗೆ ಸೌಂದರ್ಯೋರ್ಪಾಸನೆ, ನೀತಿ, ಧರ್ಮ, ತತ್ತ್ವಜ್ಞಾನ- ಮುಂತಾದವುಗಳಲ್ಲಿ ಹೇಗೆ ಅಭಿರುಚಿ ಹುಟ್ಟಬೇಕು? ನಾವು ಇಂದು ಇದ್ದು ನಾಳೆ ಸಾಯುವವರು; ಆದ್ದರಿಂದ ಇಂದು ಉಂಡದ್ದೇ ನಮ್ಮದು- ಎಂಬ ದುಷ್ಪಕಲ್ಪನೆಯು ಮಾನವರನ್ನು ಬಲುಮಟ್ಟಿಗೆ ಹಿಡಿದುಕೊಂಡು

ಬಿಟ್ಟಿದೆ. ಆದ್ದರಿಂದ ಅವರಿಗೆ ನಿತ್ಯಪುರುಷಾರ್ಥಗಳ ದೃಷ್ಟಿಯೇ ಇಲ್ಲದಂತೆ ಆಗಿಬಿಟ್ಟಿದೆ. ನಾವು ಮತ್ತೆವಾದ ಈ ಶರೀರೇಂದ್ರಿಯಗಳ ಸಂಘಾತಮಾತ್ರವಲ್ಲ; ಇದನ್ನು ಮೀರಿರುವ ಅಮೃತಸ್ವರೂಪನಾದ ಪರಮಾತ್ಮನೋಭ್ಯನಿದಾನೆ, ಅವನೇ ನಮ್ಮ ಆತ್ಮನು- ಎಂಬ ತಿಳಿವಳಿಕೆಯು ಪ್ರತ್ಯಾಶೇಯನ್ನೂ, ಸಂತೋಷವನ್ನೂ, ಉತ್ಸಾಹವನ್ನೂ ಸತ್ಯಾನ್ವೇಷಣೆಯ ಪ್ರಯತ್ನದಲ್ಲಿ ಆದರವನ್ನೂ ಹೊಡುತ್ತದೆ. ಆದ್ದರಿಂದ ಈ ತಿಳಿವಳಿಕೆಯು ನಮ್ಮ ಪರಮಪುರುಷಾರ್ಥಕ್ಕೆ ಕಾರಣವೆಂದಾಗುತ್ತದೆ.

ಪರಮಾತ್ಮನು ಕಾಲದೇಶಗಳ ಸ್ವರೂಪದಲ್ಲಿದ್ದರೂ ಅವನ್ನು ಮೀರಿಸುವನೆನ್ನು ವದು ವ್ಯಾಹರತವಲ್ಲವೇ? ಅನುಭವದಲ್ಲಿ ನಾವೆಲ್ಲರೂ ಕಾಲದೇಶಗಳಲ್ಲಿದೇವೆಂದೇ ತೋರುತ್ತಿದೆಯಲ್ಲ! ಹೀಗಿರುವಲ್ಲಿ ಯಾವದೋ ಒಂದು ಮಂತ್ರವಚನದ ಆಧಾರದಮೇಲೆ ನಾವು ಅಮೃತಸ್ವರೂಪರು ಎಂದುಕೊಂಡು, ಸಧ್ಯದ ಜೀವನದ ಪ್ರಯತ್ನವನ್ನು ಕೈಬಿಡಬಹುದೆ? ಕನ್ನಡಿಯೊಳಗಿನ ಗಂಟಿಗಂತಲೂ ಕೈಯೊಳಗಿನ ದಂಟೆ ಲೇಸು ಎಂಬ ಗಾದೆಯನ್ನು ಅನುಸರಿಸುವದೇ ಈ ಸಂದರ್ಭದಲ್ಲಿ ಉತ್ತಮವಾಗಿ ಕಾಣುವದಲ್ಲ! ಎಂದು ಕೆಲವರಿಗೆ ತೋರಬಹುದು. ಆದ್ದರಿಂದ ನಾವು ದೇಶಕಾಲಪರಿಷ್ಟಿನ್ನರೆಂಬುದು ನಿಜವಾಗಿಯೂ ಅನುಭವಸಮೃತವೇ? ದೇಶಕಾಲವನ್ನು ಮೀರಿರುವ ಪರಮಾತ್ಮನು ನಮ್ಮ ಆತ್ಮನೆಂಬುದು ಬರಿಯ ಕನ್ನಡಿಯೊಳಗಿನ ಗಂಟೆ?- ಎಂಬುದನ್ನು ಸ್ವಲ್ಪ ಒಳಹೊಕ್ಕು ನೋಡುವದು ಒಳ್ಳೆಯದು. ಏಕೆಂದರೆ ಯಾವ ತಿಳಿವಳಿಕೆಯು ಸತ್ಯವಾದದ್ವೋ ಅದನ್ನೇ ಜೀವನಸೂತ್ರವಾಗಿ ಮಾಡಿಕೊಳ್ಳುವದು ಯುಕ್ತವಾಗಿರುತ್ತದೆ. ಇದು ಇಷ್ಟು ಮುಖ್ಯವಾಗಿರುವದರಿಂದ ಈ ವಿಚಾರವನ್ನು ಮುಂದೆ ಸ್ವಲ್ಪ ವಿಚಾರಿಸೋಣ.

*ಪರಮಾತ್ಮನು ಸಕಲಪ್ರಾಣಿಗಳ ಆತ್ಮನೇ ಆಗಿರುತ್ತಾನೆ. ಆತನು ಕಾಲಾಕಾಶಗಳ ನಿತ್ಯಸಂಬಂಧವುಳ್ಳ ಇಡಿಯ ವಿಶ್ವವನ್ನೇ ವ್ಯಾಪಿಸಿಕೊಂಡಿರುತ್ತಾನೆ; ಈ ಕಾಲದೇಶಾತ್ಮಕವಾದ ವಿಶ್ವವನ್ನೂ ಮೀರಿರುವ ಅಮೃತಸ್ವರೂಪನೂ ಆಗಿರುತ್ತಾನೆ. ಆತನು ನಮ್ಮೆಲ್ಲರ ಆತ್ಮನೇ ಆಗಿರುವದರಿಂದ ಆತನ ಸ್ವರೂಪದಿಂದ ನಾವು ಅಮೃತಕ್ಕೆ ಒಡೆಯರು, ನಾವು ಮತ್ತೆತ್ತೆದ ದಾಸರಲ್ಲ. ಹೀಗೆಂಬುದು ವೇದದ ಡಂಗುರವು. ಈ ಶುಭಸಂದೇಶವನ್ನು ಮನಗಂಡವರಿಗೆ ಮಾನವರು ದೇಶಕಾಲವಿಭಕ್ತವಾಗಿರುವ ಬೇರೆಬೇರೆಯ ಪಂಗಡದವರು ಎಂಬ ತಪ್ಪತಿಳಿವು

ಹಾರಿಹೋಗುವದು. ಅವರೆಲ್ಲರಲ್ಲಿಯೂ ಒಂದೇ ಪರಮಾರ್ಥವನ್ನು ಮುಟ್ಟುವ ಪ್ರಯತ್ನರೂಪವಾದ ಸಂಸ್ಕೃತಿವಿಶೇಷಗಳು ಕಾಣಿಸಿಕೊಳ್ಳುತ್ತಿರುವವು; ಆ ಸಂಸ್ಕೃತಿವಿಶೇಷಗಳಲ್ಲ ಅಧ್ಯಾತ್ಮಪ್ರಧಾನವಾದ ಸಂಸ್ಕೃತಿಯ ಒಟ್ಟಾಗಿರುತ್ತದೆ— ಎಂಬ ಫಾನತತ್ವವು ಮನಸ್ಸಿಗೆ ಹೋಳಿಯುವದು.

ಆದರೆ ಇದೇ ಪರಮಾರ್ಥವೆಂಬುದನ್ನು ನಾವು ನಂಬುವದಕ್ಕೆ ಒಂದು ದೊಡ್ಡ ಅಡಚಣೆಯು ಕಾಣುತ್ತಿರುವದು. ನಾವುಗಳು ಬೇರೆಬೇರೆಯ ಕಾಲದೇಶಗಳಲ್ಲಿಯೇ ಇರುತ್ತಿರುವೆಂಬುದು ಅಬಾಧಿತವೆಂದೇ ನಮಗೆ ಅನುಭವದಲ್ಲಿ ತೋರುತ್ತಿರುವದು. ದೇಶಕಾಲಾತ್ಮೀತವಾದ ತತ್ತ್ವವೇ ಎಲ್ಲಕ್ಕೂ ಆತ್ಮನಾಗಿದ್ದರೆ ಅದು ದೇಶಕಾಲಗಳ ಅಳತೆಗೆ ಕಟ್ಟಬಿದ್ದಿರುವ ನಾನಾದೃಶ್ಯಗಳಾಗಿ ಒಡೆದುಕೊಂಡಿರುವದೇಕೆ? ಜಗತ್ತಿನಲ್ಲಿರುವ ಯಾವದೊಂದು ವಸ್ತುವೂ ದೇಶಕಾಲವಸ್ತುಪರಿಚ್ಯೇದವಿಲ್ಲದೆ ಇರಲೇ ಆರದೆಂಬ ಗಟ್ಟಿಯಾದ ನಂಬಿಕೆಯು ನಮ್ಮೆಲ್ಲರ ಅಂತಃಕರಣದಲ್ಲಿಯೂ ಬೇರೂರಿಕೊಂಡುಬಿಟ್ಟಿರುವದಲ್ಲ!

ಈ ಶಂಕೆಗೆ ವೇದದಲ್ಲಿ ಈ ಪರಿಹಾರವನ್ನು ಹೇಳಿರುತ್ತದೆ. ಈ ಅನುಭವವು ಕರ್ತೃಭೋಕ್ತ್ವದೃಷ್ಟಿಯದು, ಪರಮಾರ್ಥದೃಷ್ಟಿಯದಲ್ಲ. ಪರಮಾತ್ಮನು ದೇಶಕಾಲಾತ್ಮೀತನಾಗಿದ್ದರೂ ನಾನಾರೂಪನಾಗಿರುವಂತೆ, ಕಾಣುವದೇತಕ್ಕೆಂದರೆ “ಯದನ್ನೇನಾತಿರೋಹತಿ” ಕರ್ಮಘಲಭೋಗಕ್ಕಾಗಿ ಹೀಗೆ ಕಾಣಿಸಿಕೊಳ್ಳುತ್ತಿದ್ದಾನೆ. ಅಷ್ಟಮಾತ್ರದಿಂದ ಆತನಿಗೆ ದೇಶಕಾಲಗಳನ್ನು ಮೀರಿರುವ ಶಕ್ತಿಯೇ ಇಲ್ಲವೆಂದು ಭಾವಿಸಬಾರದು.

ಇಲ್ಲಿ ನಾವು ತಿಳಿದುಕೊಳ್ಳಬೇಕಾದ ಒಂದು ವಿಚಾರನಿಯಮವೇನೆಂದರೆ, ದೃಶ್ಯಪಂಚವನ್ನು ನಾವು ಬೇರೆಬೇರೆಯ ಎರಡು ದೃಷ್ಟಿಕೋಣಗಳಿಂದ ನೋಡಬಹುದಾಗಿರುತ್ತದೆ. ಇವುಗಳಲ್ಲಿ ಒಂದು ವ್ಯಾವಹಾರಿಕದೃಷ್ಟಿ; ಇನ್ನೊಂದು ಪರಮಾರ್ಥದೃಷ್ಟಿ. ವ್ಯಾವಹಾರಿಕದೃಷ್ಟಿ ಎಂದರೆ ನಮ್ಮ ವ್ಯವಹಾರಕ್ಕೆ— ಶಿಬ್ಬಪ್ರತ್ಯಯಗಳು, ಕರ್ಮ ಎಂಬ ರೂಪದ ನಡೆವಳಿಗೆ — ಅನುಕೂಲವಾಗಿರುವ ದೃಷ್ಟಿ. ಯಾವ ವಸ್ತುವನ್ನು ಕಂಡರೂ ಜನರು ಅದನ್ನು ಮಿಕ್ಕದ್ದರಿಂದ ಬೇರೆಡಿಸಿಕೊಂಡು ಅದರ ವಿಷಯದ ಒಂದಾನೊಂದು ಪ್ರತ್ಯಯವನ್ನು ಮಾಡಿಕೊಳ್ಳುವರು; ಎದುರಿಗೆ ವಸ್ತುವಿರಲಿ ಇಲ್ಲದಿರಲಿ, ಕಲ್ಲು, ಮಣ್ಣ, ಮರ, ಗಿಡ, ಮೃಗ, ಪಶು, ಪಕ್ಷಿ, ಮನುಷ್ಯ— ಎಂದು ಮುಂತಾಗಿ ನಮ್ಮ ಅಂತಃಕರಣದಲ್ಲಿ ಗೊತ್ತಾಗಿ ಆಗುತ್ತಿರುವ ಅರಿವಿನ ಆಕಾರವಿಶೇಷಗಳೇ ಪ್ರತ್ಯಯಗಳು. ಜನರು

ತಮ್ಮ ಮನಸ್ಸಿನಲ್ಲಿರುವ ಈ ಪ್ರಶ್ನೆಯಗಳನ್ನು ಒಂದಕ್ಕೊಂದು ಜೋಡಿಸಿಕೊಂಡೇ ಅಭಿಪ್ರಾಯಗಳನ್ನು ಏರ್ಪಡಿಸಿಕೊಳ್ಳುತ್ತಿರುವರು, ಈ ಅಭಿಪ್ರಾಯಗಳನ್ನು ಹೊರಪಡಿಸುವದಕ್ಕೆ ಶಬ್ದಗಳನ್ನೂ ವಾಕ್ಯಗಳನ್ನೂ ಏರ್ಪಡಿಸಿಕೊಂಡಿರುವರು. ಆಯಾ ಶಬ್ದಗಳು ಒಬ್ಬರ ಬಾಯಿಂದ ಹೊರಟು ಕಿವಿಗೆ ಬಿದ್ದಾಗ ಇನ್ನೊಬ್ಬರು ಇಂಥಿಂಥ ಪದಾರ್ಥಗಳನ್ನು ಇವರು ವುನ್ಸಿನಲ್ಲಿಟ್ಟುಕೊಂಡು ಮಾತನಾಡುತ್ತಿರುವರೆಂಬುದನ್ನು ಅರಿತುಕೊಳ್ಳುವರು. ಅನೇಕಶಬ್ದಗಳನ್ನು ಒಂದಾನೆಂದು ಕ್ರಮದಲ್ಲಿ ಜೋಡಿಸಿ ಹೇಳುವಾಗ ವಾಕ್ಯಗಳಾಗುವವು; ಅವುಗಳಿಂದ ಪದಾರ್ಥಗಳ ಅರಿವೇ ಅಲ್ಲದೆ ಯಾವದಾದರೂಂದು ವಿಷಯದಲ್ಲಿ ಮಾತನಾಡಿದವರ ಅಭಿಪ್ರಾಯವೇನೆಂಬ ಅರಿವೂ ಆಗುವದು. ಅಂತೂ ಶಬ್ದಪ್ರಶ್ನೆಯಗಳ ಮೂಲಕ ಮನುಷ್ಯರು ಒಬ್ಬರೊಡನೆಂಬುದನ್ನು ವ್ಯವಹಾರಿಸುತ್ತಾರೆ. ಹೀಗೆಯೇ ವಸ್ತುಗಳನ್ನು ಕಂಡಾಗಲೂ ಆಯಾ ಪ್ರಶ್ನೆಯಗಳು ಆಯಾ ವಸ್ತುವಿನ ಗುಣಗಳೇ ಮುಂತಾದವನ್ನು ನೆನಪಿಗೆ ತಂದು, ಇದು ಇಷ್ಟವಾದದ್ದು ಅಥವಾ ಅನಿಷ್ಟವಾದದ್ದು— ಎಂಬ ತಿಳಿವಳಿಕೆಯನ್ನುಂಟುಮಾಡುತ್ತವೆ. ಈ ತಿಳಿವಳಿಕೆಯಿಂದ ಆಯಾ ವಸ್ತುಗಳನ್ನು ಪಡೆಯುವದಕ್ಕೆ ಅಥವಾ ಪರಿಹರಿಸಿಕೊಳ್ಳುವದಕ್ಕೆ ಪ್ರಯೋಜಿಸುತ್ತಾರೆ. ಇದೇ ಕರ್ಮರೂಪವಾದ ವ್ಯವಹಾರ. ಹೀಗೆ ಶಬ್ದಪ್ರಶ್ನೆಯ ಕರ್ಮರೂಪವಾದ ವ್ಯವಹಾರವು ಸಾಗುವದಕ್ಕೆ “ನಾನು ಕರ್ತ್ಯ, ಕಾರಕಸಾಮಗ್ರಿಗಳ ಸಹಾಯದಿಂದ ಕ್ರಿಯೆಯನ್ನು ಮಾಡಿ ಆಯಾ ಘಲವನ್ನು ಪಡೆದುಕೊಳ್ಳುವವನು” ಎಂಬ ತಿಳಿವಳಿಕೆಯು ಆಧಾರವಾಗಿರುತ್ತದೆ. ಈ ತಿಳಿವಳಿಕೆಯು ಯಾರೊಬ್ಬರ ಉಪದೇಶದಿಂದಲೂ ಬರತಕ್ಕದ್ದಾಗಿರುದೆ ಸ್ವಾಭಾವಿಕವಾಗಿಯೇ ಮನುಷ್ಯನಲ್ಲಿದ್ದ ಇಂದ್ರಿಯಗಳ ಮೂಲಕವಾಗಿ ಆಗುತ್ತಿರುವ ಅನುಭವದಿಂದ ಬಲಪಡುತ್ತಲೂ ಆ ಅನುಭವಕ್ಕ ಸಹಕಾರಿಯಾಗಿರುತ್ತಲೂ ಇರುವದರಿಂದ ಇಂದ್ರಿಯಗಳ ಮೂಲಕ ಆಗುತ್ತಿರುವ ನಡೆನುಡಿಗಳ ಈ ತಿಳಿವಳಿಕೆಯನ್ನು ವೇದಾಂತಿಗಳು ‘ಪ್ರಾವಹಾರಿಕದ್ಷಷ್ಟ್ಯಯ ತಿಳಿವಳಿಕೆ’ ಎಂದು ಕರೆಯುತ್ತಿರುವರು.

ಸ್ವಾಭಾವಿಕವಾಗಿರುವ ಈ ತಿಳಿವಳಿಕೆಯ ದೇಹೇಂದ್ರಿಯಗಳನ್ನು ನಾನು, ನನ್ನದು ಎಂದು ಭಾವಿಸಿಕೊಂಡಿರುವವರೆಗೂ ಯಿಕ್ಕುವೆಂದೇ ತೋರುತ್ತಿರುವದು. ನಮ್ಮ ಲೌಕಿಕವೇದಿಕವ್ಯವಹಾರಗಳಿಗೆಲ್ಲ ಇದು ಅಡಿಗಣ್ಣಾಗಿಯೇ ಇರುತ್ತಿರುವದು. ಭೌತಿಕ, ಶಾರೀರಕ, ಮಾನಸ— ವ್ಯವಹಾರಕ್ಕೆಲ್ಲ ಇದು ಆಧಾರಸ್ಥಂಭವಾಗಿರುತ್ತದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಮನುಷ್ಯನು ತನ್ನ ಬೆಳೆಯುತ್ತಿರುವ

ಅನುಭವವನ್ನು ಕ್ರಮವಡಿಸಿ ಮಾಡಿಕೊಂಡಿರುವ ಶಾಸ್ತ್ರಗಳಿಗೂ ಈ ತಿಳಿವಳಿಕೆಯೇ ಅಡಿಗಟ್ಟಿ, ಆ ಶಾಸ್ತ್ರಗಳ ತಿಳಿವಳಿಕೆಯು ಅಪ್ಪರಮಟ್ಟಿಗೆ ವಿದ್ಯೆಯೇ, ಸರಿಯಾದ ತಿಳಿವಳಿಕೆಯೇ ಆಗಿದ್ದರೂ ಪರಮಾರ್ಥನಿರ್ಜಯಕ್ಕೆ ಸಾಲದೆ ಇದೆ. ಮನುಷ್ಯನು ಬರಿಯ ಶರೀರೇಂದ್ರಿಯಗಳ ಗುಂಪು ಎಂಬದೊಂದು ನಂಬಿಕೆಯೇ ಹೊರತು ಅದಕ್ಕೆ ಪ್ರಮಾಣವೇನೂ ಇಲ್ಲ; ಈ ಶರೀರೇಂದ್ರಿಯಗಳ ಗುಂಪು ಮಾರ್ಪಡುತ್ತಲೇ ಇರುತ್ತದೆ. ಆದರೂ ನಾನು, ನಾನು- ಎಂದು ನಮ್ಮಲ್ಲಿ ಪ್ರತಿಯೋಭ್ಯನೂ ವ್ಯವಹರಿಸುತ್ತಿದ್ದಾನೆ. ಈ ನಾನು ಯಾವದು? ಇದನ್ನು ತಿಳಿಯಬೇಕು. ನಮ್ಮ ಪರಮಾರ್ಥಸ್ವರೂಪಕ್ಕೂ ಈ ಶರೀರೇಂದ್ರಿಯಸಂಘಾತಕ್ಕೂ ಇರುವ ಸಂಬಂಧವನ್ನು ತಿಳಿದುಕೊಳ್ಳಬೇಕು. ಆಗ ನಮ್ಮ ತಿಳಿವಳಿಕೆಯು ಪೂರ್ವಿಕಾಗುವದು. ಅದೇ ನಿಜವಾದ ವಿದ್ಯೆ, ಆ ದೃಷ್ಟಿಯಿಂದ ನಮ್ಮ ವ್ಯಾವಹಾರಿಕವಾದ ವಿದ್ಯೆಯೂ ಅವಿದ್ಯೆಯೇ.

ಪರಮಾರ್ಥವು ನಿಜವಾಗಿಯೂ ಕಾಲದೇಶಗಳನ್ನು ಮೀರಿರುವದಾದರೂ ಕಾಲದೇಶಗಳಲ್ಲಿಯೇ, ಅಥವಾ ಕಾಲದೇಶಗಳಿಗೆ ಸಹಸಂಬಂಧವಾಗಿಯೇ, ಇರುವದೆಂದು ನಮಗೆ ಅನುಭವದಲ್ಲಿ ತೋರುವದೇಕೆ? - ಎಂಬ ಪ್ರಶ್ನೆಗೆ ವೇದವು ಯಾವ ಉತ್ತರವನ್ನು ಹೇಳಿದೆ ಎಂಬುದನ್ನು ಈಗ ನಾವು ಸ್ವಲ್ಪಮಟ್ಟಿಗೆ ಮನದಂದುಕೊಳ್ಳಬಹುದು. ವೇದವು ಎಂದರೆ ವಿದ್ಯೆಯನ್ನು, ಸರಿಯಾದ ತಿಳಿವಳಿಕೆಯನ್ನು, ಕೊಡುವ ಸಾಧನವು. ನಮ್ಮ ಅವಿದ್ಯೆಯ ತಿಳಿವಿಗೆ ದೇಶಕಾಲಗಳೂ ನಾನಾತ್ಮಕೂ ಕಂಡಮಾತ್ರಕ್ಕೆ ವಿದ್ಯೆಯ ದೃಷ್ಟಿಯಿಂದ ನೋಡಿದಾಗಲೂ ನಿಜವು ಹಾಗೆಯೇ ಇರಬೇಕೆಂದು ಸಿಧ್ಧವಾಗುವದಿಲ್ಲ. ಸನ್ನಿಹಿತಿದಿರುವವರಿಗೆ ಕಾಣಿಸಿ ದೃಷ್ಟಿಗಳು ಕಾಣಿಸುವದಿಲ್ಲವೆಂದು ನಾವು ಯಾರೂ ಹೇಳುವುದಿಲ್ಲ; ಆದಮಾತ್ರಕ್ಕೆ ಅವು ನಿಜವಾಗಿಯೂ ಇವೆ ಎಂದು ಹೇಳುವೇನು? ಇಲ್ಲ. ಇದರಂತೆ ಅವಿದ್ಯೆಯ ಕಣ್ಣಿಗೆ ಕಾಣಿಸ ಕಾಲದೇಶಾತ್ಮಕವಾದ ಜಗತ್ತು ನಮ್ಮ ವ್ಯವಹಾರಕ್ಕೆ ಹೊಂದುಗೆಯಾಗಿದೆ ಎಂಬುದಕ್ಕೆ ಯಾವ ಸಂಶಯವೂ ಇಲ್ಲ; ಆದ ಮಾತ್ರಕ್ಕೆ ಈ ಜಗತ್ತು ನಿಜವಾಗಿಯೂ ತತ್ತ್ವತಃ ಹಾಗೆಯೇ ಇದೆ ಎಂದು ಹೇಳಿವದಕ್ಕಾಗಲಾರದು. ವೇದವು ವಸ್ತುತತ್ವವನ್ನು ಇದ್ದಿದ್ದ ಇದ್ದಂತೆ ತಿಳಿಸುತ್ತಿದೆ. ಆದ್ದರಿಂದ ಆ ಪರಮಾರ್ಥದೃಷ್ಟಿಗೂ ನಮ್ಮ ವ್ಯಾವಹಾರಿಕಾನುಭವಕ್ಕೂ ಯಾವ ವಿರೋಧವೂ ಇರುವದಿಲ್ಲ.

ಸರಿ, ಆದರೆ ಈ ವ್ಯಾವಹಾರಿಕಾನುಭವವಲ್ಲದ ಮತ್ತೊಂದು ಅನುಭವವೂ

ಉಂಟೆಂಬುದನ್ನು ನಾವು ಹೇಗೆ ನಂಬುವದು? ಯಾವ ಅನುಭವವಾದರೂ ದೇಶಕಾಲವಸ್ತುಗಳ ಪರಿಚ್ಯೇದವುಳ್ಳ ದೃಶ್ಯಗಳನ್ನಲ್ಲವೆ, ನಮಗೆ ತೋರಿಸಬೇಕು? ಯವದಾದರೊಂದು ಅನುಭವವು ಹೀಗಿಲ್ಲದ ಸ್ಥಿತಿಯನ್ನು ತಿಳಿಸಿಕೊಟ್ಟಿತೆಂದು ಕಲ್ಪನೆಮಾಡುವದಾದರೂ ಹೇಗೆ? - ಎಂದು ಯಾರಾದರೂ ಕೇಳಬಹುದು. ಈ ಪ್ರಶ್ನೆಗೆ ಬಿತ್ತತ್ವಪ್ರಿಯರವಾದ ಮೂರ್ಖವಾದ ಉತ್ತರವನ್ನು ಕೊಡಬೇಕಾದರೆ ವೇದಾಂತವಿಚಾರವನ್ನೆಲ್ಲ ಇಲ್ಲಿ ಅಳೆದು ಹುಯ್ಯಬೇಕಾದೀತು. ಆದರೆ ಅಂಥದ್ವೌಂದು ಅನುಭವವೂ ಇದೆ ಎಂಬುದರಲ್ಲಿ ಶ್ರದ್ಧೆಯನ್ನುಂಟುಮಾಡುವಪ್ಪು ಮಟ್ಟಿಗೆ ಈಗ ನಮ್ಮೆಲ್ಲರಿಗೂ ಇರುವ ಎರಡು ಅನುಭವಗಳನ್ನು ಇಲ್ಲಿ ದೃಷ್ಟಾಂತವಾಗಿ ಕೊಡಬಹುದಾಗಿದೆ. ಕನಸು, ತನಿಸಿದ್ದೆ- ಎಂಬಿವರಡೂ ಮನುಷ್ಯಮಾತ್ರಕ್ಕೆ ಆಗುವ ಅನುಭವಗಳು. ಆ ಅನುಭವಗಳೊಳಗೆ ಏನು ಅಡಕವಾಗಿದೆ ಎಂಬುದನ್ನು ಈಗ ನಾವು ಸ್ವಲ್ಪ ಮನದಂದುಕೊಳ್ಳಣ. ಕನಸಿನಲ್ಲಿ ಎಚ್ಚರದಂತೆಯೇ ನಮಗೆ ಈಗ ತೋರುತ್ತಿರುವ ಜಗತ್ತಿನ ಪ್ರತಿಕ್ಯತಿಯೊಂದು ತೋರುತ್ತಿರುವದು. ಆ ತೋರಿಕೆಯ ಜಗತ್ತಿನಲ್ಲಿ ನಾನು, ನಾನು ಇರುವ ಪ್ರಪಂಚ- ಎಂಬ ವಿಭಾಗವು ಇಲ್ಲಿಯಂತೆಯೇ ಕಾಲುತ್ತಿರುವದು. ಆ ಪ್ರಪಂಚದ ದೃಶ್ಯಗಳೂ ದೇಶಕಾಲ ವಸ್ತುಪರಿಚ್ಯನ್ನವಾಗಿಯೇ ಕಾಲುತ್ತಿರುವದು. ಆದರೂ ಕನಸಿನ ಮಬ್ಬು ತಿಳಿವಳಿಕೆಯನ್ನು ಬಿಟ್ಟು ಈಗಿನ ದೃಷ್ಟಿಯಿಂದ ವಿಚಾರಿಸಿದರೆ, ಅಲ್ಲಿ ಯಾವ ಪ್ರಪಂಚವೂ ಇರಲಿಲ್ಲವೆಂದೇ ಹೇಳಬೇಕಾಗುತ್ತದೆ. ಅಲ್ಲಿ ತೋರಿದ ನಾನಾತ್ಮಿ ದೇಶ, ಕಾಲ, ವಸ್ತು, ಶರೀರ, ಇಂದಿಯ, ಮನಸ್ಸು - ಮುಂತಾದದ್ದು ಯಾವದೊಂದೂ ನಿಜವಾಗಿರಲಿಲ್ಲವೆಂದೇ ನಮ್ಮ ಈಗಿನ ನಿಶ್ಚಯವಾಗಿರುತ್ತದೆ. ಅಲ್ಲವೇ? ಆದರೂ ಆಗಿನಮಟ್ಟಿಗೆ ನಾವು ಆ ದೇಶಕಾಲವಸ್ತುಗಳ ಕಟ್ಟಿಗೆ ಸಿಕ್ಕಬಿಡ್ಡಂತೆಯೇ ವ್ಯವಹಾರವನ್ನು ಮಾಡಬೇಕಾಗಿತ್ತಷ್ಟೇ? ಈ ದೃಷ್ಟಾಂತವನ್ನು ಸ್ವಲ್ಪ ಮನದಂದುಕೊಂಡ ಮಾತ್ರದಿಂದ ಆಗುವ ನಿಶ್ಚಯವೇನು? ನಾವು ದೇಶಕಾಲವಸ್ತುಗಳಿಗೆ ಕಟ್ಟಬಿಡ್ಡವರಂತೆ ಕಂಡಮಾತ್ರದಿಂದ ನಿಜವಾಗಿಯೂ ಹಾಗೆ ಕಟ್ಟಬಿಡ್ಡೇ ಇರಬೇಕೆಂದು ನಿಯಮವನ್ನು ಏರ್ಜಡಿಸಿಕೊಳ್ಳುವ ಹಾಗಿಲ್ಲವೆಂದಲ್ಲವೇ, ಹೇಳಬೇಕು?

ಕನಸಿನ ಅನುಭವವು ಮಿಥ್ಯಾಪ್ರತಿಂಥಿಮಾತ್ರವಾಗಿರುವದರಿಂದ ಆ ದೃಷ್ಟಾಂತದಿಂದ ಎಚ್ಚರದಲ್ಲಿಯೂ ನಾವು ನಿಜವಾಗಿ ದೇಶಕಾಲವಸ್ತು ಪರಿಚ್ಯನ್ನರಾಗಿಲ್ಲವೆಂದು ನಿರ್ಣಯಿಸುವದು ಸರಿಯಾದ ತರ್ಕವಲ್ಲ ಎಂದು ನಿಮ್ಮಲ್ಲಿ

ಕೆಲವರಿಗೆ ತೋರಬಹುದು; ಈಗಿನ ಅನುಭವದಿಂದ ನೋಡಿದರೆ, ನಿಮಗೆ ಹಾಗೆ ತೋರುವದರಲ್ಲಿ ಆಶ್ಚರ್ಯವೇನೂ ಇಲ್ಲ. ಏಕೆಂದರೆ ನಮ್ಮ ಮನಸ್ಸಿಗೆ ತನ್ನದುರಿಗೆ ಕಂಡುಬರುವದನ್ನು ಸತ್ಯವೆಂದು ಇಟ್ಟುಕೊಳ್ಳಿದ್ದರೆ ಗತಿಯೇ ಇಲ್ಲ; ಆದ್ದರಿಂದ ಅದಕ್ಕೆ ಕನಸಿನ ಹೋಲಿಕೆಯನ್ನು ತನ್ನ ಕ್ಷೇತ್ರಕ್ಕೂ ಎಳೆತರುವದು ಒಗ್ಗಲಾರದು. ಆದರೆ ಕನಸಿನ ಅನುಭವವು ಬರಿಯ ಮಿಥ್ಯಾಪ್ರತೀತಿಯಿಂಬುದನ್ನು ನಾವೆಲ್ಲರೂ ನಿರ್ವಿವಾದವಾಗಿ ಒಮ್ಮೆತ್ತಿರುವದರಿಂದ ಎಚ್ಚರದ ವಿಷಯವಾಗಿ ಚರ್ಚೆಮಾಡುವದು ಅವಶ್ಯವೇ ಅಲ್ಲ. ಏಕೆಂದರೆ ನನ್ನ ಕನಸಿನಲ್ಲಿಯೂ ನಾನೇ ಇದ್ದೇನೆಂಬುದು ಅನುಭವಿಸಿದ್ದ; ಆ ಕನಸಿನಲ್ಲಿ ತೋರಿದ್ದಲ್ಲವೂ ಬರಿಯ ತೋರಿಕೆಯಿಂದಾದರೆ ನನ್ನ ಸ್ವರೂಪಕ್ಕೆ ಕಾಲದೇಶವಸ್ತುಪರಿಚ್ಛಿನ್ನವಾದ ಜಗತ್ತು ಬಿಡದೆ ಅಂಟಿಕೊಂಡಿರುವದೆಂಬುದು ಸಲ್ಲದೆಂದೇ ಆಗುತ್ತದೆಯಲ್ಲವೇ? ನಾನು ಕನಸುಕಾಳಿವಾಗಲೂ ನನ್ನ ಹೋರಿಗೆ ದೇಶಕಾಲಪರಿಚ್ಛಿನ್ನವಾದ ಪ್ರಪಂಚವು ಇದ್ದೇ ಇತ್ತು ಎಂದು ವಾದಿಸುವದಕ್ಕೆ ಬರುವದಿಲ್ಲ. ಏಕೆಂದರೆ ‘ಕನಸುಕಾಳಿವ ನನ್ನ ಹೋರಿಗೆ’ ಎಂಬ ಮಾತಿಗೆ ಅರ್ಥವೇ ಇಲ್ಲ; ಆಗ ಒಳಗೆ, ಹೋರಿಗೆ-ಎಲ್ಲವೂ ಕನಸಿನಲ್ಲಿಯೇ ಸೇರಿಬಿಟ್ಟಿರುತ್ತದೆ. ಇದಲ್ಲದೆ ಪರಮಾರ್ಥವಾದ ನಮ್ಮ ಆತ್ಮಸ್ವರೂಪವು ಕಾಲಾಕಾಶಗಳನ್ನು ಕನಸಿನಂತೆ ಸುಮಂಟ್ಯಿಯೂ ನನ್ನ ಅನುಭವವೇ ಆಗಿರುತ್ತದೆ; ಆಗ ಕಾಲ, ಆಕಾಶ ವಸ್ತುಗಳು- ಎಂಬ ಯಾವ ಪ್ರಪಂಚವೂ ಇಲ್ಲದ ಸ್ವರೂಪದಲ್ಲಿಯೇ ನಾನು ಇರುತ್ತೇನೆ. ಆಗಲೂ ನನ್ನ ಹೋರಿಗೆ ಪ್ರಪಂಚವಿರಬಹುದಲ್ಲ! - ಎಂಬುದು ಒಣತಕ್ಕವು; ಏಕೆಂದರೆ ಆ ನನ್ನ ಸ್ವರೂಪವು ಒಳಗುಹೋರಿಗುಗಳಿಂಬ ಭಾವನೆಗೇ ಅವಕಾಶವನ್ನು ಕೊಡದ ಸ್ವರೂಪದ್ದಾಗಿರುತ್ತದೆ.

ಅಂತೂ ಪರಮಾರ್ಥವಾಗಿ ನಮ್ಮಗಳ ಆತ್ಮನು ಕಾಲಾಕಾಶಗಳನ್ನು ವಿಾರಿಯೂ ಇರುತ್ತಾನೆಂಬುದು ಅನುಭವವಿರುದ್ಧವಲ್ಲವೆಂದಾಯಿತು. ಹಾಗೆ ನೋಡಿದರೆ ಆ ಸ್ವರೂಪವೇ ನಮ್ಮದೆಂಬುದೇ ಪೂರ್ವಾನುಭವಕ್ಕೆ ಹೊಂದಿಕೆಯಾಗಿರುತ್ತದೆಯೆನ್ನಬೇಕು. ಏಕೆಂದರೆ ನಾವು ದೇಶಕಾಲವಸ್ತುಗಳಿಂದೊಡಗೊಡಿದ ಪ್ರಪಂಚದೊಳಗೆ ಇರುತ್ತೇವೆಂಬುದು ಎಚ್ಚರದ ಅನುಭವಕ್ಕೆ ಮಾತ್ರ ಹೊಂದಿಕೆಯಾದದ್ದು. ಇಂದಿಯಜ್ಞಾನಕ್ಕೆ ಮಾತ್ರ ಸಮೃತವಾದದ್ದು; ನಾವು ನಿಷ್ಪಪಂಚಸ್ವರೂಪರೆಂಬುದೇ ನಮ್ಮ ಮೂರು ಅವಸ್ಥೆಗಳಿಗೂ ಹೊಂದಿಕೆಯಾದದ್ದು,

ಇಂದ್ರಿಯಗಳಿಗಂತಲೂ ಒಳಗಿನ ನಮ್ಮೆ ನೇರಾದ ಅನುಭವಕ್ಕೆ ಸಮ್ಮತವಾದದ್ದು. ಆದ್ದರಿಂದ ನಮ್ಮಗಳ ಆಶ್ಚರ್ಯಾಗಿರುವ ಪರಮಾತ್ಮನು ನಮ್ಮೆ ಮುಂದೆ ಕಾಣುತ್ತಿರುವ ವಿಶ್ವದ ಎಲ್ಲಾ ಪ್ರಾಣಿಗಳಲ್ಲಿಯೂ ಇದ್ದುಕೊಂಡಿರುವದಲ್ಲದೆ, ಆಕಾಶಸಹಿತ ಬ್ರಹ್ಮಾಂಡವನ್ನು ಮೀರಿರುವ ಸ್ವಭಾವದವನು ಎಂದೂ ಭಾತ, ಭವಿಷ್ಯತ್ತು, ವರ್ತಮಾನ- ಎಂಬ ಕಾಲತ್ವಯದಲ್ಲಿಯೂ ಇರುವದಲ್ಲವೂ ಆಗಿದ್ದು ಕಾಲತ್ವಯಾ ತೀತವಾಗಿರುವ ಅಮೃತಸ್ವರೂಪನು ಎಂದೂ ಹೇಳಿದ ವೇದೋತ್ತಿಯು ಸರ್ವಾನುಭವ ಸಮ್ಮತವಾಗಿರುವದನ್ನೇ ನೆನಪಿಗೆ ತರುತ್ತಿದೆ ಎಂದು ಒಪ್ಪಬೇಕಾಯಿತು.

ಇದುವರೆಗೆ ಲೋಕವ್ಯವಹಾರವನ್ನು ಅನುಸರಿಸಿ ಕಾಲ, ಆಕಾಶ,-ಇವುಗಳಲ್ಲಿ ತೋರುವ ಚೇತನಾಚೇತನವಸ್ತುಗಳೂ ಇವುಗಳ ರೂಪದಲ್ಲಿ ಕಾಣುತ್ತಿರುವ ಎಚ್ಚರದ ಪ್ರಪಂಚವೂ ನಿಜವಾಗಿ ಹಾಗೆಯೇ ಇವೆಯೆಂದು ಇಟ್ಟುಕೊಂಡೇ ನಾವು ವಾತನಾಡುತ್ತು ಬಂದಿರುತ್ತೇವೆ. ಆದರೆ ಎಚ್ಚರದದೃಷ್ಟಿಯಿಂದಲೇ ನಿರೂಪಣವಾಡಿದರೂ ಎಚ್ಚರದಲ್ಲಿಕೂಡ ಎಲ್ಲಾರಿಗೂ ಸಮಾನವಾದ ಕಾಲಾವಕಾಶಗಳಿಂಬಿವು ಇವೆಯೆಂಬುದು ಅಬಾಧಿತವಾಗಿ ಸಿದ್ಧವಾಗುದಿಲ್ಲ ಎಂಬುದಕ್ಕೆ ಈಗಿನ ಭೌತಿಕವಿಜ್ಞಾನಶಾಸ್ತ್ರದ ನೇರವೂ ಸಿಕ್ಕುತ್ತದೆ. ಏಕೆಂದರೆ ಇತ್ತೀಚಿನ “ಸಾಪೇಕ್ಷವಾದ” (Theory of Relativity) ಎಂಬ ವಿಜ್ಞಾನಶಾಸ್ತ್ರದ ವಾದದಂತೆ ನೋಡುವಾಗ ಬೇರೆಬೇರೆಯ ದೂರದಲ್ಲಿರುವ ಇಬ್ಬರಿಗೆ ಯಾವೆಯೊಂದು ಘಟನೆಯೂ ಸಮಾನಕಾಲದಲ್ಲಿ ಆಗುವದಿಲ್ಲವೆಂದು ಗೊತ್ತಾಗಿದೆ; ಸರ್ವಸಮಾನವಾದ ಆಕಾಶವೆಂಬುದಾಗಲಿ ಸರ್ವಸಮಾನ ಕಾಲವೆಂಬುದಾಗಲಿ ಸರ್ವಸಮಾನಕಾಲವೆಂಬುದಾಗಲಿ ಇಲ್ಲವೇ ಇಲ್ಲ ಎಂದು ಹೇಳುವಷ್ಟುಮಟ್ಟಿಗೆ ಭೌತಿಕವಿಜ್ಞಾನಶಾಸ್ತ್ರವು ಮುಂದುವರಿದಿರುತ್ತದೆ. ಮತ್ತು ವಸ್ತುಗಳಿಂದರೆ ಘಟನೆಗಳು ಮಾತ್ರವೆಂದೂ ಆ ಘಟನೆಗಳು ಜಾತ್ಯವಿನಲ್ಲಿಯೇ ಆಗುತ್ತಿರುವವೆಂದೂ ಅನೇಕರು ಈ ವಾದಕ್ಕೆ ಪರಿಷ್ಠಾರವನ್ನು ಮಾಡಿರುತ್ತಾರೆ. ಹೀಗೆ ನೋಡಿದರೆ ಎಚ್ಚರದಲ್ಲಿ ತೋರುವ ಅವಿಂಡಕಾಲವಾಗಲಿ ಅವಿಂಡಾಕಾಶವಾಗಲಿ ಪರಮಾರ್ಥವಾಗಿಲ್ಲವೇ ಇಲ್ಲ ಎಂಬ ವೇದಾಂತಕ್ಕೇ ವಿಜ್ಞಾನಶಾಸ್ತ್ರವೂ ಬೆಂಬಲವನ್ನು ಕೊಡುತ್ತಿದೆ ಎನ್ನಬೇಕಾಗುವದು. ಆಗಲಂತೂ ಆಶ್ಚರ್ಯನು ಕಾಲಾತೀತನಾಗಿರುತ್ತಾನೆಂದೇ ಹೇಳಬೇಕಾಗುತ್ತದೆ; ಕಾಲದೇಶ ಪರಿಷ್ಠಿನ್ನರಾಗಿ ಚೇತನಾಚೇತನ ವಸ್ತುಗಳಿರುವವೆಂಬುದು ಸ್ಥಿಲದೃಷ್ಟಿಯ ವ್ಯವಹಾರಮಾತ್ರವೆಂದೇ ಸಿದ್ಧವಾಗುತ್ತದೆ.

ಆದ್ದರಿಂದ ಈವರೆಗಿನ ವಿಚಾರದಲ್ಲಿ ನಾವು ಯಾವ ತೀಮಾನಕ್ಕೆ ಬಂದು ಮುಟ್ಟಿದಂತೆ ಆಯಿತು? ಪ್ರಪಂಚವೆಂಬುದೇಲ್ಲವೂ ಪರಮಾತ್ಮನೇ; ಈ ಪ್ರಪಂಚರೂಪದಲ್ಲಿ ಆತನು ಕಾಣಿಸಿಕೊಳ್ಳುತ್ತಿರುವದು ಪ್ರಾಣಿಗಳು ಕರ್ಮಫಲಕ್ಕೆ ಭೋತ್ಕುಗಳಾಗಿರುವದರಿಂದ. ನಿಜವಾಗಿ ನೋಡಿದರೆ ಆ ಪರಮಾತ್ಮನು ಕಾಲಾಕಾಶಗಳನ್ನು ಮೀರಿಯೇ ಇರುತ್ತಾನೆ; ಆದ್ದರಿಂದ ಅಮೃತಸ್ವಭಾವ ನಾಗಿರುತ್ತಾನೆ. ಆತನೇ ನಮ್ಮಗಳೆಲ್ಲರ ಆಶ್ನಾಗಿರುತ್ತಾನೆ.

ಇದನ್ನುತ್ತವರ ಸಂಪೂರ್ಣವಹಾರವು ಹೇಗಿರುವದು? - ಎಂದರೆ ಎಲ್ಲಾ ಚರಾಚರಪ್ರಾಣಿಗಳ ಆಶ್ನೇ ತಮ್ಮ ಆಶ್ನೇಂದೇ ಅವರು ಕಾಣುತ್ತಾರೆ. ವ್ಯವಹಾರದ್ವಾರ್ಪಿಯಿಂದ ಮಾತನಾಡಿದರೆ ಆ ಜ್ಞಾನಿಗಳು ನಡೆನುಡಿಗಳು ಸರ್ವಭೂತಗಳ ಹಿತಕ್ಕೇ ಆಗಿರುತ್ತವೆ. ಅವರಿಗೆ ತಮ್ಮದೇ ಆಗಿರುವ ಕ್ರಿಯಾಕಾರಕಳಿಗಳು ಇಲ್ಲ; ಇಂಥಧ್ಯಾನ್ಯ ನನಗಾಗಿ ಮಾಡಿಕೊಂಡು ಇಂಥಧ್ಯಾಂದು ಫಲವನ್ನು ನಾನೇ ಅನುಭವಿಸಬೇಕು- ಎಂಬ ಪ್ರಮೋಟಿಯ ಬುದ್ಧಿಯು ಅವರಿಗೆ ಇರುವದಕ್ಕೆ ಎಡೆಯೇ ಇರುವದಿಲ್ಲ. ಅವರ ಚಟುವಟಿಕೆಯು ಇಡಿಯ ಲೋಕಕ್ಕೇ ಕಲ್ಯಾಣವನ್ನುಂಟುಮಾಡುವದಕ್ಕಾಗಿರುತ್ತದೆ. “ಉದಾರಚರಿತಾನಾಂ ತು ವಸುಧ್ಯವ ಕುಟುಂಬಕರ್ಮ” - ಉದಾರಚರಿತ್ರಿಗೆ ಇಡಿಯ ಭಾಮಂಡಲವೇ ಸ್ವಕುಟಿಂಬವು- ಎಂಬ ಸುಭಾಷಿತವು ಅವರಲ್ಲಿಯೇ ಸಾರ್ಥಕವಾಗಿರುತ್ತದೆ.

ಈ ದೃಷ್ಟಿಯನ್ನು ಸಂಪಾದಿಸುವದಕ್ಕೆಂದು ಪ್ರಯತ್ನಿಸುವದೆಂಬುದೇ ಮಾನವನ ಸಂಸ್ಕೃತಿಯ ಅರ್ಥವು. ಎಲ್ಲಾ ಜನರೂ ಅರಿತೋ ಅರಿಯದೆಯೋ ವ್ಯವಹಾರವನ್ನು ಮಾಡುತ್ತಿದ್ದಾರೆ, ಅಪರಿಮಿತವಾದ ಚಟುವಟಿಕೆಯನ್ನು ಪ್ರತಿಟಿಂಬಿಸುತ್ತಿದ್ದಾರೆ. ಇವರಲ್ಲಿ ಕೆಲವರು ಮಾತ್ರ ತಮ್ಮ ವ್ಯವಹಾರದ ಗುರಿಯನ್ನು ಬಲ್ಲವರಾಗಿರುತ್ತಾರೆ; ಎಲ್ಲದರಲ್ಲಿಯೂ ಒಬ್ಬನೇ ಪರಮಾತ್ಮನನ್ನು ಕಂಡುಕೊಳ್ಳುವದೇ ಅವರ ಗುರಿಯಾಗಿರುತ್ತದೆ. ಆದ್ದರಿಂದ ಅವರು ಎಲ್ಲ ಕ್ಷೇತ್ರಗಳಲ್ಲಿಯೂ ಅದಕ್ಕಾಗಿಯೇ ದುಡಿಯುತ್ತಿರುತ್ತಾರೆ. ಅಂಥವರ ಕಾವ್ಯ, ಶಾಸ್ತ್ರ, ಕಲೆ- ಎಲ್ಲವೂ ವಿಶೇಷಕ್ಕೆವನ್ನು ಕಂಡುಕೊಳ್ಳುವ ಧೈಯವನ್ನೇ ಸೂಚಿಸುತ್ತಿರುತ್ತವೆ. ಆದರೆ ಸ್ಥಾಲದ್ವಾರ್ಪಿಯ ಜನರು ಈ ಗುಟ್ಟನ್ನು ಅರಿಯಿರುತ್ತಾರೆ; ಅವರಿಗೆ ಇಂದಿಯಭೋಗವೇ ಪ್ರಧಾನವಾಗಿರುತ್ತದೆ; ಅವರು ಆಶೇಯಿಂದಲೋ ಅಂಚಿಕೆಯಿಂದಲೋ ಅಧವಾ ಮತ್ತೆ ಯಾವಧಾರೆಯಾದು ಹೇತುವಿನಿಂದಲೋ ಪ್ರೇರಿತರಾಗಿ ಈ ಭೋಗಕ್ಕೇಷ್ಠರ ಕವ್ವಪಡುತ್ತಾರೆ; ಒಬ್ಬರಮೇಲೊಬ್ಬರು ಪ್ರಮೋಟಿಯಿಂದ ನುಗ್ನಿತ್ತಾರೆ; ತಮಗೆ

ಆಭಂಗವಾದಾಗ ಸಿಟ್ಟಾಗುತ್ತಾರೆ. ಮತ್ತೊಬ್ಬಿರಿಗೆ ಹಿಂಸೆಯಾಗುವದನ್ನೂ ಲೇಕ್ಕಿಸಿದೆ ತಮ್ಮ ಗುರಿಯನ್ನು ಸಾಧಿಸುವದಕ್ಕಾಗಿ ಹೇಳಿಗುತ್ತಾರೆ; ಕೊನೆಗೂ ದುಃಖಿಪನ್ನೇ ಕಾಣುತ್ತಾರೆ.

ಕಾಲಾಕಾಶಾತೀತನಾಗಿರುವ ಪರಮೇಶ್ವರನು ನಿತ್ಯವಾದ ಅಮೃತತ್ವಕ್ಕೆ ಒಡೆಯನಾಗಿರುತ್ತಾನೆ. ನಮಗ್ಗೆ ಲ್ಲಾರಿಗೂ ಕ್ಷೇಮವಾಗಲೆಂಬುದೇ ಅವನ ಸಂಕಲ್ಪವು. ನಾವು ಮಾಡುವ ಪ್ರಯತ್ನಗಳಿಗೆ ತಕ್ಕ ಫಲದ ಭೋಗವು ನಮಗೆ ದಕ್ಷವಂತೆ ಆತನು ಈ ಪ್ರಪಂಚರೂಪದಿಂದ ನಮಗೆ ಕಾಣಿಸಿಕೊಂಡಿರುತ್ತಾನೆ. ಸರಿಯಾಗಿ ವ್ಯವಹಾರವನ್ನು ಮಾಡಿದರೆ ನಾವೆಲ್ಲರೂ ಇಂದಲ್ಲ ನಾಳೆ, ಆತನ ಸ್ವರೂಪವನ್ನೇ ಕಂಡುಕೊಂಡು ಆತನಲ್ಲಿಯೇ ಒಂದಾಗಿ ನಲಿಯಬಹುದು. ಈ ಉತ್ತಮ ವ್ಯವಹಾರಕ್ಕೆ ಅಡ್ಡಿಯಾಗಿರುವ ಇಂದಿಯಭೋಗಲಾಲಸೆಯನ್ನು ತ್ಯಜಿಸಿ ನಾವು ಆತನ ಕಡೆಗೇ ಮುಂದುವರಿಯುವದಕ್ಕೆ ಪ್ರಯತ್ನಿಸೋಣ.

*ಪ್ರಪಂಚದಲ್ಲಿಲ್ಲ ಪರಮಾತ್ಮನು ತುಂಬಿತುಳುಕುತ್ತಿದ್ದಾನೆ. ಗೊತ್ತಾದ ದೇಶಕಾಲನಿಮಿತ್ತಗಳನ್ನು ಅನುಸರಿಸಿ ತಕ್ಕ ಸಾಧನಗಳನ್ನು ಉಪಯೋಗಿಸಿಕೊಂಡು ನಾವು ಮಾಡುವ ಕ್ರಿಯೆಗಳಿಗೆ ಅನುಗುಣವಾದ ಫಲಗಳು ನಮಗೆ ದೊರಕುವಂತೆ ಏರ್ಜಿಸಿ ಆತನೇ ಈ ಪ್ರಪಂಚದಲ್ಲಿಲ್ಲ ತೋರಿಕೊಳ್ಳುತ್ತಿದಾನೇ— ಹೀಗೆಂಬುದು ವೇದದ ಸಂದೇಶವು.

ಆ ಪರಮಾತ್ಮನು ಮರುಷನು, ಚರಾಚರಪ್ರಾಣಿಗಳಲ್ಲಿಲ್ಲ ತುಂಬಿಕೊಂಡಿರುವವನು; ಅವನು ಇಲ್ಲದ ಕಡೆಯೇ ಇಲ್ಲ. ಭೂತ ಭವಿಷ್ಯದ್ವರ್ತಮಾನಗಳೆಂಬ ಕಾಲತ್ಯಯದಲ್ಲಿ ಯಾವಯಾವದು ಕಾಣುತ್ತಿರುವದೋ ಅಲ್ಲೆಲ್ಲ ಈ ಮರುಷನು ತುಂಬಿರುತ್ತಾನೆ. ಇಷ್ಟೇ ಅಲ್ಲ, ಈ ಬ್ರಹ್ಮಾಂಡದೊಳಗೆಲ್ಲ ತುಂಬಿರುವದಲ್ಲದೆ ಅವನು ಇದನ್ನು ಮೀರಿಯೂ ಇರುತ್ತಾನೆ; ಕಾಲತ್ಯಯದಲ್ಲಿಲ್ಲ ಅವನು ತೋರಿಕೊಳ್ಳುವದಲ್ಲದೆ, ಕಾಲವನ್ನೇ ಮೀರಿದ ಅಮೃತಸ್ವರೂಪನೂ ಆಗಿರುತ್ತಾನೆ. ಈ ಪ್ರಪಂಚದಲ್ಲಿ ಆತನು ತನ್ನ ವ್ಯೇಭವಗಳನ್ನು ತೋರಿಸಿಕೊಳ್ಳುತ್ತಿರುವದು ಪ್ರಾಣಿಗಳ ಅನ್ನಕ್ಕಾಗಿ, ಅವರು ಮಾಡುವ ಕರ್ಮಫಲಪ್ರಾಪ್ತಿಗಾಗಿ, ಎಂದು ಮರುಷಸೂಕ್ತದ ಎರಡು ಮಂತ್ರಗಳ ಆಧಾರದಿಂದ ತಿಳಿಸಿಕೊಟ್ಟಿರುತ್ತೇನೆ.

* * * *

4. ಪರಮಾತ್ಮನ ಮಹಿಮೆ; ಎರಡು ದೃಷ್ಟಿಯ ವಿಚಾರಧಾರೆ

ಈಗ ಇನ್ನೊಂದು ಮಂತ್ರದ ಅರ್ಥವನ್ನು ಈ ಕೆಳಗೆ ಉದಾಹರಿಸುತ್ತೇನೆ:

ಏತಾವಾನಸ್ಯ ಮಹಿಮಾತೋ ಜ್ಯಾಯಾಂಶ್ಯ ಮೂರುಃ ॥
 ಪಾದೋಽಸ್ಯ ವಿಶ್ವಾ ಭೂತಾನಿ ತ್ರಿಪಾದಸ್ಯಾಮೃತಂ ದಿವಿ ॥३॥

ಇದಿಪ್ಪು ಆತನ ಮಹಿಮೆಯು; (ಅ) ಪುರಾಣ ಇದಕ್ಕಿಂತಲೂ ಹೆಚ್ಚಿನವನೂ ಆಗಿರುತ್ತಾನೆ. ಸಮಸ್ತಭೂತಗಳೂ ಇವನ ಪಾದವು; ಇವನ ಮೂರು ಪಾದಗಳ ಅಮೃತವು ದಿವದಲ್ಲಿರುತ್ತದೆ.

ಈ ಪ್ರಪಂಚವೆಲ್ಲವೂ ಆ ಪರಮಾತ್ಮನ ಮಹಿಮೆಯೇ. ಎಲ್ಲೆಲ್ಲಿಯೂ ಆತನ ವ್ಯಾಪ್ತಿಯೇ ಇರುತ್ತದೆ. ವಿವೇಕಿಗಳಾದವರಿಗೆ ಎಲ್ಲೆಲ್ಲಿಯೂ ಆತನ ಸರ್ವಜ್ಞತೆಯು ಮನದಷ್ಟಾಗ್ನಿತ್ವದೆ; ಎಲ್ಲೆಲ್ಲಿಯೂ ಆತನ ಸರ್ವಶಕ್ತಿತ್ವದ ಕುರುಹಾಗು ಕಾಣಿಸುತ್ತಿರುತ್ತವೆ. ದ್ಯಾವಾಪೃಥಿವಿಗಳು ತಮ್ಮ ತಮ್ಮ ಸ್ಥಾನದಲ್ಲಿ ವಿಭಕ್ತ ವಾಗಿದ್ದಕೊಂಡಿರುವದು ಆತನ ಮಹಿಮೆಯೇ; ಸೂರ್ಯಚಂದ್ರರುಗಳು ಒಂದೇಸಮನೆ ಲೋಕಗಳನ್ನೆಲ್ಲ ಬೆಳಗುತ್ತಾ ನಿಯತಗತಿಯನ್ನು ತೋರಿಸುತ್ತಿರುವದೂ ಆತನ ಮಹಿಮೆಯಿಂದಲೇ; ಸ್ಥಾವರಜಂಗಮಪ್ರಾಣಿಗಳು ಗೊತ್ತಾದ ರೀತಿಯಿಂದ ವರ್ತಿಸುತ್ತಿರುವದೂ ಆತನ ಮಹಿಮೆಯಿಂದಲೇ; ನದೀಸಮುದ್ರಗಳು ತಮ್ಮ ತಮ್ಮ ಸ್ವಭಾವದಿಂದಿರುತ್ತಿರುವದು ಆತನ ಮಹಿಮೆಯಿಂದ; ದಿನ, ಪಕ್ಷ, ಮಾಸ, ಖಿತು, ಅಯನ, ಸಂವತ್ಸರ- ಇವುಗಳ ವ್ಯವಸ್ಥೆಯೂ ಆತನ ಮಹಿಮೆಯಿಂದಲೇ. ಜೀವರುಗಳ ಕರ್ತೃಕರ್ಮಫಲಗಳು ನಿಯತವಾಗಿ ದೇಶಕಾಲನಿಮಿತ್ತಗಳಿಂದ ಸಂಬಂಧವಾಗಿರುವದೂ ಆತನ ಮಹಿಮೆಯಿಂದಲೇ. ಯಾವದಾದರೊಂದು ರಾಷ್ಟ್ರವ ಸುವ್ಯವಸ್ಥಿತವಾಗಿದ್ದರೆ ಅದಕ್ಕೆ ಸರಕಾರದ ಶಾಸನಕ್ರಮವೇ ಹೇಗೆ ಕಾರಣವನ್ನವೋ ಹಾಗೆಯೇ ಈ ಅಖಿಲಜಗತ್ತೂ ಒಂದಿಷ್ಟೂ ಹೆಚ್ಚು ಕಡಿಮೆಯಿಲ್ಲದೆ ಇದ್ದುಕೊಂಡಿರುವದು ಅಪ್ರತಿಹತಶಾಸನನಾದ ಆ ಪರಮಾತ್ಮನ ನಿರತಿಶಯವಾದ ಜ್ಞಾನಶಕ್ತಿಗಳ ವಶದಿಂದಲೇ ಆಗಿರುತ್ತದೆ.

ಈ ಜಗತ್ತನ್ನು ನಾವು ಬೇರೆಬೇರೆಯ ಎರಡು ದೃಷ್ಟಿಗಳಿಂದ ನೋಡುವದಕ್ಕೆ ಬರುತ್ತದೆ. ಇಂದ್ರಿಯಗಳ ಮೂಲಕವಾಗಿ ಸಂಪಾದಿಸಿಕೊಳ್ಳುತ್ತಿರುವ ಜ್ಞಾನವನ್ನು ಬೆಳೆಯಿಸಿಕೊಂಡಂತೆಲ್ಲ ನಾವು ಬಾಹ್ಯಪ್ರಕೃತಿಯ ನಿಯಮಗಳನ್ನು ಹೆಚ್ಚಿಹೆಚ್ಚಿ

ಮನವರಿಕೆಮಾಡಿಕೊಳ್ಳಬಹುದು. ಆ ಪ್ರಕೃತಿಜ್ಞಾನದಿಂದ ನಾವು ಈಗಿರುವ ಸ್ಥಿತಿಯಿಂದ ಮೇಲಿನ ಸ್ಥಿತಿಗೆ ಏರಬಹದುದು, ಜೀವನದ ಮಟ್ಟವನ್ನು ಏರಿಸಿಕೊಳ್ಳಬಹುದು, ರೋಗರುಜಿನಗಳ ಬಾಧೆಯನ್ನು ತಪ್ಪಿಸಿಕೊಳ್ಳಬಹುದು, ಮನಸ್ಸನ್ನು ವಿಕಾಸಗೊಳಿಸಿಕೊಳ್ಳಬಹುದು, ವಾಜ್ಯಯವನ್ನೂ ಪ್ರಕೃತಿಶಾಸ್ತ್ರವನ್ನು ಪರಿಚಯಮಾಡಿಕೊಂಡು ನಲಿಯಬಹುದು; ಇಷ್ಟೇ ಅಲ್ಲ, ಈ ಪ್ರಕೃತಿಜ್ಞಾನದಿಂದ ನಮ್ಮ ಸ್ವರೂಪ, ಸ್ಥಿತಿ, ಪ್ರಪಂಚದಲ್ಲಿರುವ ಇತರ ವಸ್ತುಗಳಿಗೂ ಪ್ರಾಣಿಗಳಿಗೂ ನಮಗೂ ಇರುವ ಸಂಬಂಧ; ಮಾನವಸಮಾಜದ ಸ್ಥಿತಿ, ಏಳಿಗೆ ಮತ್ತು ಆಶೋತ್ತರಗಳು— ಇವುಗಳನ್ನೇಲ್ಲ ತಿಳಿದುಕೊಂಡು ನಮ್ಮ ಸುತ್ತಮುತ್ತಲಿನವರನ್ನೂ ಮುಂದುವರಿಯುವಂತೆ ಮಾಡಬಹುದು. ಇದೇ ಮಾನವನ ಮುಖ್ಯ ಕರ್ತವ್ಯ. ಇದು ಒಂದು ದೃಷ್ಟಿಯ ಫಲವಾದ ವಿಚಾರಧಾರೆ.

ಇದಕ್ಕಿಂತ ಬೇರೆಯಾದ ಮತ್ತೊಂದು ದೃಷ್ಟಿಯೂ ಇದೆ. ಅದೇ ವೇದದ ದೃಷ್ಟಿ. ಬಾಹ್ಯಪ್ರಕೃತಿಯು ನಮಗೆ ಅತ್ಯಂತ ಆವಶ್ಯಕವಾದ ತಿಳಿವಳಿಕೆಗೆ ಸಾಧನವಾಗಿದೆ ಎಂಬುದು ನಿಜ. ಇದರ ನಿಯಮಗಳನ್ನು ನಾವು ಅರಿತುಕೊಂಡಂತೆಲ್ಲ ನಮ್ಮ ಅಭ್ಯರ್ಥಿಯವಾಗುವದೆಂಬುದೂ ನಮ್ಮ ಶರೀರ, ಇಂದ್ರಿಯ, ಮನಸ್ಸು, ಬುದ್ಧಿ— ಇವುಗಳು ಎಲ್ಲಾ ಬಗೆಯ ಆತಂಕಗಳನ್ನೂ ಆದಷ್ಟುಮಟ್ಟಿಗೂ ನಿವಾರಿಸಿಕೊಂಡು ನಮ್ಮ ಜೀವನವನ್ನು ಸ್ವರ್ಗಕ್ಕೆ ಹತ್ತಿರವಾಗಿಸುವವೆಂಬುದೂ ನಿಜ. ಮಾನವಸಮಾಜದ ಒಳಪಂಗಡಗಳೂ ವ್ಯಕ್ತಿಗಳೂ ಸಹಕರಿಸಿಕೊಂಡು ನಡೆದರೆ ಈ ಭೂಲೋಕವೇ ಸ್ವರ್ಗವಾಗಬಹುದೆಂಬ ನಿರೀಕ್ಷಣೆಯು ನಮ್ಮ ಮುಂದೆ ನಲಿದಾಡುತ್ತಿರುವದೂ ನಿಜ. ಆದರೆ ಬರಿಯ ಇಂದ್ರಿಯಕಜ್ಞಾನದಿಂದ ಈ ಕನಸು ನೆನಸಾಗಲಾರದು. ಎಳೆಯ ವಯಸ್ಸಿನಲ್ಲಿ ಶರೀರೇಂದ್ರಿಯಗಳು ಗಟ್ಟಿಯಾಗಿರುವಾಗ ಹುಡುಗರು ‘ನಾನು ದೊಡ್ಡವನಾದಮೇಲೆ ಹೀಗೆ ಮಾಡುವೆನು, ಹಾಗೆ ಆಗುವೆನು’ ಎಂದು ಹಗಲುಗನವರಿಕೆಗಳನ್ನು ಕಾಳುತ್ತಿರುವಂತೆ ಭೌತಿಕವಿಜ್ಞಾನವು ನಮಗೆ ಈವರೆಗೆ ತಂದುಕೊಟ್ಟಿರುವ ಹಲಕೆಲವು ಸೌಕರ್ಯಗಳನ್ನು ಮನದಂದುಕೊಂಡು ಇನ್ನುಮುಂದೆ ನಾವು ಹೀಗೆಯೇ ಭೌತಿಕವಿಜ್ಞಾನವನ್ನು ಬೆಳೆಯಿಸಿಕೊಳ್ಳುತ್ತಾಹೋದರೆ, ಭೂಲೋಕವೆಲ್ಲ ಮಾನವನ ಕ್ರೀಡಾಭೂಮಿಯಾಗಬಹುದು; ವಿಜ್ಞಾನಶಾಸ್ತ್ರದ ಬಲದಿಂದ ನಾವು ಅಂಗಾರಕಚಂಡ್ರಾದಿಗ್ರಹಗಳನ್ನೂ ಸಶರೀರವಾಗಿ ಮುಟ್ಟಿ ನಲಿಯಬಹುದು; ಇಷ್ಟೇಕೆ, ಕಾಲಾನುಕಾಲಕ್ಕೆ ಮಾನವನು ಮರಣವನ್ನೇ ಜಯಿಸಿ ಮಾರ್ಕಂಡೇಯನಾದರೂ

ಆಗುವ ಸಂಭವವಿದೆ- ಎಂದು ಮನಸ್ಸಿನ ಮಂಡಿಗೆಯನ್ನು ತಿನ್ನುವದಕ್ಕೆ ಹೋಗುತ್ತಿರುವವರು, ಹೊರಗಿನ ಪ್ರಪಂಚವನ್ನು- ಅದರಲ್ಲಿಂದ ಭಾಗವಾದ ಮನುಷ್ಯರೊಂದಿದ್ದನ್ನು ಮಾತ್ರ- ಕಣ್ಣತೆರೆದು ನೋಡಿದರೆ ಸಾಕು, ಇದೆಲ್ಲ ಕನಸುಮಾತ್ರವೇ ಎಂಬುದು ತಟ್ಟನೆ ಮನಸ್ಸಿಗೆ ತಾಕಿಬಿಡುವದು. ಇಂದ್ರಿಯಗಳ ಜ್ಞಾನವನ್ನು ನಾವು ಬಗೆಬಗೆಯ ಯಂತ್ರೋಪಕರಣಗಳಿಂದ ಹೆಚ್ಚಿಸಿಕೊಂಡಂತೆಲ್ಲ, ವಿಜ್ಞಾನಶಾಸ್ತ್ರಿನಿಂದ ಈ ಸಂಸಾರಸಮುದ್ರದ ತಳವನ್ನೇ ಕಂಡುಕೊಳ್ಳಬಹುದೆಂಬ ಆಶೋತ್ತರವು ನಮಗೆ ಬೆಳೆದಂತೆಲ್ಲ, ದೀಪವನ್ನು ಮುಂದಕ್ಕೊಂಡಿರುತ್ತೇನೆ ಕತ್ತಲೆಯು ಹಿಂಬಾಲಿಸಿಕೊಂಡೇ ಬರುವಂತೆ, ಈ ವಿಜ್ಞಾನದ ಜೊತೆಗೇ ಮನಸ್ಸಿನಲ್ಲಿ ಕಾಮಕ್ಕೋಧಗಳೂ ರಾಗದ್ವೇಷಗಳೂ ಅದ್ಭುತಾಕಾರವನ್ನು ತಾಳಿ ನಮ್ಮನ್ನು ಬೆನ್ನಟ್ಟುತ್ತಿರುವವು. ಈ ಕೇವಲ ಭೌತಿಕ ವಿಜ್ಞಾನವು ನಮಗೆ ಭೋಗಸೌಲಭ್ಯದ ಮಾರ್ಗವನ್ನು ತೋರಿಸಿ ಪ್ರಯೋಧನ ಮಾಡುತ್ತಾ ಮಾಡುತ್ತಾ ನಮ್ಮನ್ನು ಅಜ್ಞಾನದ ಕೊರಕಲುಗಳಿಗೆ ಎಳೆಯುತ್ತಿರುವದು. ಇದು ಮಾನವಸಮಾದಜಲ್ಲಿ-ಬೇರೆಬೇರೆಯ ತಂಡಗಳಲ್ಲಿಯೂ ವೃತ್ತಿಗಳಲ್ಲಿಯೂ-ಪೈಮೋಟಿಯನ್ನು ಸೃಷ್ಟಿಸಿ ಸಂಪತ್ತಿನ ಅಂತಸ್ತುಗಳನ್ನು ಕಟ್ಟಿ ರಾಗದ್ವೇಷಗಳನ್ನೂ ಈಷಾಸುಯಿಗಳನ್ನೂ ಹೆಚ್ಚಿಸಿ ಅವಿಲ ಭೂಮಂಡಲ ಯಥ್ರಗಳು ಎರಡನ್ನು ತಂದೊಡ್ಡಿ ಮೂರನೆಯ ಯಥ್ರಕ್ಕೆ ಹೆಚ್ಚೆಯ ನ್ನಿಡುಸುತ್ತಿರುವದು!

ಹಾಗಾದರೇನು, “ಈ ಪ್ರಪಂಚವೆಲ್ಲವೂ ಕನಸೇ, ಮಾಯೆಯೇ” - ಎಂದು ಜರೆದು ಐಹಿಕಜೀವನಕ್ಕೆ ತಿಲಾಂಜಲಿಯನಿತ್ತು ಇದರಕಡೆಗೆ ಬೆನ್ನು ತಿರುಗಿಸುವದೇ ವೈದಿಕದೃಷ್ಟಿಯೇನು? “ಲೋಕದಲ್ಲಿ ಜನರು ಏನೇ ಕಷ್ಟಪಡುತ್ತಿರಲಿ, ನಾನು ಈ ಪ್ರಪಂಚವನ್ನು ತ್ಯಾಗಮಾಡಿ ಪರಮಪುರುಷಾರ್ಥವನ್ನು ಪಡೆದುಕೊಳ್ಳಬೇನು” - ಎನ್ನುವದೇ ತತ್ತ್ವಜ್ಞಾನಸೇಯ ಹಗ್ಗಿರುತ್ತೇನು? - ಎಂದು ನೀವು ಕೇಳಬಹುದು. ಹಾಗೇನೂ ಇಲ್ಲ. ಈ ಜಗತ್ತನ್ನು ಹೊರಗೆಣಿಸಿದ ನೋಡಿ ಇದು ನನ್ನ ಐಹಿಕ ಜೀವನಕ್ಕೆ ಬೇಕಾದ ಭೋಗಸಾಮಗ್ರಿಗಳನ್ನು ಒದಗಿಸುವ ಲಿನಿ ಎಂದು ಬಗೆಯುವದು ಕೇವಲೇಂದ್ರಿಯದೃಷ್ಟಿ. ಆದರೆ “ಜಗತ್ತಲ್ಲವೂ ಪರಮಾತ್ಮನ ಮಹಿಮೆ” ಎಂದು ಶಾಸ್ತ್ರದ ಕಣ್ಣನಿಂದ ನೋಡಿ, ಇದು ನನ್ನ ಇಹಪರಗಳಿರದಕ್ಕೂ ಬೇಕಾದ ಸಾಧನಗಳ ರಾಶಿಯನ್ನು ಒದಗಿಸುವ ಪರಮಾತ್ಮನ ವಿಭೂತಿ ಎಂದು ಗೌರವಿಸುವದು ವೈದಿಕದೃಷ್ಟಿ. ಈ ದೃಷ್ಟಿಯು ಸಂಪರ್ಕ ವಿಲ್ಲದ ಕೇವಲೇಂದ್ರಿಯದೃಷ್ಟಿಯೇ ಮಾನವನನ್ನು ಪಶುವಾಗಿ ಮಾಡುವದು; ಈ ದೃಷ್ಟಿಯ

ಸಂಪರ್ಕದಿಂದ ಸಕಲೇಂದ್ರಿಯಗಳನ್ನೂ ಉಪಯೋಗಿಸಿ ವ್ಯವಹಾರವನ್ನು ಕ್ಷೇಕೊಂಡರೆ ಮಾನವ ಪಶುವು ಮಾನವನಾಗುವನು, ಮಾನವನು ಕ್ರಮಕ್ರಮವಾಗಿ ಮಹಾದೇವನೂ ಆಗುವನು.

ಹಾಗಾದರೆ ವೈದಿಕಸಿದ್ಧಾಂತದಲ್ಲಿ ಈ ಜಗತ್ತೆಲ್ಲ ಕನಸೇ, ಇದೆಲ್ಲ ಮಾಯೀಯೇ— ಎಂದು ಹೇಳಿಲ್ಲವೇನು? ಹೇಳಿದೆಯಾದರೆ, ಕನಸಿನ ಪ್ರಪಂಚದಲ್ಲಿ ಅಥವಾ ಮಾಯೀಯ ಪ್ರಪಂಚದಲ್ಲಿ ಮಾಡುವ ಯಾವ ವ್ಯವಹಾರವು ಹೇಗೆತಾನೆ ಪರಮಾರ್ಥವಾದ ಪುರುಷಾರ್ಥವನ್ನು ಕೊಟ್ಟಿರುತ್ತಾನೆ? ಈ ವಿರೋಧಕ್ಕೆ ಪರಿಹಾರವು ಹೇಗೆ? ಎರಡು ವಾದಗಳೂ ಸರಿ ಎನ್ನುವದಾದರೆ “ನಂಟರೂ ಬರಲಿ, ಅಲ್ಲಿಯೂ ವೆಚ್ಚವಾಗಿದರಲಿ!” ಎಂದಂತೆ ಆಗುವದಿಲ್ಲವೇ?— ಎಂಬ ಶಂಕೆಯೊಂದು ನಮ್ಮೆ ಮುಂದೆ ಬಂದು ನಿಲ್ಲುಬಹುದು. ಅದಕ್ಕೆ ಉತ್ತರವನ್ನು ಕೊಡುವ ಸಮಯವು ಇದಲ್ಲ. ಈ ವಿಷಯವನ್ನು ಮುಂದೊಂದು ಲೇಖನದಲ್ಲಿ ವಿಸ್ತಾರವಾಗಿ ವಿಚಾರ ಮಾಡುವದಕ್ಕೆ ಇಟ್ಟುಕೊಳ್ಳೋಣ. ಆದರೆ ಸದ್ಯಕ್ಕೆ ಇಷ್ಟನ್ನು ನೆನಪಿಟ್ಟಿರ್ಬೇ ಸಾಕಾಗಿದೆ. ಕನಸುಕೂಡ ತಾನು ತೋರುವಷ್ಟು ಕಾಲ ಎಚ್ಚರವೆಂದೇ ತೋರುತ್ತಿರುತ್ತದೆ. ಅಲ್ಲಿಯೂ ಎಚ್ಚರದಂತೆಯೇ ನಮಗೆ ಜ್ಞಾನ, ವೇದನೆಗಳು, ಸಂಕಲ್ಪಗಳು, ಕ್ರಿಯೆಗಳು, ಕಾರಕಗಳು, ಫಲಗಳು—ಇವುಗಳ ಸಂಬಂಧವಿರುತ್ತದೆ. “ಭೇ! ಇದೆಲ್ಲ ಕನಸು!” ಎಂದು ನಾವು ಯಾರೂ ಅಲ್ಲಿಯ ವ್ಯವಹಾರವನ್ನು ಆಗ ಅಸದ್ಯಮಾಡುವದಿಲ್ಲ. ಅದರಂತೆ ಇದು ವೇದಾಂತದ ಉಪದೇಶದಂತೆ ಕನಸಾಗಿದ್ದರೇನು? ನಮಗೇನೋ ಎಚ್ಚರವಾಗಿಯೇ ಇರುತ್ತದೆ. ಎಚ್ಚರದ ಪ್ರಪಂಚದಲ್ಲಿ ಯಾವ ಫಲವನ್ನು ಪಡೆಯುವದಕ್ಕೆ ಯಾವ ಸಾಧನವನ್ನು ತೆಗೆದುಕೊಳ್ಳಬೇಕೋ ಅದೇ ಸಾಧನವನ್ನೇ ಸ್ವೀಕರಿಸಿ ವ್ಯವಹಾರಿಸಬೇಕಾಗಿರುತ್ತದೆ. ವೇದದ ಉಪದೇಶವೇನೆಂದರೆ, “ನೀವು ಹೇಗೂ ವ್ಯವಹಾರವನ್ನು ಮಾಡುತ್ತಲೇ ಇರುವಿರಷ್ಟೆ; ನೀವು ಹೇಗೂ ಇಲ್ಲಿಯವರೆಗೆ ಇದನ್ನು ತಪ್ಪಿಸಿಕೊಳ್ಳಲಾರಿರಷ್ಟೇ? ಈ ವ್ಯವಹಾರವನ್ನು ಹೇಗೆ ಮಾಡಿದರೆ ನಿಮಗೆ ಜೀವನವು ಸುಪರ್ಣವಾಗುವದೋ, ಹೇಗೆ ಮಾಡಿದರೆ ಈ ವ್ಯವಹಾರದ ಮೂಲಕೇ ನೀವು ಪರಮಪುರುಷಾರ್ಥವನ್ನೂ ಪಡೆದುಕೊಳ್ಳಬಹುದೋ, ಅದನ್ನು ತಿಳಿದುಕೊಳ್ಳಿರಿ. ಬರಿಯ ಇಂದ್ರಿಯವಿಷಯಗಳ ಸಂಬಂಧದಿಂದ ಆಗುವ ಮಾನಸಪ್ರತಿಕ್ರಿಯೆಯನ್ನು ನೀವು ಅರಿತೇ ಇರುತ್ತೀರಿ. ಇದರಿಂದ ಜ್ಞಾನವು ಹೆಚ್ಚಿದರೂ ಅಜ್ಞಾನವೂ ಹೆಚ್ಚಿತ್ತದೆ; ಸುಖಸಾಮಗ್ರಿಗಳು ಹೆಚ್ಚಿದರೂ ದುಃಖವೂ ಹೆಚ್ಚಿತ್ತದೆ; ಅಭಯಕ್ಕೆ ಉಪಾಯಗಳು ಹೊಳೆಯುತ್ತಿದ್ದರೂ ಅವುಗಳೊಡನೆ ಭಯವೂ

ಹೆಚ್ಚಿತ್ತದೆ. ಅಲ್ಲವೇ? ಈಗ ಇನ್ನೊಂದು ದೃಷ್ಟಿಯಿಂದ ಈ ಪ್ರಪಂಚವನ್ನು ನೋಡಿರಿ. ಈ ಪ್ರಪಂಚವು ತನಗೆತಾನೇ ಇರುವದಿಲ್ಲ, ಇದರಲ್ಲಿ ಕಾಣಬರುತ್ತಿರುವ ಚಿತ್ರವಿಚಿತ್ರ ಅನುಭವಹೇತುಗಳು ತಮ್ಮಿಂದ ತಾವೇ ಆಗಿರುವದಿಲ್ಲ. ಇದೆಲ್ಲವೂ ಪರಮತ್ವನ ಮಹಿಮೆ, ಪರಮಾತ್ಮನ ವಿಭೂತಿ; ಈ ಪ್ರಪಂಚದೊಳಗೆಲ್ಲ, ದ್ವಾಕ್ಷಯ ಹಣ್ಣಿನಲ್ಲಿಲ್ಲ ರಸವು ತುಂಬಿರುವಂತೆ, ಪರಮಾತ್ಮನ ಆನಂದರಸವು ತುಂಬಿರುತ್ತದೆ; ನೀವು ಈ ಪ್ರಪಂಚಕ್ಕೆ ಹೊರಚಾಗಿಲ್ಲ; ನೀವೂ ಈ ಪ್ರಪಂಚಕ್ಕೆ ಸೇರಿದವರು. ಆದ್ದರಿಂದ ನಿಮ್ಮೊಳಗೂ ಆ ಪರಮಾತ್ಮನ ಆನಂದರಸವು ತುಂಬಿರುತ್ತದೆ. ಆದ್ದರಿಂದ “ನನಗಾಗಿ ಈ ಪ್ರಪಂಚವು ಎಂಬ ಹೆಮ್ಮೆಯ ಬುದ್ಧಿಯನ್ನು ಬಿಡಿರಿ. ಪರಮಾತ್ಮನಿಗಾಗಿ, ಪರಮಾತ್ಮನ ಲೀಲೆಯನ್ನು ಹೊರಹೊಮ್ಮಿಸುತ್ತಾ, ಈ ಪ್ರಪಂಚವು ಇರುವದು. ‘ನಾನು ನೀನು, ಅವನು, ಎಲ್ಲರೂ—ಆ ಪರಮಾತ್ಮನಲ್ಲಿಯೇ ಇರುವೆವು. ಈ ಒಟ್ಟುಪ್ರಪಂಚವೇ ಪರಮಾತ್ಮನ ಮಹಿಮೆ’ ಎಂಬುದನ್ನು ನೇನಂತಿಗೆ ತಂದುಕೊಳ್ಳಿರಿ. ಈ ದೃಷ್ಟಿಯಿಂದ ವ್ಯವಹಾರ ಮಾಡಿರಿ, ನಿಮಗೆ ಎಲ್ಲೆಲ್ಲಿಯೂ ಆನಂದವೇ ಕಾಣಬರುವದು.”

ನಾನು ಈ ಬರೆವಣಿಗೆಯಲ್ಲಿ ಪರಾಮರ್ಶಿಸಿರುವ ಎರಡು ದೃಷ್ಟಿಗಳ ವಿಶೇಷವನ್ನು ವಾಚಕರು ಮನಸ್ಸಿಗೆ ತಂದುಕೊಳ್ಳಬೇಕು. ಮೊದಲನೆಯಿದು ಘೃಷ್ಟಿಯಾಷಿಷ್ “ನಾನು” ಎಂಬ ವ್ಯಾಷಿಟುನುಘ್ರನನ್ನು ಹೊರಗಿನ ಪ್ರಪಂಚದಿಂದ ಬೇರ್ವಡಿಸಿಕೊಂಡು ನೋಡುವ ದೃಷ್ಟಿಯು ಮೊದಲನೆಯ ದೃಷ್ಟಿ. ಈ ದೃಷ್ಟಿಯಲ್ಲಿ “ನಾನು” ಎಂಬ ಪದಾರ್ಥಕ್ಕೆ ಒಹಳ ಬೆಲೆ. ಅದನ್ನು ದೊಡ್ಡಬೀತದ ಮೇಲೆ ಕುಳಿರಿಸಿ ಅಭಿಪ್ರೇಕಮಾಡಿರುತ್ತೇವೆ; ಈ “ನಾನು” ಎಂಬ ರಾಜನಿಗಾಗಿ ಮಿಕ್ಕದೆಲ್ಲವೂ ಬೇಕಾಗಿದೆ. ನಾನು, ನನ್ನ ಶರೀರ, ನನ್ನ ಇಂದ್ರಿಯ, ನನ್ನ ಪ್ರಾಣ— ಇವುಗಳನ್ನು ಆರಾಧಿಸುವದು ಮುಖ್ಯವಾದ ಗುರಿ. ಇದಕ್ಕೆ ಮಿಕ್ಕದೆಲ್ಲ ಅಡಿಯಾಳಾಗಿರಬೇಕು. ಯಾವದೇ ಆಗಲಿ “ನನ್ನದಾಗಿ” ನನಗೆ ಅನುಕೂಲವಾಗಿರುವ ಭೋಗಗಳನ್ನು ಒದಗಿಸುವದಕ್ಕಾಗಿರಬೇಕು; ಅದಕ್ಕಾಗಿಯೇ ಅದು ನಿಮಗೆ ಪ್ರಿಯವಾಗಿರುತ್ತದೆ. ಯಾವದು “ನನ್ನದು” ಎಂದು ಕರೆಯಿಸಿಕೊಳ್ಳುವದಕ್ಕೆ ಅರ್ಹವಲ್ಲವೇ, ಯಾವದು ನನ್ನ ಆರಾಧನೆಗೆ ಸಾಮಗ್ರಿಗಳನ್ನೊದಗಿಸಿದ್ದೋ ಅದೆಲ್ಲವೂ ನನಗೆ ಪರವಸ್ತಿ, ನನಗೆ ಹೊಂದಿಕೊಂಡಿರುವ ಮನ, ಹೊಲ, ಹಣ, ಹೆಂಡತಿ, ಮಕ್ಕಳು, ನಂಟರು, ಉಂರು, ಕೇರಿ, ವಿದ್ಯೆ, ಬುದ್ಧಿ, ಜನ, ರಾಷ್ಟ್ರ—ಯಾರೂ, ಯಾವದೊಂದೂ, ನನ್ನ ಲೆಕ್ಕದಲ್ಲಿರುವದಿಲ್ಲ. ಇವುಗಳಲ್ಲಿ ಯಾವದು ನನಗೆ ಪ್ರತಿಕೂಲವಾಗಿರುವದೋ,

ನನ್ನ ಸುಖಕ್ಕೆ ಅಡ್ಡಿಯನ್ನು ತರಬಹುದೆಂದು ನನಗೆನಿಸುವದೋ, ಅದೆಲ್ಲ ನನಗೆ ಭಯ ಹೇತು, ನನ್ನ ಶತ್ರು, ನನಗೆ ದ್ವೇಷ! ಇದು ಕೇವಲೇಂದ್ರಿಯದೃಷ್ಟಿಯ ಭಾವನೆ.

ಇನ್ನು ಎರಡನೆಯದಾದ ಸಮಜ್ಞದೃಷ್ಟಿಯನ್ನವಲಂಬಿಸಿ ನೋಡೋಣ. ಇದೆಲ್ಲವೂ- ನಾನು, ನೀನು, ಅವನು, ಮನೆ, ಹೊಲ, ಹಣ, ನಾಗರಿಕತೆ, ರಾಷ್ಟ್ರ, ಉಳಿ, ಕಾಡು, ನದಿ, ಬೆಟ್ಟ, ಸಮುದ್ರ, ಆಕಾಶ, ಭೂಮಿ, ಸೂರ್ಯ, ಚಂದ್ರ, ನಕ್ಷತ್ರಗಳು, ನಮಗೆ ಕಾಣುತ್ತಿರುವ ಸಸ್ಯಗಳು, ಪ್ರಾಣಿಗಳು, ಮನುಷ್ಯರು- ಎಲ್ಲರೂ ಪರಮಾತ್ಮನ ಆನಂದಾಮೃತರಸವು ಹೊರಚಿಮ್ಮುವ ಚಿಲುಮೆಗಳು. ಆಕಾಶದಲ್ಲಿ ಅಲ್ಲಿ, ಇಲ್ಲಿ, ಎಲ್ಲೆಲ್ಲಿಯೂ ಇದ್ದ ಆಕಾಶವನ್ನೂ ಏರಿರುವ ತನಗೆ ಯಾವದೋಂದು ಆಧಾರವನ್ನೂ ಬಯಸದೆಯೇ ತನ್ನಲ್ಲಿ ತಾನು ಇದ್ದಕೊಂಡಿರುವ ಆನಂದಾಮೃತಸಾಗರವೇ ಆ ಪರಮಾತ್ಮನ ಸ್ವರೂಪವು. ಆಗ, ಈಗ, ಮುಂದೆ- ಮೂರು ಕಾಲದಲ್ಲಿಯೂ ಬತ್ತದೆ ಇದ್ದ ಕಾಲದ ಎಲ್ಲಕಟ್ಟನ್ನೂ ಏರಿರುವ ಆನಂದಾಮೃತಸಾಗರವೇ ಆ ಪರಮಾತ್ಮನ ಸ್ವರೂಪವು. ಇದೇ ವಿಶಾಲವಾದ ಮತ್ತೊಂದು ದೃಷ್ಟಿ. ಈ ದೃಷ್ಟಿಯಲ್ಲಿ ಪರಮಾತ್ಮನಿಗೇ ಬಹಳ ಬೆಲೆ, ಆ ಪರಮಾತ್ಮನನ್ನು ಮೊದಲು ನಮ್ಮ ಹೃದಯಪೀಠದಲ್ಲಿ ಕ್ಷಿರಿಸಿ ನಾನು ಎಂಬುದನ್ನು ಸ್ವಲ್ಪ ಇತ್ತ ಸರಿಯಿಸಬೇಕು. ಆಗ ಈ ನಾನು ಎಂಬುದು ಸಾತ್ವಿಕವಾಗುವದು, ಆ ಪರಮಾತ್ಮನ ಆನಂದದಲ್ಲಿ ಅದ್ವಿತೀಯ ಕಣ್ಣಿನಿಂದ ನೋಡಿದಾಗ ನನಗೆ ನಾನು ಎಷ್ಟು ಪ್ರಿಯನೋ ಮಿಕ್ಕವರೂ ಅಷ್ಟೇ ಪ್ರಿಯರಾಗುವರು. ಈ ದೃಷ್ಟಿಯಿಳ್ಳವರೆಲ್ಲರೂ ಆ ಪರಮಾತ್ಮನ ಸಂಬಂಧದಿಂದ ಒಬ್ಬರಿಗೊಬ್ಬರು ನಿತ್ಯಬಂಧಗಳಾಗಿರುವರು. ಇಂಥವರು ಹೆಚ್ಚಿದ ಸಮಾಜವೂ ತನ್ನ ತಿಳಿವಳಿಕೆಯನ್ನು ಮಾನವವರ್ಗದ ಅಭ್ಯರ್ಥಿಗಳಿಗೆ ಉಪಯೋಗಿಸುವದು, ಆ ಸಮಾಜದ ವ್ಯವಹಾರವು ಸುಖಸಮೃದ್ಧವಾದ ಫಲವನ್ನೇ ಹೊಡುತ್ತಿರುವದು.

ಈ ದೃಷ್ಟಿಯಲ್ಲಿ ಭೌತಿಕವಿಜ್ಞಾನಕ್ಕೆ ಯಾವ ಬೆಲೆಯೂ ಇಲ್ಲವೆಂದಾಗಲಿ, ಈ ದೃಷ್ಟಿಯವರೆಲ್ಲರೂ ಇಹಸುಖವನ್ನು ದ್ವೇಷಿಸುತ್ತಿರುವ ಬ್ಯಾರಾಗಿಗಳಾಗುವ ರೆಂದಾಗಲಿ ಭಾವಿಸಬಾರದು. ಅವರಿಗೆ ಈ ಲೋಕದಲ್ಲಿ ಸಿಕ್ಕಬಹುದಾದ ಸುಖವೆಲ್ಲವೂ ಬೇಕು. ಶಾರುಣ್ಯ, ನೀತಿ, ವಿದ್ಯೆ, ಮುಂದುವರಿಯುವ ಆಶೆ, ಗಣಿತಮೂರ್ತಿ ಮುಂತಾದ ಮೈಕೆಟ್, ಆರೋಗ್ಯ, ಬಲ, ಧನಸಂಪತ್ತು- ಎಲ್ಲವೂ ಹೆಚ್ಚಿತರಿಂದೇಕು. ಆದರೆ ಇವುಗಳಲ್ಲಿ ಯಾವದೋಂದು ತನಗಾಗಿ ತಾನು ಬೇಕಿರುವದಿಲ್ಲ. ಅದು

ಅಖಿಂಡಾನಂದಸ್ವರೂಪನಾದ ಪರಮಾತ್ಮನಲ್ಲಿ ಒಂದುಗೂಡಿರುವದಕ್ಕಾಗಿ ಬೇಕು. ಆದ್ದರಿಂದ ಯಾವ ದಾದರೂ ಕಾರಣದಿಂದ ಈ ಸಾಮಾನ್ಯಗಳಲ್ಲಿ ಯಾವ ದಾದರೊಂದು ಆ ಅನಂದವನ್ನು ಕಡೆಗೆಂಸಿಯೇ ಸಿಕ್ಕಬೇಕೆಂದಾದರೆ, ಆಗ ಯಾವ ಜಿತ್ತಸಂಕೋಚವೂ ಇಲ್ಲದೆ ಅದನ್ನು ಅಲ್ಕಿಸಿ ಪರಮಾತ್ಮನ ಕಡೆಗೇ ನಾವು ಮುಂದಕ್ಕೆ ಸಾಗಬೇಕನ್ನತ್ತದೆ. ಏಕೆಂದರೆ ಈ ದೃಷ್ಟಿಗೆ ಮಿಕ್ಕ ಭೋಗರಾಶಿಯೆಲ್ಲ ಒಕ್ಕಡೆ ಸೇರಿದರೂ ಆ ಪರಮಾತ್ಮನಿಂದ ದೊರೆಯುವ ಆನಂದದ ಅಂಶಮಾತ್ರವಾಗಿರುತ್ತದೆ.

ಇನ್ನೊಂದು ವಿಷಯ. ಈ ಲೋಕವು ನಮ್ಮ ಈಗಿನ ಬಾಳುವೆಯ ಕ್ಷೇತ್ರವಾಗಿರುತ್ತದೆ. ಇಲ್ಲಿ ನಮಗೆ ಸಿಕ್ಕಬೇಕಾದ ಆನುಕೂಲ್ಯಗಳ ವಿಚಾರವನ್ನೂ ಈ ಜೀವನವನ್ನು ಉತ್ತಮಗೊಳಿಸಿಕೊಳ್ಳುವ ರೀತಿಯನ್ನೂ ಮನಸ್ಸಿಗೆ ಹತ್ತಿಸಿಕೊಳ್ಳುವದು ನಮ್ಮ ಆದ್ಯಕರ್ತವ್ಯವೇ ಸರಿ. ಇಲ್ಲಿ ನಮಗೆ ಕಾಣಬರುವ ಶಿವಸುಂದರದೃಶ್ಯಗಳನ್ನು ನೋಡಿ ನಲಿಯುವದಕ್ಕೆ ನಮ್ಮ ಕಣಣಗಳನ್ನು ಉಪಯೋಗಿಸದೆ ಹುಟ್ಟಿದವರು ಹುಟ್ಟಿದಂತೆ ಇರುವವರು ಮನಷ್ಯಜನ್ಮವನ್ನು ಪಡೆದದ್ದು ಸಾಧಕವಾಯಿತೆಂದು ಯಾರೂ ಭಾವಿಸುವಹಾಗಿಲ್ಲ. ಇದ್ದಲ್ಲವೂ ಆ ಪರಮಾತ್ಮನ ವಿಭೂತಿ ಎಂದು ತಿಳಿದವರಿಗಂತೂ ಈ ಭೂಮಂಡಲ ವೆಂಬುದೊಂದು ಆ ವಿಶ್ವಾಧನ ಪವಿತ್ರದೇವಾಲಯವಾಗಿರುವದರಿಂದ ಇದನ್ನು ಸರ್ವಪ್ರಕಾರದಿಂದಲೂ ಮಾಜ್ಯಬುದ್ಧಿಯಿಂದ ನೋಡಿ ಧನ್ಯರಾಗುವದು ಕರ್ತವ್ಯವೇ ಆಗಿರುತ್ತದೆ. ಆದರೆ ಈ ವಿಭೂತಿಯನ್ನು ಇಷ್ಟು ಹೊಗಳಿದಮೇಲೂ ಒಂದು ಮುಖ್ಯವಿಷಯವನ್ನು ನಮ್ಮ ಧೈಯವಾಗಿಟ್ಟಿಕೊಳ್ಳಬೇಕೆಂದು ಇರುವಹಾಗಿಲ್ಲ. ಅದೇನೆಂದರೆ ಕಾಲಾಕಾಶಾಗಳಿಂದೊಡಗೂಡಿ ತೊರುತ್ತಿರುವ ಈ ಇಡಿಯ ಜಗತ್ತೂ ಇದರಲ್ಲಿರುವ ಬ್ರಹ್ಮಾದಿಸ್ತಂಬಪಯ್ಯಂತವಾಗಿರುವ ಭೂತಗಳೂ ಆ ಪರಮಾತ್ಮನ ಒಂದು ಪಾದವು ಮಾತ್ರ; ಇನ್ನು ಮೂರು ಪಾದಗಳಿಂದಾಗಿರುವ ಆತನ ಅಮೃತಾನಂದಸ್ವರೂಪವು ಇದನ್ನು ಏರಿ, ಇದರ ಹಂಗಿಲ್ಲದೆಯೇ ಇದ್ದುಕೊಂಡಿರುತ್ತದೆ.

ಪರಮಾತ್ಮನು ಸಚ್ಚಿದಾನಂದಸ್ವರೂಪನಾಗಿರುವದರಿಂದ ನಿರವಯ ವನಾಗಿರುತ್ತಾನೆ. ಆದ್ದರಿಂದ ಅವನನ್ನು ಒಡೆದು ಕಾಲುಪಾಲು ಜಗತ್ತಿನ ರೂಪದ ವಿಭೂತಿಯಾಗಿ ತೋರಿಕೊಳ್ಳುತ್ತಿರುವದೆಂದೂ ಮುಕ್ಕಾಲುಪಾಲು ಇದನ್ನು ಏರಿ ಸ್ವತಂತ್ರವಾಗಿರುವದದೂ ಹೇಳುವದು ಗಣಿತಶಾಸ್ತ್ರದ ದೃಷ್ಟಿಯಿಂದಲ್ಲಿ ವೆಂಬುದು

ಸ್ವಷ್ಟವಾಗಿಯೇ ಇದೆ. ಆದರೂ ವೇದದಲ್ಲಿ ಹೀಗೆಂದು ಹೇಳಿರುವದಕ್ಕೆ ಒಂದು ಉದ್ದೇಶವಿರುತ್ತದೆ. ಈ ಭಾವಿಯಾಗಲಿ ಅಥವಾ ಇದಕ್ಕಿಂತ ಬೇರೆಯಾದ ಲೋಕಗಳಾಗಲಿ ಮಹಾವಿಭವರ್ಯುಕ್ತವಾಗಿರಬಹುದು. ಅವುಗಳಲ್ಲಿ ಶರೀರಗ್ರಹಣವನ್ನು ಮಾಡುವದೂ ಅಲ್ಲಿಯ ಘೋಗಳ ಸೂರೆಯಲ್ಲಿ ಪಾಲವನ್ನು ಪಡೆದು ಸುಖಿಸುವದೂ ಬಾಯಿನೀರುಕರೆಯಿಸುವ ಗುರಿಗಳೇ ಸರಿ. ಆದರೂ ಈ ಎಲ್ಲಾ ಲೋಕಗಳ ಜೀವನವನ್ನೂ ಇಲ್ಲಿ ಸಿಕ್ಕುವ ಸುಖವನ್ನೂ ನಾವು ತೂಕಹಾಕಿನೋಡಿದರೆ ಕಾಣಬರುವದೇನೆಂದರೆ, ಇವುಗಳಿರಡಕ್ಕೂ ಆಧಾರನಾಗಿ ಇವಕ್ಕೆಲ್ಲ ಜೀವಕಳೆಯನ್ನು ಕೊಟ್ಟಿರುವ ಪರಮಾತ್ಮನ ಆನಂದಕ್ಕೆ ಹೋಲಿಸಿದರೆ ಈ ಸುಖವು ಮಹಾಸಮುದ್ರದಲ್ಲಿ ಒಂದು ಹನಿಯಷ್ಟು ಆಗಲಾರದು. ಮನುಷ್ಯನು, ಅದರಲ್ಲಿಯೂ ವಿವೇಕಿಯೂ ವಿಚಾರಪರನೂ ಆದ ಮನುಷ್ಯನು, ಆ ಪರಮಾತ್ಮನ ಸ್ವರೂಪವನ್ನು ಅರಿತುಕೊಳ್ಳುವದಕ್ಕೆ ಪ್ರಯತ್ನಿಸಬೇಕು. ಆ ಪರಮಾತ್ಮನ ಆನಂದದಲ್ಲಿ ಒಮದಲ್ಲ ಒಂದು ದಿನ ನಾವೆಲ್ಲರೂ ಸೇರತಕ್ಕವರೆಂದೂ ಪರಮಾರ್ಥದೃಷ್ಟಿಯಿಂದ ನೋಡಿದರೆ ಈಗಲೇ ಇಲ್ಲಿಯೇ ನಾವುಗಳು ಆ ಆನಂದಸಾಗರದಲ್ಲಿಯೇ ಇದ್ದುಕೊಂಡಿರುವೆಂದೂ ತಿಳಿದುಕೊಳ್ಳುವ ವಿದ್ಯೆಗೆ ನಮ್ಮೆ ಎಲ್ಲಾ ವಿದ್ಯಾಭೂತಿಗಳನ್ನೂ ಸಾಧನಮಾಡಿಕೊಳ್ಳಬೇಕು. ಅದೇ ಮಾನವಜನ್ಮದ ಸಾಧನ್ಯ:

5. ಪ್ರಪಂಚದೊಳಗೆಲ್ಲಾ ವ್ಯಾಪಿಸಿರುವ ಪರಮಾತ್ಮತತ್ವ

*ಈ ಪ್ರಪಂಚವು ಪರಮಾತ್ಮನ ಮಹಿಮೆಯು. ಆದರೆ ಇದು ಪರಮಾತ್ಮನ ಪಾದಮಾತ್ರವಾಗಿದೆ. ಇದಕ್ಕಿಂತಲೂ ಹೆಚ್ಚಿನದಾದ ಆತನ ಅಮೃತಸ್ವರೂಪವು ತನ್ನ ಸ್ವಸ್ವರೂಪದಲ್ಲಿಯೇ ಇದ್ದುಕೊಂಡಿರುತ್ತದೆ. ಆ ಪರಮಾರ್ಥಸ್ವರೂಪವನ್ನು ಕಂಡುಕೊಂಡು ಅದರಲ್ಲಿ ಒಂದಾಗಿ ನೆಲನಿಲ್ಲವದೇ ಮಾನವನ ಅಂತಿಮಧ್ಯೇಯವು ಎಂಬ ವೇದದ ದಿವ್ಯಸಂದೇಶವನ್ನು ಸ್ವಲ್ಪಮಟ್ಟಿಗೆ ತಿಳಿಸಿಕೊಟ್ಟಧ್ವಾಗಿದೆ. ಈಗ ಪರಮಾತ್ಮನಿಗೂ ಆತನ ಪ್ರಪಂಚರೂಪವಾದ ಮಹಿಮೆಗೂ ಇರುವ ಸಂಬಂಧವನ್ನು ಕುರಿತು ವಿಚಾರ ಮಾಡತಕ್ಕದ್ದು ಉಳಿದಿದೆ. ಇದನ್ನು ಮರಣಸೂಕ್ತದಲ್ಲಿ ಹೀಗೆ ವರ್ಣಿಸಲಾಗಿದೆ :

త್ರಿಪಾದೋಧ್ವ ಉದ್ಯೇಶ್ವರುಃ ಪಾದೋಽಸ್ಯೇಹಾಭವತ್ಪನಃ ।

ತತೋ ವಿಷ್ಣುಜ್ಞಾಕ್ರಾಮತಾಶನಾನಶನೇ ಅಭಿ ॥4॥

ಮೂರು ಪಾದಗಳ ಮರುಪನು ಉಧ್ವನಾಗಿ ಮೇಲಕ್ಕೆ ಏರಿದ್ದನು. ಅವನ ಈ ಪಾದವು ಇಲ್ಲಿ ಮತ್ತೆ ಬಂದಿತು. ಆ ಬಳಿಕ ಆತನು ಸಾಶನ, ಅನಶನ-ಇವರಡನ್ನೂ ಅಭಿಲಷ್ಟಿಸಿ ಎಲ್ಲೆಲ್ಲಿಯೂ ವಿಕ್ರಮಿಸಿದನು.

ವೇದದಲ್ಲಿ ಪರಮಾರ್ಥವನ್ನು ಎರಡು ರೂಪಗಳಿಂದ ವರ್ಣಿಸಿರುವುದು ಕಂಡು ಬರುತ್ತದೆ. ಒಂದು ಕಾಲದೇಶಗಳ ನಿಯಮಕ್ಕೆ ಕಟ್ಟಬಿದ್ದರುವ ಪ್ರಪಂಚರೂಪವು, ಇದನ್ನು ಪರಮಾತ್ಮನ ಮಹಿಮೆಯಿಂದು ವೇದವು ಕರೆದಿರುತ್ತದೆ. ಮತ್ತೊಂದು ಕಾಲದೇಶಗಳನ್ನು ಮೀರಿರುವ ಈ ಪ್ರಪಂಚಕ್ಕಿಂತಲೂ ಉತ್ತಮವಾದ ಸ್ವರೂಪವು. ಇದನ್ನು ವೇದದಲ್ಲಿ ಅಮೃತಸ್ವರೂಪವೆಂದು ಕರೆದಿರುತ್ತದೆ, ಪ್ರಪಂಚಾತೀತವಾದ ಸ್ವರೂಪವು ಕಾಲದೇಶಾತೀತವಾಗಿರುವದೆಂದೂ ಅಮೃತವಾಗಿರುವದೆಂದೂ ಹೇಳಿರುವದನ್ನು ಮನದಂದರೆ ಕಾಲಾಕಾಶ ಗಳಲ್ಲಿರುವಂತೆ ತೋರುವ ಈ ಪ್ರಪಂಚವು ಮತ್ತು ರೂಪವೆಂದು ತಿಳಿಸುವೆಂದೂ ವೇದದ ಉದ್ದೇಶವೆಂಬ ಉಪಸಿದ್ಧಾಂತಪೋಂದು ಹೊರಡುತ್ತದೆ.

ಅಮೃತವಾಗಿರುವ ಪರಮಾತ್ಮಸ್ವರೂಪಕ್ಕೂ ಮತ್ತು ವಾಗಿರುವ ಸ್ವರೂಪಕ್ಕೂ ಸಂಬಂಧವೇನು? ಅಮೃತದಿಂದ ಮತ್ತುವು ಹೇಗೆ ಉಂಟಾಯಿತು? ಒಬ್ಬನೇ ಪರಮಾತ್ಮನು ಅಮೃತನಾಗಿಯೂ ಮತ್ತು ನಾಗಿಯೂ ಇರುವನೆಂಬುದು ತನಗೆತನ ವಿರುದ್ಧವಲ್ಲವೇ? ಈ ಒಗಟನ್ನು ಬಿಚ್ಚಿವದು ಹೇಗೆ? ಈ ಪ್ರಶ್ನೆಯು ತತ್ತ್ವವಿಚಾರಕರೆಲ್ಲರನ್ನೂ ತಲೆಕರೆದುಕೊಳ್ಳುವಂತೆ ಮಾಡಿರುತ್ತದೆ. ಮತ್ತು ವಾದ ಪ್ರಪಂಚವು ಅನೇಕಾಕ್ಷರವಾಗಿರುತ್ತದೆ. ಇದರಲ್ಲಿರುವ ವಸ್ತುಗಳು ಚೇತನಾ ಚೇತನಾತ್ಮಕವಾಗಿರುತ್ತವೆ, ಪರಿಜ್ಞಾನವಾಗಿರುತ್ತವೆ, ಹಲವು ಪರಸ್ಪರವಿರುಧವಾಗಿಯೂ ಇರುವಂತೆ ಕಾಣಿಸುತ್ತವೆ. ಪ್ರಪಂಚಾತೀತವಾಗಿರುವ ಸ್ವರೂಪವು ಏಕಾತ್ಮಕವಾಗಿರುತ್ತದೆ. ಅದರಲ್ಲಿ ಯಾವ ವಿಶೇಷಗಳೂ ಇರುವದಿಲ್ಲ; ಅದು ಅನಂತವಾಗಿರುತ್ತದೆ. ಹೀಗೆ ಒಂದೇ ತತ್ತ್ವ ಈ ಎರಡು ವಿರುದ್ಧವಾದ ರೂಪಗಳಲ್ಲಿರುವದೆಂಬುದಾಗಲಿ, ಇವುಗಳಲ್ಲಿ ಒಂದರಿಂದ ಮತ್ತೊಂದು ಉಂಟಾಯಿತೆಂಬುದಾಗಲಿ ಸಾಮಾನ್ಯ

ಮನಸ್ಸಿಗೆ ಒಗ್ಗುದ ಮಾತಾಗಿರುತ್ತದೆ. ಅದರೂ ವೇದದಲ್ಲಿ ಅದೇ ಅಮೃತಸ್ವರೂಪವೇ ಈ ಪ್ರಪಂಚದಲ್ಲಿ ತೋರಿಕೊಳ್ಳುತ್ತಿರುವದೆಂದು ಹೇಳುತ್ತಿದೆಯಲ್ಲ.

ವೇದಪರಮಾಣವನ್ನು ಹಿಡಿಯುವ ತತ್ತ್ವಾವಿಜಾರಕರನ್ನೇಲ್ಲ ಎರಡು ಗುಂಪುಗಳಾಗಿ ವಿಂಗಡಿಸಿಕೊಳ್ಳಬಹುದು. ಅತೀಂದ್ರಿಯವಾದ ಪ್ರಪಂಚಾತೀತವಾದ ಪರಮಾರ್ಥವೊಂದು ಇದೆ ಎಂಬುದು ಶುದ್ಧಮೂರ್ಖವಿಶ್ವಾಸವೆಂದು ಹೇಳಿ ಬಂದ್ರಿಯಕ್ಕಾಗಿ ಪ್ರಪಂಚವನ್ನೇ ಪರಮಾರ್ಥವೆಂದು ಹಿಡಿದು ಅದರಲ್ಲಿ ಭೌತಿಕವಿಜ್ಞಾನವನ್ನನುಸರಿಸಿ ವ್ಯವಹಾರವನ್ನು ಮಾಡುವದೂ ಆ ವಿಜ್ಞಾನಕ್ಕೆ ಅನುಗುಣವಾದ ತತ್ತ್ವಶಾಸ್ತ್ರವೊಂದನ್ನು ಏರ್ಜಡಿಸಿಕೊಳ್ಳುವದೂ ವಿಚಾರಕರ ಗುರಿಯಾಗಿರಬೇಕೆನ್ನುವವರು ಒಂದು ತಂಡ. ಪ್ರಪಂಚದಲ್ಲಿರುವ ದೃಶ್ಯಗಳು ಒಂದಕ್ಕೊಂದು ವಿರುದ್ಧವಾಗಿರುವ ಸ್ಥಫಾವವಾಗಿ ತೋರಿದರೂ ಅವುಗಳೆಲ್ಲವೂ ಹೇಗೋ ಪ್ರಪಂಚಾತೀತವಾದ ಪರಮಾರ್ಥದಲ್ಲಿ ಒಂದಾಗಿ ಸೇರಿಕೊಂಡಿರುವ ವೆಂದು ತರ್ಕಿಸುತ್ತಿರುವವರು ಇನ್ನೊಂದು ತಂಡ.

ಅತೀಂದ್ರಿಯವಾದ ಪರಮಾರ್ಥದಿಂದ ಈ ನಮ್ಮ ಪ್ರಪಂಚವು ಹೇಗೆ ಉಂಟಾಯಿತೆಂಬುದನ್ನು ವಿವರಿಸುವದಕ್ಕೆ ಹೊರಟಿರುವವರು ಕಟ್ಟಕಡೆಗೆ ಈ ಪ್ರಪಂಚದ ಮತ್ತೆತ್ತಕ್ಕೆ ಕಾರಣವಾಗಿರುವ ದೇಶಕಾಲಗಳೂ ಇವುಗಳಲ್ಲಿ ಪರಿಚ್ಛಿನ್ನವಾಗಿರುವ ದೃಶ್ಯಗಳೂ ಹೀಗೆಯೇ ಒಂದಾನೊಂದುರೂಪದಲ್ಲಿ ಮೂಲಪರಮಾರ್ಥದಲ್ಲಿಯೂ ಇದ್ದಿರಬೇಕೆಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ. ದೇಶಕಾಲಾತೀತವಾದ ಅಪರಿಚ್ಛಿನ್ನವಾದ ಅದ್ವಾತೀಯವಾದ ಪರಮಾರ್ಥದಲ್ಲಿ ಹೇಗೋ ಒಂದು ರೀತಿಯಿಂದ ದೇಶಕಾಲಗಳೂ ಈ ಜಗತ್ತಿನ ದೃಶ್ಯಗಳೂ ಇದ್ದಿರಬೇಕೆಂದು ಕಲ್ಪಿಸಿದರೆ, ಅದು ಅಪರಿಚ್ಛಿನ್ನವೆಂತ ಹೇಗಾದೀತೆಂಬುದು ಈ ವಿಚಾರಕರ ಮನಸ್ಸಿಗೆ ಅದೇಕೋ, ಹೊಳೆದಿರುವದಿಲ್ಲ. ನಮ್ಮ ದೇಶದಲ್ಲಿ ವೇದಾಂತಿಗಳೆನಿಸಿಕೊಂಡಿರುವ ಭೇದಾಭೇದವಾದಿಗಳಿಗೆ ಇದರಲ್ಲಿ ಯಾವ ತೊಡಕೂ ಇರುವದಿಲ್ಲ. ಏಕೆಂದರೆ ಸಮುದ್ರ, ವೃಕ್ಷ- ವುಂತಾದವುಗಳಂತೆ ಸ್ವಗತಭೇದವಿರುವದೇ ಪರಮಾರ್ಥದ ಸ್ವರೂಪವೆಂಬದೇ ಅವರ ನಿಲುಮೆಯಾಗಿರುತ್ತದೆ. ಒಂದರಿಂದ ಅನೇಕಾಶ್ಚವಾದ ಪ್ರಪಂಚದ ಉತ್ಪತ್ತಿಯು ಹೇಗಾಯಿತು? - ಎಂಬ ಪ್ರಶ್ನೆಗೆ ಉತ್ತರಕೊಡುವದು ಅವರಿಗೆ ಬಹಳ ಸುಲಭವಾಗಿರುತ್ತದೆ. ಏಕೆಂದರೆ ಅವರು ಹೇಳುವ ಪರಮಾರ್ಥದರಿವು ನಿಜವಾಗಿ

ಒಂದಲ್ಲವೇ ಅಲ್ಲ. ಹಾವಾಡಿಗನು ಬುಟ್ಟಿಯಲ್ಲಿ ವಿವಿಧವಾಗಿ ಸಾಮಾನುಗಳನ್ನು ಕಟ್ಟಿಟುಕೊಂಡಿದ್ದು ಅವುಗಳನ್ನು ಹೊಸದಾಗಿ ಸೃಷ್ಟಿಸಿದವನಂತೆ ತನ್ನ ಕೈಚಲಕದಿಂದ ಒಂದೊಂದಾಗಿ ಹೊರಗೆ ಹಾಕುವನಲ್ಲವೇ? ಒಂದರಿಂದ ಅನೇಕವನ್ನು ಹೊರಕ್ಕೆ ತೆಗೆಯುವ ಈ ವಾದಿಗಳ ಕೌಶಲವೂ ಅದೇ ಮಾದರಿಯದಾಗಿರುತ್ತದೆ.

ಆದರೆ ಅನೇಕಾತ್ಮಕವಾಗಿ ಸ್ವತಭೇದವುಳ್ಳದ್ದು ಆ ಭೇದಗಳ ವಿಶೇಷಣದಿಂದ, ಅವುಗಳು ಒಂದನ್ನೂಂದು ಅಗಲುವದರಿಂದ, ಸ್ವರೂಪಚ್ಯಾತಿಯನ್ನು ಹೊಂದುವದೆಂಬುದು ಸ್ವತಃಿಸಿದ್ದವಾಗಿರುತ್ತದೆ. ಸಮುದ್ರಾದಿವಸ್ತುಗಳು ಸಾವಯವವಾಗಿರುವದರಿಂದ ಅವುಗಳು ದ್ವೈತಾದ್ವೈತರೂಪವಾಗಿರುವಂಬುದು ವಿರುದ್ಧವಲ್ಲ; ಆದರೆ ನಿತ್ಯನಿರವಯವನಾದ ಚಿನಾತ್ಮನಾದ ಪರಮಾತ್ಮನು ದ್ವೈತಾದ್ವೈತಾತ್ಮಕನಾಗಿರುವನೆಂಬುದನ್ನು ಮನಸ್ಸಿನಲ್ಲಿ ಕಲ್ಪಿಸುವದೂ ಸಾಧ್ಯವಿಲ್ಲ.

ಇನ್ನೂಂದು ವಿಚಾರ. ಅತೀಂದ್ರಿಯವಾದ ಪರಮಾರ್ಥದಿಂದ ಪ್ರಮಾಣಗೋಚರವಾಗಿರುವ ಈ ಜಗತ್ತು ಬಂದಿದೆ, ಕಾಲಾಕಾಶಗಳನ್ನು ಏರಿರುವ ಪರಮಾರ್ಥದಿಂದ ಕಾಲಾಕಾಶಪರಿಭ್ರಂಷಿಸುವಾದ ಜಗತ್ತು ಉಂಟಾಗಿದೆ— ಎನ್ನುವಾಗ ಅತೀಂದ್ರಿಯವೂ ದೇಶಕಾಲಾತೀತವೂ ಆಗಿರುವ ಪರಮಾರ್ಥವನ್ನು ಕಾರಣವಾಗಿಯೂ ಪ್ರಪಂಚವನ್ನು ಕಾರ್ಯವನ್ನಾಗಿಯೂ ಕಲ್ಪಿಸಬೇಕಾಗುವದು. ಆಗ ಪರಮಾರ್ಥವು, ಬೀಜವು ಮರವಾಗಿ ಪರಿಣಾಮಿಸುವಂತೆ, ಪರಿಣಾಮಿಸುವದೆಂದೂ ಕಲ್ಪಿಸಬೇಕಾಗುವದು; ಹಾಗಾದರೆ ಪರಮಾರ್ಥದಲ್ಲಿ ಕಾಲಾಕಾಶಗಳು ಅವೃತ್ತವಾಗಿವೆ ಎನ್ನುವ ಬದಲು ಪರಮಾರ್ಥವೇ ಕಾಲಾಕಾಶಗಳಲ್ಲಿರುವದೆಂದು ತನಗೆತಾನೇ ವಿರುದ್ಧವಾದ ಕಲ್ಪನೆಯನ್ನು ಮಾಡಿಕೊಳ್ಳಬೇಕಾಗುವದು. ಆ ಕಲ್ಪನೆಯಲ್ಲಿ ಕಾಲವೇ ಸರ್ವಾಧಾರವಾದ ಪರಮಾರ್ಥವಾಗುವದು, ಪರಿಣಾಮಿಸುವ ಪರಮಾರ್ಥವಂಬುದು ಕಾಲದಲ್ಲಿ ಬಿದಲಾಯಿಸುತ್ತಿರುವದರಿಂದ ಅನಿತ್ಯವೆಂದಾಗುವದು. ಅದು ನಿತ್ಯವೆಂದು ತರ್ಕವಿರುದ್ಧವಾಗಿ ಕಲ್ಪನೆಮಾಡಿದರೂ ಅದರ ನಿತ್ಯವ್ವು ಕಾಲಕ್ಕೆ ಅಧಿನವೆಂದೇ ಆಗುವದು!

ಇದುವರೆಗೆ ನಾವು ಮಾತನಾಡುತ್ತಿರುವದು ತರ್ಕಪ್ರಥಾನವಾಗಿರುವ ತತ್ವವಿಚಾರದವರ ದೃಷ್ಟಿಯಿಂದ. ತರ್ಕವು ಕಾರ್ಯಕಾರಣಸಂಬಂಧವನ್ನೂ ಹೇತುಪಡ್ಡಸಾಧ್ಯಗಳ ಸಂಬಂಧವನ್ನೂ ಇಟ್ಟಿಕೊಂಡೇ ಮುಂದಕ್ಕೆ ಸಾಗಿರುತ್ತದೆ. ಕಾರಣವು ಕಾರ್ಯಕ್ಕಿಂತ ಮೊದಲೇ ಇರಬೇಕೆಂಬ ನಿಯಮವಿರುತ್ತದೆ; ಆದ್ದರಿಂದ ಜಗತ್ತಾರಣವು ಜಗತ್ತಿಗಿಂತ ಮೊದಲು ಇದ್ದು ಆ ಬಳಿಕ ಜಗತ್ತಾಗಿ

ಪರಿಣಮಿಸಬೇಕೆಂಬ ನಿಯಮವು ಏರ್ಜಡುತ್ತದೆ. ಎಲ್ಲೆಲ್ಲಿ ಹೊಗೆಯಿರುವದೋ ಅಲ್ಲಲ್ಲಿ ಬೆಂಕಿಯಿರುವದು ಎಂಬಂತೆ ನಿಯತವಾದ ವ್ಯಾಪೀಯಿರುವಲ್ಲಿಯೇ ಇಂಥ ಹೇತುವಿನಿಂದ (reason) ಇಂಥ ನಿಗಮನವು (conclusion) ಏರ್ಜಡುತ್ತದೆ ಎಂದು ತರ್ಕಿಸುವದಕ್ಕೆ ಬರುತ್ತದೆ. ಮಾನವನ ಬುದ್ಧಿಯ ದೃಷ್ಟಿಯಾದ ಜಗತ್ತಿನಲ್ಲಿರುವ ಏಕರೂಪವಾದ ನಿಯಮವನ್ನು ಕಂಡುಕೊಂಡೇ ತರ್ಕಿಸಬೇಕಾಗಿರುವದರಿಂದಲೂ ದೇಶಕಾಲ, ಕಾರ್ಯಕಾರಣ, ಹೇತುಸಾಧ್ಯ-ಇವುಗಳನ್ನು ದಾಟುವದಕ್ಕೆ ಅದರಿಂದ ಎಂದಿಗೂ ಆಗದೆ ಇರುತ್ತದೆ. ಆದರೆ ದೇಶಕಾಲಾದಿಗಳನ್ನೂ ನಾವು ಪ್ರಪಂಚದಲ್ಲಿಯೇ ಕಂಡಿದ್ದರೂ ಇಡೀಯ ಪ್ರಪಂಚವನ್ನೇ ಕಾರ್ಯವಾಗಿಟ್ಟುಕೊಂಡು ಅದಕ್ಕೂ ಅದರ ಆಚೆಗಿರುವ ಪರಮಾರ್ಥಕ್ಕೂ ಈ ದೇಶಕಾಲಾದಿಗಳ ಸಂಬಂಧವನ್ನು ಕಲ್ಪಿಸುತ್ತಿರುವೆಲ್ಲಾ ತರ್ಕಾವೆಲಂಬಿಗಳಾಗಿ ಜಗತ್ತಿನ ಮೂಲವನ್ನು ನಿರ್ಣಯಿಸುವದಕ್ಕೆ ಹೊರಟಿರುವಾಗ ನಾವು ಯಾವದೋ ಒಂದು ಮಾರ್ಯಿಯ ಕಟ್ಟಿಗೆ ಸಿಕ್ಕಬಿದ್ದಿರುವೆಂದು ಇದರಿಂದ ವ್ಯಕ್ತವಾಗುವದಿಲ್ಲವೇ?

ಹಾಗಾದರೆ ವೇದದಲ್ಲಿ ಅಮೃತವಾದ ಪರಮಾರ್ಥವು ಮೊದಲು ಇದ್ದಿತೆಂದೂ ಆ ಬಳಿಕ ಅದರಿಂದ ಈ ಮತ್ತ್ವವಾದ ಪ್ರಪಂಚವು ಆಯಿತೆಂದೂ ಹೇಳಿರುವದನಾದರೂ ನಾವು ಹೇಗೆ ಮನಸ್ಸಿಗೆ ತಂದುಕೊಳ್ಳಬೇಕು? ಪರಮಾರ್ಥವು ಮೊದಲಿತ್ತು, ಅದರಿಂದ ದೇಶಕಾಲದಿಪರಿಭ್ರಿಸ್ತವಾದ ಜಗತ್ತು ಉಂಟಾಯಿತು— ಎಂದು ವೇದಷ್ಟಿಗಳು ಹೇಳುವಾಗಲೂ ಮನುಷ್ಯರಾದ ನಮ್ಮಗಳ ತಿಳಿವಳಿಕೆಗೆಂದಲ್ಲವೇ, ಅವರು ಹೇಳಿರುತ್ತಾರೆ? ದೇಶಕಾಲಪರಿಭ್ರಿಸ್ತವಾಗಿರುವ ನಮ್ಮ ಮನಸ್ಸು ದೇಶಕಾಲಾತೀತವಾಗಿರುವ ಪರಮಾರ್ಥವನ್ನು ಹೇಗೆತಾನೆ ಗ್ರಹಿಸಿತು? ಆ ದೇಶಕಾಲಾತೀತವಾದ ತತ್ವವನ್ನು ಮುಷಿಗಳು ಕಂಡುಕೊಂಡಿದ್ದ ರೆಂದು ನಂಬಿವದು ತಾನೇ ಹೇಗಾದೀತು? — ಎಂದು ಯಾರಾದರೂ ಕೇಳಬಹುದವೇ?

ಅದಕ್ಕೆ ಉತ್ತರವನ್ನು ಎರಡು ಬಗೆಯಿಂದ ನಮ್ಮ ದೇಶದವರು ಹೇಳುತ್ತಿದ್ದಾರೆ. ದೇಶಕಾಲಾತೀತವಾದ ಪರಮಾರ್ಥವನ್ನು ಯೋಗಸಾಮಧ್ಯದಿಂದ ಮಹಾತ್ಮರು ಕಂಡುಕೊಂಡಿರುತ್ತಾರೆ. ಮೊಟ್ಟಮೊದಲು ಅಂತಹಕರಣಕ್ಕೆ ಬೇಕಾದ ಸಂಸ್ಥಾರವನ್ನು ಹೊಂದಿದ ಕೆಲವರು ಈ ಪರಮಾರ್ಥವನ್ನು ಕಂಡುಹಿಡಿದುಕೊಂಡರು. ಅವರೇ ಮುಷಿಗಳು. ಅವರು ತಮ್ಮ ಅನುಭವವನ್ನು ವೇದಮಂತ್ರಗಳ ರೂಪದಿಂದ ಹೊರಗೆಡಹಿರುತ್ತಾರೆ. ಆ ಮಂತ್ರಗಳನ್ನು ಶ್ರದ್ಧಾಭಕ್ತಿಗಳಿಂದ ಪರಿಸಿ,

ಮನನಮಾಡಿಕೊಂಡು, ಅವುಗಳಲ್ಲಿ ಹೇಳಿರುವ ತತ್ತ್ವವನ್ನು ನಾವು ಈಗಲೂ ಯೋಗಮಾರ್ಗದಿಂದ ಕಂಡುಕೊಳ್ಳಬಹುದಾಗಿದೆ. ಆದ್ದರಿಂದ ಪರಿಚ್ಯಾವಾದ ತರ್ಕವನ್ನು ಬಿಟ್ಟು ಈ ಯೋಗಸಾಧನವನ್ನು ಕೈಗೊಂಡು ಅನುಭವದಿಂದಲೇ ಪರಮಾರ್ಥವನ್ನು ಸಾಕ್ಷಾತ್ಕಾರಮಾಡಿಕೊಳ್ಳಬೇಕು. ಆ ಅನುಭವವುಂಟಾದವರು ಅದಕ್ಕೆ ಅನುಗುಣವಾದ ತರ್ಕವನ್ನೂ ನಮ್ಮಂಥವರಿಗಾಗಿ ತಿಳಿಸಿರುತ್ತಾರೆ. ನಾವೂ ಆ ತರ್ಕವನ್ನನುಸರಿಸಿ ಪರಮಾರ್ಥದ ಅಸ್ತಿತ್ವವನ್ನು ನಂಬಬಹುದು; ಮುಂದಕ್ಕೆ ಅನುಭವದಿಂದ ನೇರಾಗಿಯೂ ತಿಳಿದುಕೊಳ್ಳಬಹುದು. ಇದು ಒಂದು ಸಂಪ್ರದಾಯದವರ ಉತ್ತರ.

ಆದರೆ ಹೀಗೆ ಯೋಗಮಾರ್ಗದಿಂದ ಸಂಪಾದಿಸಿದ ವ್ಯೇಯಕ್ತಿಕವಾದ ಅನುಭವವೇ ಪರಮಾರ್ಥನಿಂದಯಕ್ಕೆ ಕಟ್ಟಿಕಡೆಯ ತೀರ್ಮಾನವೆಂದು ವೇದದಲ್ಲಿ ಹೇಳಿರುವದೆಂದು ಕಾಣಿಸುವದಿಲ್ಲ. ಒಂದು ವೇಳೆ ವೇದದಲ್ಲಿ ಹಾಗಂದು ಹೇಳಿದ್ದರೂ ನಾವು ಅನುಭವಿಗಳು ಎಂದು ಹೇಳಿಕೊಳ್ಳುವ ಅನೇಕರು ಒಬ್ಬಿಗೊಬ್ಬರು ವಿರುದ್ಧವಾಗಿ ವಾದಿಸುವಾಗ ಯಾರ ಅಭಿಪ್ರಾಯವು ಸರಿ ಎಂಬುದನ್ನು ನಿಂದಿಸುವದಕ್ಕೆ ನಮಗೆ ಯಾವದೇಂದು ಮಾನದಂಡವೂ ಸಿಕ್ಕುವಂತಿಲ್ಲವಾದ್ದರಿಂದ, ಈ ಅನುಭವಿಗಳಲ್ಲಿ ಯಾರದು ನಿಜವಾದ ವಾದವು?— ಎಂಬುದು ವಿವಾದಾಸ್ಪದವಾಗಿಯೇ ಉಳಿದುಕೊಳ್ಳುತ್ತಿತ್ತು. ಆದರೆ ನಮ್ಮೆಲ್ಲರ ಸೌಭಾಗ್ಯದಿಂದ ಇಂಥ ವಿವಾದಕ್ಕೆ ಆಸ್ಪದವೇ ಇಲ್ಲದಂತೆ ಉಪನಿಷತ್ತುಗಳಲ್ಲಿ ಒಂದು ಅನರ್ಥವಾದ ಉಪದೇಶವನ್ನು ಮಾಡಿರುತ್ತದೆ. ಕಾಲದೇಶಗಳನ್ನು ಏರಿರುವ ತತ್ತ್ವದ ಅನುಭವವು ಮಾನವರೆಲ್ಲಿಗೂ ಸ್ಥಿಫಾವದಿಂದಲೇ ಇದ್ದುಕೊಂಡಿದೆ; ಕಾಲದೇಶಗಳನ್ನು ಒಳಗೊಂಡಿರುವ ಪ್ರಪಂಚವು ಅದರ ಮಹಿಮೆಯು, ವಿಸ್ತಾರವು, ಎಂಬ ಅನುಭವವೂ ಮಾನವರೆಲ್ಲಿಗೂ ಇದೆ. ಈ ಅನುಭವದಕಡಿಗೆ ಜಿಜ್ಞಾಸುಗಳ ಲಕ್ಷ್ಯವನ್ನು ಸೇಳಿರುವದೇ ವೇದದ ಹೆಚ್ಚುಗಾರಿಕೆಯು.

ಜಾಗ್ರತ್ತವ್ಯಾಪ್ತಿಸುವುತ್ತಿಗಳೆಂಬ ಮೂರವಸ್ಥೆಗಳು ಮನುಷ್ಯಮಾತ್ರಕ್ಕೆ ಸಮಾನವಾಗಿರುತ್ತದೆ. ಮನುಷ್ಯರಲ್ಲಿ ದೇಶ, ಭಾಷೆ, ಕುಲ, ಜಾತಿ, ವಯಸ್ಸು, ಲಿಂಗ— ಇವುಗಳಲ್ಲಿ ಯಾವದೇಂದರೂ ವಿಶೇಷವಾಗಿಟ್ಟಿಕೊಳ್ಳಬೇಕೆಂದು, ಎಲ್ಲೆಲ್ಲಿಯೂ ಎಲ್ಲಿಗೂ ಎಚ್ಚರಕನಸುತನಿನಿದೆಗಳೆಂಬ ಅವಸ್ಥೆಗಳು ಆಗುತ್ತಿರುತ್ತವೆಯಷ್ಟೇ? ಈ

ಮೂರು ಅವಸ್ಥೆಗಳೊಳಗೇ ಏಕೈ ನಮ್ಮೆ ಎಲ್ಲಾ ಅನುಭವಗಳೂ ಆಗುತ್ತಿರುವದರಿಂದ ಈ ಅವಸ್ಥೆಗಳ ಪರೀಕ್ಷೆಯಿಂದ ಆಗುವ ತೀವ್ರಾನವು ಮಾರ್ಗಜ್ಞಾನವೆಂದು ಎಲ್ಲರೂ ಒಪ್ಪಬೇಕಾಗುತ್ತದೆ. ಪ್ರಕೃತೆವಿಚಾರದ ವಿಷಯಕ್ಕೆ ಈ ಅವಸ್ಥಾತ್ಯಯಪರೀಕ್ಷೆಯು ಬಹಳ ಬೆಲೆಯಿಂದು ಒಂದು ಸೂಚನೆಯನ್ನು ಕೊಡುತ್ತದೆ. ಅದನ್ನೆಂದರೆ ಜಾಗ್ರತ್ತಪ್ರಾಗಳಲ್ಲಿ ಮಾತ್ರವೇ ನಮಗೆ ವಿಧಿವಿಧವಾದ ದ್ವೈತಪಂಚವು ಕಾಣಿಸಿಕೊಳ್ಳುತ್ತಿರುತ್ತದೆ; ಆದರೆ ತನಿನಿದ್ರೆಯಲ್ಲಿ ಯಾವ ಪ್ರಪಂಚವೂ ಇಲ್ಲದೆ ಈ ಪ್ರಪಂಚಕ್ಕೆಲ್ಲ ಸಾಕ್ಷಿಯಾಗಿರುವ ಚೈತನ್ಯವೋಂದೇ ತನ್ನ ಸ್ವರೂಪದಲ್ಲಿ ಇದ್ದುಕೊಂಡಿರುತ್ತದೆ. ಈ ಸಾಕ್ಷಿಚೈತನ್ಯವು ಇಲ್ಲವೆಂದು ಕಲ್ಪಿಸುವದು ಯಾರಿಂದಲೂ ಆಗುವಂತಿಲ್ಲವಾದ್ದರಿಂದ ಅದು ಪರಮಾರ್ಥಸತ್ಯವೆಂದು ಅಂಗೀಕರಿಸಬೇಕಾಗಿರುತ್ತದೆ. ಆ ಶುದ್ಧಚೈತನ್ಯವು ಯಾವ ಕಾಲದೇಶಗಳಿಂದಲೂ ಕಟ್ಟಬಡೆದಿರುವದಿಲ್ಲವೆಂದು ಸುಷುಪ್ತಿಯ ಅನುಭವದಿಂದ ನಮ್ಮೆಲ್ಲರಿಗೂ ಗೊತ್ತಾಗಿರುವದರಿಂದ ಸಮಾಧಿಯಲ್ಲಿಯೂ ಆ ಅಧ್ಯಾತ್ಮೀಯಚೈತನ್ಯವೇ ಇರುವದೆಂದು ಹೇಳುವ ಯೋಗಿಗಳ ಮತವನ್ನೂ ನಾವು ಅಂಗೀಕರಿಸುವದಕ್ಕೆ ಯಾವ ಅಡ್ಡಿಯೂ ಇರುವದಿಲ್ಲ.

ಹೀಗೆ ಅನುಭವಾನುಸಾರವಾಗಿ ನೋಡುವಾಗ ಸುಷುಪ್ತಿಯಲ್ಲಿರುವ ಶುದ್ಧಚೈತನ್ಯವೇ ಅವಸ್ಥಾತ್ಯಯದಲ್ಲಿರುವ ಪ್ರಪಂಚದ ತೋರಿಕೆಗೆ ಆಧಾರವೆಂದು ಹೇಳಬೇಕಾಗುತ್ತದೆ. ಆದ್ದರಿಂದ ಸುಷುಪ್ತಿಯಲ್ಲಿ ಶುದ್ಧಚೈತನ್ಯವು ಮಾತ್ರವೇ ಇದ್ದಿತು. ಈಗ ಎಚ್ಚರದಲ್ಲಿ ದೇಶಕಾಲನಿಮಿತ್ತಗಳಿಂದೊಡಗೊಡಿರುವ ಈ ಪ್ರಪಂಚವೂ ಅದರಲ್ಲಿ ತೋರುತ್ತಿದೆ—ಎಂದು ಅನುಭವಾನುಸಾರವಾಗಿ ಹೇಳುವದರಲ್ಲಿ ಯಾವ ತೊಡಕೂ ಇಲ್ಲವಷ್ಟೇ? ದೇಶಕಾಲಾತೀತವಾದ ಶುದ್ಧಚೈತನ್ಯವೂ ಸುಷುಪ್ತಾದಿಗಳಲ್ಲಿ ನಮ್ಮೆಗಳ ಅನುಭವದಲ್ಲಿದೆ; ಅದರ ಆಧಾರದಿಂದಲೇ ದೇಶಕಾಲಪ್ರತಿಬಧವಾಗಿರುವ ಪ್ರಪಂಚವು ತೋರುತ್ತಿದೆ ಎಂಬುದೂ ಜಾಗ್ರತ್ತಪ್ರಾಗಳ ಅನುಭವದಲ್ಲಿದೆ. ಹೀಗಿರುವದರಿಂದ ದೇಶಕಾಲಾತೀತವಾದ ಪರಮಾರ್ಥದಿಂದ ದೇಶಕಾಲಗಳನ್ನು ಬಿಟ್ಟಿರಲಾರದ ಜಗತ್ತು ಉಂಟಾಯಿತು ಎಂಬುದು ತರ್ಕಕ್ಕೆ ವಿರುದ್ಧವಾಗಿ ಕಾಣಬಹುದಾದರೂ ಆ ತರ್ಕವು ಮಾರ್ಗಾನುಭವವನ್ನು ಹೊಡೆದುಹಾಕಲಾರದು; ಆ ತರ್ಕವನ್ನೇ ನಾವು ಅನುಭವಕ್ಕೆ ಹೊಂದುವಂತೆ ಸರಿಪಡಿಸಿಕೊಳ್ಳಬೇಕು ಎಂದಾಗುತ್ತದೆ. ಆದ್ದರಿಂದ ವೇದದಲ್ಲಿ ಪ್ರಪಂಚವೆಲ್ಲವೂ ಪರಮೇಶ್ವರನ ಮಹಿಮೆಯಿಂದೂ ಆ ಪರಮೇಶ್ವರನು ಇದನ್ನು ಏರಿ ತನ್ನ ಸ್ವರೂಪದಲ್ಲಿಯೇ ತಾನಿದ್ದು ಕೊಂಡಿರುವನೆಂದೂ ಹೇಳಿರುವದು ಅಸಂಭಾವನೀಯವಾದ ಮಾತ್ರಲ್ಲ;

ದೇಶಕಾಲಾತೀತನಾದ ಆ ಪರಮಾತ್ಮನೇ ಈ ಪ್ರಪಂಚದ ರೂಪದಿಂದ ತೋರಿಕೊಳ್ಳುತ್ತಿರುವನೇ ಹೋರತು, ಆತನಿಗಿಂತ ವೃತ್ತಿರಿಕ್ತವಾದ ಪ್ರಪಂಚವೆಂಬುದೇ ಇಲ್ಲ - ಎಂಬ ಉಪದೇಶವೂ ಅಸಂಭಾವನೀಯವಲ್ಲ - ಎಂದಾಯಿತು.

ನಾನು ಈ ಸಂದೇಶದ ಆದಿಯಲ್ಲಿ ಉದಾಹರಿಸಿರುವ ಮಂತ್ರದ ಅಭಿಪ್ರಯವನ್ನು ಈಗ ಇನ್ನಷ್ಟು ಕಡೆದು ನೋಡಬಹುದಾಗಿದೆ. ಅತೀಂದ್ರಿಯನಾದ, ದೇಶಕಾಲಾತೀತನಾದ “ಪರಷಣ ಮೇಲಕ್ಕೇರಿದ್ದನು” ಎಂಬ ವಾಕ್ಯಕ್ಕೆ ಅರ್ಥವೇನು? ಇಲ್ಲಿರುವ ಭೂತಕಾಲವಚನವಾದ “ಪರಿದ್ದನು” ಎಂಬುದರಲ್ಲಿರುವ ತೋಡಕನ್ನು ಮೊದಲು ಬಿಜ್ಞಕೊಳ್ಳುವದು ಅವಶ್ಯ. ಏಕೆಂದರೆ ಪರಮಾತ್ಮನು ಕಾಲಾತೀತನೆಂದು ಹೇಳಿ, “ಅವನು ಆಗ ಹೀಗೆ ಇದ್ದನು” ಎಂದು ಹೇಳುವದು ಅತ್ಯಂತವಿರುದ್ಧವಾಗಿದೆ. ಈಗ ವಿರೋಧವು ಬರಿಯ ತೋರಿಕೆಯದೆಂಬುದನ್ನು ಮನಗಾಳಿಸುವದಕ್ಕೆ ನಾನು ಆಗಲೆ ಪರಾಮರ್ಶಿಸಿರುವ ಅವಸ್ಥಾತ್ಯಾಯದ ನೇರವನ್ನು ತೆಗೆದುಕೊಳ್ಳಬೇಕು. ಹೇಗೆಂದರೆ “ನಾನು ಈವರೆಗೆ ನಿದ್ರಿಸುತ್ತಿದ್ದೇನು” ಎಂಬ ವ್ಯವಹಾರವು ನಮಗೆಲ್ಲ ಪರಿಚಿತವಾಗಿರುತ್ತದೆ. ಇಲ್ಲಿ “ನಿದ್ರಿಸುತ್ತಿದ್ದೇನು? ಎಂಬ ಭೂತಕಾಲವಚನಕ್ಕೇನರ್ಥ? “ನಾನು ಉಟವಾಡುತ್ತಿದ್ದೇನು” ಎಂಬಲ್ಲಿ ಉಟವು ಭೂತಕಾಲದಲ್ಲಿ ಆಯಿತೆನ್ನುವಂತೆ ನಿದ್ರೆ ಎಂಬುದು ಯಾವೆಯೋ ಒಂದು ಹಿಂದಿನ ಕಾಲದಲ್ಲಿ ನಡೆಯಿತೆಂದು ನಾವು ಯಾರೂ ಭಾವಿಸುವದಕ್ಕಿಲ್ಲ. ಏಕೆಂದರೆ ನಿದ್ರೆಯಲ್ಲಿ ಕಾಲವೇ ಅಳಿಸಿಹೋಗಿರುತ್ತದೆ. ಆದರೂ ಎಚ್ಚರದ ದೃಷ್ಟಿಯಿಂದ ನೋಡಿದಾಗ ಸುಷುಪ್ತಿಯು ಹಿಂದೆ ಆಯಿತೆಂದೂ, ಇಂತಿಷ್ಟು ಕಾಲದವರೆಗೆ ಆಯಿತೆಂದೂ ನಮ್ಮೆಲ್ಲರಿಗೂ ತೋರುತ್ತದೆ. ಅಲ್ಲವೇ? ವ್ಯವಹಾರದಲ್ಲಿ ನಾವು ಎಚ್ಚರದೃಷ್ಟಿಯ ಶಭ್ದಗಳನ್ನೇ ಪ್ರಯೋಗಿಸುತ್ತಿರುವದರಿಂದ “ನಿದ್ರಿಸಿದೆನು” ಎಂಬುದು ಭೂತಕಾಲಕ್ಕೆ ಸೇರಿದ್ದು ಆ ದೃಷ್ಟಿಯಿಂದಲೇ ಎಂದಾಯಿತಷ್ಟೆ. ಹೀಗೆಯೇ “ಈ ಪ್ರಪಂಚವು ಮೊದಲು ದೇಶಕಾಲಾತೀತವಾದ ಪರಮಾತ್ಮನೇ ಆಗಿತ್ತು” ಎಂಬ ಭೂತಕಾಲವ್ಯವಹಾರವೂ ವ್ಯಾಹಾರಿಕಭಾಷೆಯಿಂದ ಹೇಳಿದ್ದು. ಸುಷುಪ್ತಿಯಲ್ಲಿದ್ದ ಶುಧಚ್ಚೇತನ್ಯವು ಹೇಗೆ ಅಚ್ಚಿಯದ ಈಗಲೂ ಇದೆಯೋ ಹಾಗೆಯೇ ದೇಶಕಾಲಾತೀತವಾದ ಪರಮಾತ್ಮನು ಈಗಲೂ ಇರುತ್ತಾನೆಂಬುದೇ ಪರಮಾರ್ಥವು; ದೇಶಕಾಲಗಳ ಪ್ರಪಂಚವು ಅವನ ಮಹಿಮೆ, ಎಂದರೆ ವಿಭೂತಿಯು, ಆಭಾಸಮಾತ್ರವಾಗಿರುತ್ತದೆ. ಆ ಪರಮಾತ್ಮನು

ಆಗಲೂ ಈಗಲೂ ಮುಂದೆಯೂ ಎಂದೆಂದಿಗೂ ತನ್ನ “ಮೇಲು” ರೂಪವನ್ನು, ಸರೋವರತ್ವವಾದ ಕಾಲಾತೀತವಾದ ನಿತ್ಯಶುದ್ಧಬುದ್ಧಮುಕ್ತಸ್ವಭಾವವನ್ನು, ಮಾರ್ಪಡಿಸಿಕೊಂಡೇ ಇರುವದಿಲ್ಲ.

‘ಅವನ ಈ ಪ್ರಪಂಚರೂಪವಾದ ಹಾದವ ಇಲ್ಲಿ ಮತ್ತೆ ಬಂದಿತು’ ಎಂಬ ವಾಕ್ಯಕ್ಕೆ ಈಗ ಅರ್ಥವು ಸ್ವಲ್ಪಮಟ್ಟಿಗೆ ಸುಲಭವಾಗಿ ಹೊಳೆಯಬಹುದು. ಏಕೆಂದರೆ ಇಲ್ಲಿಯೂ ಅವಸ್ಥಾತ್ವಯಪ್ರಕ್ರಿಯೆಯ ಸಹಾಯವನ್ನು ನಾವು ಕೋರಬಹುದಾಗಿರುತ್ತದೆ. ನಮಗೆ ತನಿನಿದ್ರೆಯು ಮತ್ತೆಮತ್ತೆ ಆಗುತ್ತಿರುತ್ತದೆ, ಆದ್ದರಿಂದ ಎಚ್ಚರವೂ ಮತ್ತೆಮತ್ತೆ ಆಗುತ್ತಿರುತ್ತದೆ— ಎಂದು ನಾವೆಲ್ಲರೂ ವ್ಯವಹರಿಸುತ್ತಲೇ ಇರುತ್ತೇವೆ. ಇಲ್ಲಿ ಎಚ್ಚರದ್ವಯಾಯಿಂದಲೇ ‘ಮತ್ತೆಮತ್ತೆ’ ಎಂಬ ಕಾಲವಾಚಕ್ರಬ್ಜವನ್ನು ಉಪಯೋಗಿಸುತ್ತಿದೇವೆಂಬುದು ಸ್ವಷ್ಟ. ಎಚ್ಚರಕ್ಕೂ ತನಿನಿದ್ರೆಗೂ ಆಧಾರವಾಗಿರುವ ಒಂದೇ ಸಮಾನಕಾಲವು ಇದೆಯೆಂದಾಗಲೀ, ಆ ಕಾಲದಲ್ಲಿ ನಮಗೆ ಎಚ್ಚರ ತನಿನಿದ್ರೆ— ಎಂಬ ಅನುಭವಗಳು ಆಗುತ್ತಿರುವವೆಂದಾಗಲೀ ನಾವು ಯಾರೂ ನಂಬುವದಿಲ್ಲ. ಏಕೆಂದರೆ ಅಂಥ ಸಮಾನಕಾಲವನ್ನು ನಾವು ಯಾರೂ ಕಂಡಿಲ್ಲ. ಕಾಲವೆಂಬುದು ಎಚ್ಚರದಲ್ಲಿ ಮಾತ್ರ ತೋರುತ್ತದೆ; ಕನಸಿನಲ್ಲಿಯೂ ಕಾಲದ ಆಭಾಸವು ತೋರಿದ್ದುಂಟು; ಆದರೆ ಕನಸಿಲ್ಲದ ನಿದ್ರೆಯಲ್ಲಿ ಯಾರೋಬ್ಜರೂ ಕಾಲವನ್ನು ಕಂಡದ್ದಿಲ್ಲ. ಆದ್ದರಿಂದ “ಎಚ್ಚರನಿದ್ರೆಗಳು ಮತ್ತೆಮತ್ತೆ ಆಗುತ್ತಿರುವದು” ಎಂಬುದು ವ್ಯವಹಾರಮಾತ್ರವೇ ಎಂಬುದು ಹೇಗೋ ಹಾಗೆಯೇ ‘ಪರಮಾತ್ಮನಿಂದ ಪ್ರಪಂಚವು ಮತ್ತೆಮತ್ತೆ ಆಗುತ್ತಿರುವದು’ ಎಂಬುದೂ ವ್ಯವಹಾರಮಾತ್ರವು. ಇಲ್ಲಿ ನಿಜವೇನೆಂದರೆ, ಎಚ್ಚರದಲ್ಲಾಗಲಿ ಕನಸಿನಲ್ಲಾಗಲಿ ನಮಗೆ ಕಾಣುವ ಆಧ್ಯಾತ್ಮಿಕ ಮತ್ತು ಆಧಿಭೌತಿಕಪ್ರಪಂಚವು ಬರಿಯ ತೋರಿಕೆಯೇ; ಅದು ನಮ್ಮ ಆಶ್ಚರ್ಯದಲ್ಲಿಯೇ ತೋರುತ್ತಿರುತ್ತದೆ, ಅದಕ್ಕಿಂತ ವ್ಯತಿರಿಕ್ತವಾದ ಇರವು ಈ ಪ್ರಪಂಚಕ್ಕೆ ಇಲ್ಲವೇ ಇಲ್ಲ. ಪ್ರಪಂಚವು ಪರಮಾತ್ಮನಿಂದ ಮತ್ತೆಮತ್ತೆ ಬರುತ್ತಿದೆ ಎಂದು ಹೇಳುವ ವೇದವಚನವು ನಮ್ಮ ವ್ಯವಹಾರದ ಭಾಷೆಯನ್ನೇ ಅನುಸರಿಸಿಕೊಂಡು ಹೇಳುತ್ತಿದೆ. ನಿಜವಾಗಿ ಈ ಪ್ರಪಂಚವು ಯಾವಾಗಲೂ ಪರಮಾತ್ಮನಲ್ಲಿದೆ; ಎಂದರೆ ತೋರುವಾಗಲ್ಲಿ ಪರಮಾತ್ಮನಲ್ಲಿಯೇ ತೋರುತ್ತದೆ. ಇದರ ಪರಮಾರ್ಥವೆಂದರೆ ಯಾವಾಗಲೂ ಪರಮಾತ್ಮನೇ.

ಹೀಗೆ ಪ್ರಪಂಚವೆಲ್ಲವೂ ಪರಮಾತ್ಮನ ಮಹಿಮೆಯೇ ಆಗಿ ಆತನಲ್ಲಿಯೇ ತೋರಿಕೊಳ್ಳುತ್ತಿದೆ ಎಂಬ ವೇದೋಪದೇಶವನ್ನು ಮನದಂದುಕೊಳ್ಳುವ ಆಸ್ತಿಕರಿಗೆ

ಒಂದು ಪರಮಪ್ರಯೋಜನವೇನೆಂದರೆ, ಇಲ್ಲಿ ನಾವು ಕಾಣುತ್ತಿರುವದೆಲ್ಲವೂ ಆತನ ವಿಭೂತಿಯೇ ಆದ್ದರಿಂದ ನಾವು ಎಲ್ಲಿ ಯಾವ ಜನರನ್ನು ಕಂಡರೂ ಅಲ್ಲೆಲ್ಲ ಪರಮಾತ್ಮನ ವಿಭೂತಿಯೇ ಒಂದೊಂದು ಬಗೆಯಿಂದ ಶೋರುಕೊಳ್ಳುತ್ತಿರುವ ದಂಬುದನ್ನು ಮನಸ್ಸಿಗೆ ತಂದುಕೊಳ್ಳುವದಕ್ಕೆ ಪ್ರಯತ್ನಿಸುತ್ತಿರಬೇಕು. ಮೈತ್ರಿ, ಕರ್ಮಾ-ಮುಂತಾದ ಶುಭವಾಸನೆಗಳನ್ನು ಸಾಧಕರು ಅಳವಡಿಸಿಕೊಳ್ಳಬೇಕೆಂದು ಶಾಸ್ತ್ರದಲ್ಲಿ ಉಪದೇಶಿಸಿರುವದಕ್ಕೆ ಈ ತಿಳಿವಳಿಕೆಯು ಒಂದು ಪ್ರಾಬೀಲವಾದ ಉತ್ತೇಜನೆಯನ್ನು ಕೊಡುವದಾಗಿರುತ್ತದೆ. ಈ ಶುಭವಾಸನೆಗಳು ಮನುಷ್ಯರ ವಿಷಯಕ್ಕೆ ಮಾತ್ರ ಅನ್ವಯಿಸುವವಲ್ಲವೆಂಬುದಕ್ಕೂ ಇದೇ ಕಾರಣವಾಗಿರುತ್ತದೆ. ಏಕಂದರೆ, “ಈ ಪರಮಾತ್ಮನಿಗೆ ಸರ್ವಭೂತಗಳೂ ಒಂದು ಪಾದವು” – ಎಂದು ವೇದವು ಹೇಳುತ್ತಿದೆ. ಆದ್ದರಿಂದಲೇ ಭಗವಂತನು ಜ್ಞಾನಿಗಳಾದ ಪರಭಕ್ತರು “ಸರ್ವಭೂತಗಳ ಹಿತದಲ್ಲಿ ನಿರತರಾಗಿರುತ್ತಾರೆ” ಎಂದಿರುತ್ತಾನೆ.

ಈಗ ಮಂತ್ರದಲ್ಲಿರುವ ಮತ್ತೊಂದು ವಾಕ್ಯದತ್ತ ದೃಷ್ಟಿಯನ್ನು ಹೊರಳಿಸೋಣ. ಪ್ರಪಂಚದಲ್ಲಿ ಕಾಣುವ ದೃಶ್ಯಗಳನ್ನು ಸಾಶನ, ಅನಶನ-ಎಂದು ಎರಡು ಪಂಗಡಗಳಾಗಿ ವಿಂಗಡಿಸಬಹುದು. ಸಾಶನ ಎಂದರೆ ಅನ್ವಯನ್ನು ತಿನ್ನುವ ಪ್ರಾಣಿಗಳು, ಜೀತನಗಳು; ಅನಶನ ಎಂದರೆ ತಾವು ತಿನ್ನುದೆ, ತಾವು ಭೋಗಿಸದೆ, ಮತ್ತೊಬ್ಬರಿಗೆ ಭೋಗ್ಯವಾಗಿರುವ ಪದಾರ್ಥಗಳು, ಅಜೀತನಗಳು. ಜೀತನಾಚೀತನಾತ್ಮವಾಗಿರುವ ಈ ಜಗತ್ತೆಲ್ಲವೂ ಆ ಮರುಷನ ಮಹಿಮೆಯೇ ಆಗಿರುತ್ತದೆ. ಆ ಮರುಷನು ಜೀತನಾಚೀತನರೂಪವಾಗಿರುವ ಈ ಪ್ರಪಂಚವನ್ನು ಅತಿಕ್ರಮಿಸಿರುವ, ಇವುಗಳನ್ನು ಮೀರಿ ತನ್ನ ರೂಪದಲ್ಲಿಯೇ ಇದ್ದುಕೊಂಡಿರುವ ಅತೀಂದ್ರಿಯರೂಪವೇಂದು, ಜೀತನಾಚೀತನರೂಪವಾಗಿ ತೊರುತ್ತಿರುವ ಪ್ರಪಂಚರೂಪವಾದ ಮಹಿಮೆಯ ರೂಪವೇಂದು – ಹೀಗೆ ಎರಡು ರೂಪದಿಂದಲೂ ಇರುತ್ತಾನೆ – ಎಂದು ಹೇಳಿರುವದರಿಂದ ಆತನೊಬ್ಬನಲ್ಲಿಯೇ ಈ ಎರಡು ಹೋಳುಗಳಾಗಿವೆಯೆಂದಾಗಲಿ, ಮೂಲಸ್ವರೂಪದಿಂದ ಈ ಪ್ರಪಂಚರೂಪವಾದ ಕಾರ್ಯವು ಉಂಟಾಗಿದೆಯೆಂದಾಗಲಿ ತಿಳಿಯಬಾರದೆಂದು ಹೇಳಿದಂತೆಯೇ ಆಗಿದೆಯಷ್ಟೆ. ಆದರೆ ಈ ಮಹಿಮೆಯಲ್ಲಿ ಜೀತನವಾಗಿ ಶೋರುವ ಮತ್ತು ಅಚೀತನರೂಪವಾಗಿ ಶೋರುವ ಪ್ರತಿಯೊಂದು ರೂಪದಲ್ಲಿಯೂ ಆತನು ವಿಕ್ರಮಿಸಿರುತ್ತಾನೆ, ಎಂದರೆ ಅದರ ಒಳಗೂ ಹೊರಗೂ ನಡುವೆಯೂ ಎಲ್ಲೆಲ್ಲಿಯೂ ವ್ಯಾಪಿಸಿಕೊಂಡಿರುತ್ತಾನೆ ಎಂಬುದು ವೇದದ ಮತ್ತೊಂದು ಉಪದೇಶವು.

ಈ ಪ್ರಪಂಚದಲ್ಲಿ ಕಾಣಬರುವ ಯಾವದೊಂದು ದೃಶ್ಯವೂ ಪರಮಾತ್ಮನಿಗಿಂತ ಬೇರೆಯಿಲ್ಲ ಎಂಬುದು ಹೇಗೆ ಪರಮಾರ್ಥವೋ ಹಾಗೆಯೇ ಇಲ್ಲಿ ಪ್ರತಿಯೊಂದು ದೃಶ್ಯವೂ ನಿಜವಾಗಿ ಆ ಪರಮಾತ್ಮನೇ ಆಗಿದೆ ಎಂಬುದೂ ಪರಮಾರ್ಥವೇ ಆಗಿರುತ್ತದೆ. ಪರಮಾತ್ಮನಲ್ಲಿ ಪ್ರಪಂಚವು ಅರೋಪಿತವಾಗಿದೆ ಎಂದರೆ ಪರಮಾತ್ಮನ ಮೇಲೆ ಆ ಪ್ರಪಂಚವಾಗಲಿ ಅದರ ತೋರಿಕೆಯಾಗಲಿ ಹೇರಿಕೊಂಡಿದೆ ಎಂದೇನೂ ಆರ್ಥಿಕವಲ್ಲ. ಅದರೊಳಗೆಲ್ಲ ಹಾಸುಹೊಕ್ಕಾಗಿ ಪರಮಾತ್ಮನೇ ವ್ಯಾಪಿಸಿಕೊಂಡು ಬಿಟ್ಟಿರುತ್ತಾನೆ. ಸಮುದ್ರದ ನೀರು ನೊರೆಯಾಗಿ ತೋರುವಾಗ ನೊರೆಯು ನೀರಿಗಿಂತ ಬೇರೆಯಲ್ಲ, ಏಕೆಂದರೆ ನೀರೇ ನೊರೆಯಾಗಿದೆ. ಇಷ್ಟೇ ಅಲ್ಲ, ಅದು ನೊರೆಯಾಗಿ ಕಾಣುತ್ತಿರುವಾಗಲೂ ಪರಮಾರ್ಥವಾಗಿ ನೀರೇ ಆಗಿದೆ. ಅಲ್ಲವೇ? ಹೀಗೆಯೇ ಪ್ರಪಂಚದಲ್ಲಿ ಕಾಣುವದೆಲ್ಲವೂ ನಿಜವಾಗಿ ಪರಮಾತ್ಮನೇ ಆಗಿರುತ್ತಾನೆ. ಈ ಉಪದೇಶವು ನಮ್ಮ ವ್ಯವಹಾರಕ್ಕೆ ಯಾವ ಲಾಭವನ್ನು ತಂದು ಕೊಡುತ್ತದೆಯೆಂಬುದನ್ನು ತಿಳಿಸುವದಕ್ಕೆ ಇನ್ನೊಂದು ಲೇಖನದಲ್ಲಿ ಪ್ರಯೋಜಿಸುವೆನು.

6. ಎಲ್ಲವೂ ಚಿನ್ನಾತ್ತ ಬ್ರಹ್ಮ

* ಚೀತನಾಚೀತನರೂಪವಾದ ದೃಶ್ಯಗಳಿಂದೊಡಗೊಡಿರುವ ಈ ಪ್ರಪಂಚವು ಒಂದು ದೃಷ್ಟಿಯಿಂದ ನೋಡಿದರೆ ಪರಮತ್ವನ ಪಾದಮಾತ್ರವಾಗಿರುತ್ತದೆ; ಇದೆಲ್ಲವೂ ಆತನ ಮಹಿಮೆಯೇ ಆಗಿದೆ. ಇನ್ನೊಂದು ದೃಷ್ಟಿಯಿಂದ ನೋಡಿದರೆ ಪರಮಾತ್ಮನಲ್ಲಿ ಶ್ರಿಪಾದಮೃತವೆಂದೂ ಏಕಪಾದರೂಪವಾದ ಮಹಿಮೆಯೆಂದೂ ಎರಡು ಭಾಗಗಳನ್ನು ಮಾಡುವದಕ್ಕೆ ಬರುವದೇ ಇಲ್ಲ. ಈ ಪ್ರಪಂಚದಲ್ಲಿರುವ ಯಾವದೊಂದು ದೃಶ್ಯವನ್ನು ನೋಡಿದರೂ ಅದು ನಿಜವಾಗಿ ಆ ಪರಮಾತ್ಮನೇ ಆಗಿರುತ್ತದೆ ಎಂದು ಹೀಂದೆ ಹೇಳಿರುತ್ತೇನೆ. ಈಗ ಎಲ್ಲವೂ ಪರಮಾತ್ಮನೇ ಎಂಬ ವೇದದ ಉಪದೇಶವನ್ನು ಬಿಡಿಸಿ ನೋಡುವದಕ್ಕೆ ಸಮಯವಾಗಿರುತ್ತದೆ.

ದೃಶ್ಯಗಳೆಲ್ಲವೂ ಪರಮಾತ್ಮನೇ ಎಂಬುದು ಮತಾಂತರಗಳಲ್ಲಿ ಕೆಲವರ ಮನಸ್ಸಿಗೆ ಒಗ್ಗುವದಿಲ್ಲ. ಪಕ್ಷಿಮದೇಶದವರು ಈ “ಸರ್ವವೂ ಈಶ್ವರ” ಎಂಬ ವಾದವನ್ನು ‘Pantheism’ (ಪ್ರಾಣೀಯರೂಪ) ಎಂಬ ಒಂದು ಹೆಸರಿನಿಷ್ಟಿಪ್ಪು

ತಿರಸ್ಯಾರಬುದ್ಧಿಯಿಂದ ಕಾಣುವದುಂಟು. ಭರತವಿಂಡದಲ್ಲಿರುವ ಸನಾತನ ಧರ್ಮಗಳವರು ಕೆಲವರು “ವಿಗ್ರಹಾರಾಧನೆ” (idolatry) ಮಾಡುತ್ತಾರೆ ಎಂದು ಕ್ರಿಸ್ತಿಯನ್ ಜನರೂ ಮುಸಲ್ಮಾನರೂ ಕೆಲವರು ಜರಿಯುತ್ತಾರೆ. ಆದರೂ ಆ ಬೇರೆಬೇರೆಯ ಮತಗಳಲ್ಲಿಯೂ ಕೆಲಕೆಲವು ಬೇರೆಬೇರೆಯ ನಾಮರೂಪಗಳ ಸಂಕೇತದಿಂದ ಅರ್ಚನೆಮಾಡುವ ಪದ್ಧತಿಯು ಅರ್ಚನೆಯಲ್ಲಿ ಕಂಡುಬರುತ್ತಿದೆ. ಇದು ಮಾನವಸ್ವಭಾವಕ್ಕೆ ಹತ್ತಿಕೊಂಡೇ ಬಂದಿದೆ ಎಂದು ಹೇಳುವದಕ್ಕೆ ತಕ್ಷಣ್ಣ ಆಧಾರವಿದೆ; ಏಕೆಂದರೆ ಯಾವ ಬಾಹ್ಯಸಂಕೇತಗಳನ್ನೂ ಉಪಯೋಗಿಸದೆ ಇರುವವರೂ ತಮ್ಮತಮ್ಮ ಮನೋಭಾವಕ್ಕೆ ತಕ್ಷಂತೆ ಈಶ್ವರನನ್ನು ಕಲ್ಪಿಸಿಕೊಳ್ಳುವದು ಅನಿವಾರ್ಯವಾಗಿಬಿಟ್ಟಿರುತ್ತದೆ. ಲೋಹ, ದಾರು ಅಥವಾ ಶಿಲೆ – ಇವುಗಳಿಂದ ಕೃತಿಮಾವಾಗಿ ವಾಡಿಕೊಂಡ ಆಕೃತಿಗಿಂತ ಮನುಷ್ಯನೇ ಮನಸ್ಸಿನಿಂದ ನಿರ್ಮಿಸಿಕೊಂಡಿರುವ ಸಂಕೇತಕ್ಕೆ ಹೆಚ್ಚಿನ ಪಾವಿತ್ರ್ಯವಿದೆ ಎಂದು ಹೇಳುವದಕ್ಕೆ ಕಾರಣವೇನೂ ಕಾಣಿಸುವದಿಲ್ಲ.

ಪ್ರಕೃತದಲ್ಲಿ ಪರಮೇಶ್ವರನನ್ನು ವಿಗ್ರಹದ ಮೂಲಕವಾಗಿ ಆರಾಧನೆ ಮಾಡುವದು ಯುಕ್ತವೆ, ಅಯುಕ್ತವೆ? – ಎಂಬುದೇನೂ ನಮ್ಮ ವಿಚಾರಕ್ಕೆ ವಿಷಯವಲ್ಲ. ಏನೇನು ಕಾಣುತ್ತಿದೆಯೋ ಅದೆಲ್ಲವೂ ಪರಮೇಶ್ವರನೇ ಎಂಬ ಭಾವನೆಯು ಎಷ್ಟರಮಟ್ಟಿಗೆ ತತ್ತ್ವವಿಚಾರಕ್ರಮಕ್ಕೆ ಹೊಂದುತ್ತದೆ? – ಎಂಬುದನ್ನೇ ನಾವು ಈಗ ವಿಚಾರಕ್ಕೆ ತೆಗೆದುಕೊಂಡಿರುತ್ತೇವೆ. ಕೆಲವರು ತತ್ತ್ವವಿಮರ್ಶಕರು ಎಲ್ಲವನ್ನೂ ದೇವರೆನ್ನುವದಾದರೆ ಅವುಗಳ ತಾರತಮ್ಯದ ಗತಿಯೇನು? ಈಶ್ವರನ ವಿಭಾಷಿಯೇ ಆಗಿರುವದರಿಂದ ಯಾವದನ್ನಾದರೂ ಮೊಜಿಸಬಹುದೆಂದು ಸರ್ವೇಶ್ವರವಾದಿಗಳು ಹೇಳಬಹುದು; ಆದರೆ ಆಗ ಕಲ್ಲು, ಮಣಿಹೆಂಟೆ, ಮರ, ಪ್ರಾಣಿ, ಮನುಷ್ಯ, ನೀಜ, ಮಹಾತ್ಮೆ – ಎಲ್ಲರೂ ಒಂದೇ ಆಗಿಬಿಡುವದಿಲ್ಲವೇ? ಈ ಸರ್ವಾರ್ಚಣನೆಯು ಎಂಧೆಂಥ ಅವಿವೇಕಗಳಿಗೂ ಅವಕಾಶವನ್ನು ಕೊಡಬಹುದಾಗಿದೆ” ಎಂದು ಈ ಭಾವನೆಯನ್ನು ಹಳಿಯುವರು. ಆದರೂ ನಮ್ಮ ದೇಶದಲ್ಲಿ ಶ್ರುತಿಸ್ಕುತ್ತಿರುವಾಗಳಲ್ಲಿ ವಿಶ್ವಾಸವನ್ನಿಟ್ಟಿರುವವರಲ್ಲಿ ಈ ಭಾವನೆಯು ಪ್ರಬಲವಾಗಿರುತ್ತದೆ; ಯಾವ ವಸ್ತುವನ್ನಾದರೂ ದೇವರೆಂದು ಭಾವಿಸಿ ಹೋಡಿಕೊಂಡಿರುತ್ತಾರೆ ಅರ್ಚನೆಮಾಡುವ ಪದ್ಧತಿಯು ಇಲ್ಲಿ ಎಲ್ಲೆಲ್ಲಿಯೂ ಕಾಣಬರುತ್ತಿದೆ. ಇದು ಅಯುಕ್ತವೆಂದು ನಮ್ಮ ದೇಶದಲ್ಲಿಯೂ ಕೆಲವರು ಆಷ್ಟೇಷಿಸುತ್ತಿದ್ದಾರೆ; ಸನಾತನಧರ್ಮದ ಅನುಯಾಯಿಗಳ ಸಂತತಿಯವರೇ ಆಗಿರುವ

ಕೆಲವರುಹೊಡ ಪರಮತದವರ ಪ್ರಭಾವಕ್ಕೆ ಸಿಕ್ಕಬಿದ್ದು ಇದು ತ್ಯಜ್ಯವೆಂದೇ ಎಣಿಸುತ್ತಿದ್ದಾರೆ. ಆದ್ದರಿಂದ ಈಗ ಈ ಭಾವನೆಯಲ್ಲಡಗಿರುವ ತತ್ತ್ವವನ್ನು ನಿರ್ಧಾರಮಾಡುವದಕ್ಕೆ ವಿಚಾರಮಾಡುವದು ಅವಶ್ಯವಾಗಿರುತ್ತದೆ.

ಈಶ್ವರನು ಸೃಷ್ಟಿಗೆ ಹೂರ್ವದಲ್ಲಿ ತಾನೋಬ್ಬನೇ ಇದ್ದನೆಂದೂ ತನ್ನ ಸಂಕಲ್ಪ ಮಾತ್ರದಿಂದ ಈ ಜಗತ್ತನ್ನು ಸೃಷ್ಟಿಸಿದನೆಂದೂ ಮತಾಂತರದವರೂ ತಮ್ಮತಮ್ಮ ಧಾರ್ಮಿಕಗ್ರಂಥಗಳ ಆಧಾರದಿಂದ ಒಷ್ಣಿಯತ್ತಾರಷ್ಟೆ ಹೀಗೆ ತಾನೋಬ್ಬನೇ ಇದ್ದು ಜಗತ್ತನ್ನು ಸೃಷ್ಟಿಸಿದ್ದರಿಂದ ಈಶ್ವರನೇ ಈ ಜಗತ್ತಿಗೆ ಉಪಾದಾನಕಾರಣವೆಂದು ಅವರು ಪ್ರಕಾರಾಂತರದಿಂದ ಒಷ್ಣಿದಂತೆ ಆಗುತ್ತದೆ. ಈಶ್ವರನು ಜಗತ್ತನ್ನು ಸೃಷ್ಟಿಸಿಲ್ಲವೆಂದೂ, ಜಗತ್ತು ತಾನು ಇದ್ದಂತೆಯೇ ಇದ್ದುಕೊಂಡಿರುವದೆಂದೂ ಹೇಳುವ ವಾದಿಗಳು ಈ ಜಗತ್ತಿನ ತತ್ತ್ವವೇನೆಂಬುದನ್ನು ನಿರೂಪಿಸುವದಕ್ಕೆ ಹೊರಟರೆ ಹೋದ ತಿಂಗಳ ಸಂದೇಶದಲ್ಲಿ ಮಾಡಿರುವ ಅವಸ್ಥಾತ್ಯಯ ವಿಚಾರದ ಕ್ರಮದಿಂದ ಶುದ್ಧಜ್ಯೇಶನಸ್ವರೂಪನಾದ ಆತ್ಮನಿಂದಲೇ ಈ ಜಗತ್ತು ಬಂದಿರುತ್ತದೆ; ಅಥವಾ ಆ ಆತ್ಮನ ರೂಪಾಂತರವೇ, ವಿಭೂತಿಯೇ, ಈ ಜಗತ್ತು ಎಂದಾಗುತ್ತದೆ. ಈ ಅವಸ್ಥಾತ್ಯಯಪ್ರಕ್ರಿಯೆಯನ್ನು ವಿಸ್ತಾರವಾಗಿ ಪರೀಕ್ಷೆಸುವದಾಗಲಿ ಮತಾಂತರದವರಿಗೆ ಈ ವಿಷಯದಲ್ಲಿ ಮನಸ್ಸುಪ್ರಯಿನ್ನು ಮಾಡಿಕೊಡುವದಾಗಲಿ ನಮ್ಮ ಪ್ರಕೃತೋದ್ದೇಶವಲ್ಲವಾದ್ದರಿಂದ ಅವರನ್ನು ಇಲ್ಲಿ ನಾವು ಲೇಕ್ಕೆ ಹಿಡಿಯದೆ ಜಗತ್ತು ಪರಮೇಶ್ವರನ ವಿಭೂತಿಯೇ ಆಗಿದೆ ಎಂದು ಒಮ್ಮೆವ ತತ್ತ್ವಶಾಸ್ತ್ರಜ್ಞರ ದೃಷ್ಟಿಯನ್ನು ಮಾತ್ರಾಗೇ ಇಟ್ಟುಕೊಂಡು ಮುಂದುವರಿಯೋಣ. ಎಲ್ಲವೂ ಪರಮಾತ್ಮನ ವಿಭೂತಿಯೇ ಆದರೆ ಜಗತ್ತಿನಲ್ಲಿ ಕಾಣುವ ತಾರತಮ್ಯಕ್ಕೆ ಏನು ಗತಿ? ಮತ್ತು ಅತ್ಯಂತನೀಚವಾದ ವಸ್ತುಗಳನ್ನು— ಕೀಳಾಗಿರುವ ಪ್ರಾಣಿಗಳನ್ನೂ ಅಚೇತನ ವಸ್ತುಗಳನ್ನೂ ಕೂಡ— ಈಶ್ವರದೃಷ್ಟಿಯಿಂದ ಪೂಜಿಸುವದು ಹೀಗೆ ಯುಕ್ತ?— ಎಂಬ ಆಕ್ಷೇಪಣೆಯನ್ನು ಎದುರಿಸುವದಕ್ಕೆ ಪ್ರಯುತ್ತಿಸೋಣ.

ಎಲ್ಲವನ್ನೂ ದೇವರೆಂದು ಭಾವಿಸಬೇಕೆಂಬುದನ್ನು ನಮ್ಮ ಶಾಸ್ತ್ರದಲ್ಲಿ ಹೇಳಿದೆಯೇ? ಈ ಪ್ರಶ್ನೆಗೆ ಒಂದೇ ಉತ್ತರವಿದೆ. ಉಪನಿಷತ್ತನಿಂದ ಹಿಡಿದು ಪುರಾಣಗಳವರೆಗಿನ ಧಾರ್ಮಿಕವಾಚ್ಯಯದಲ್ಲೆಲ್ಲ ಈ ಉಪದೇಶವು ತುಂಬಿತುಳುಕಾಡುತ್ತಿದೆ. ‘ಬ್ರಹ್ಮವೇದಂ ವಿಶ್ವಮ್’ ಇದೆಲ್ಲವೂ ಬ್ರಹ್ಮವೇ; ‘ಆಕಾಶೋ ಬ್ರಹ್ಮಾತಿ’ ಆಕಾಶವನ್ನು ಬ್ರಹ್ಮವೆಂದು ಉಪಾಸನೆಮಾಡಬೇಕು; ‘ಅದಿತ್ಯೋ

ಬ್ರಹ್ಮೇತ್ಯಾದೇಶಃ” ಅದಿತ್ಯನೇ ಬ್ರಹ್ಮವೆಂದು ಉಪಾಸನೆಮಾಡಬೇಕು. ‘ಮನೋ ಬ್ರಹ್ಮೇತ್ಯಾಪಾಸಿತ’ ಮನಸ್ಸನ್ನ ಬ್ರಹ್ಮವೆಂದು ಉಪಾಸನೆ ಮಾಡಬೇಕು – ಇವೇ ಮುಂತಾದ ಉಪನಿಷತ್ತಾಕ್ಷರಗಳಲ್ಲಿ ಹೊರಗಿನ ವಸ್ತುಗಳನ್ನು ನಮ್ಮೊಳಗಿನ ಮನಸ್ಸು ಮುಂತಾದವುಗಳನ್ನು ಹಾಗೆಂದು ಉಪಾಸನೆಮಾಡಬೇಕೆಂಬ ಉಪದೇಶವು ಸ್ಪಷ್ಟವಾಗಿ ಕಂಡುಬರುತ್ತದೆ. ಮರಾಣವಚನಗಳೂ ಹಾಗೆಂದೇ ಹೇಳುತ್ತಿವೆ : “ಚೈವೀತಿಂಷಿ ವಿಷ್ಣುಭೂವನಾನಿ ವಿಷ್ಣುವನಾನಿ ವಿಷ್ಣುಗಿರಯೋ ದಿಶಾಜಿ । ನಷ್ಠಃ ಸಮುದ್ರಾಷ್ಟ ಸ ಏವ ಸರ್ವಂ ಭಿ ಯಾದಸ್ಮಿ ಯಾನಾಸ್ಮಿ ಚ ವಿಷ್ವವಯ್” | ನಷ್ಠತಾರಾಗಣಗಳು ವಿಷ್ಣು, ಭುವನಗಳು ವಿಷ್ಣುವೇ, ವನಗಳು ವಿಷ್ಣುವೇ, ಗಿರಿಗಳು, ದಿಕ್ಕಿಗಳು, ನದಿಗಳು, ಸಮುದ್ರಗಳು - ಇವೆಲ್ಲ ಆತನೇ. ಯಾವಯಾವರು ಇದೆಯೋ ಎನ್ನಾವಂ ಎನ್ನಾವದು ಇಲ್ಲವೋ - ಅದೆಲ್ಲವೂ ವಿಷ್ಣುವೇ. ಹೀಗೆ ಈ ಪ್ರಪಂಚದಲ್ಲಿರುವದೆಲ್ಲ ದೇವರೆಂದು ಶಾಸ್ತ್ರಗಳಲ್ಲಿ ಸುಸ್ಪಷ್ಟವಾಗಿ ಹೇಳಿರುತ್ತದೆ. ಈ ವಿಷಯದಲ್ಲಿ ಎಳ್ಳಾಮ್ಮಾ ಸಂಶಯವಿಲ್ಲ.

ಇನ್ನು ಯಾವ ವಸ್ತುವನ್ನಾದರೂ ಪರಮೇಶ್ವರನೆಂಬ ಬುದ್ಧಿಯಿಂದ ಮಾಡಿಸಬಹುದೇ? - ಎಂಬ ಪ್ರಶ್ನೆಗೆ ಉತ್ತರವನ್ನು ಕೊಡಬೇಕಷ್ಟೆ ಎಲ್ಲವೂ ಪರಮಾತ್ಮನ ವಿಭೂತಿಯೇ ಆದರೆ ಯಾವದನ್ನಾದರೂ ಆ ದೃಷ್ಟಿಯಿಂದ ಮಾಡಿಮಾಡುವದು ತಪ್ಪೆಂದು ಯಾರೂ ಹೇಳಲಾರರು. ಮೊದಲನೆಯದಾಗಿ ಒಂದು ವಸ್ತುವನ್ನು ಪರಮೇಶ್ವರದೃಷ್ಟಿಯಿಂದ ಉಪಾಸನೆಮಾಡಬೇಕೆನ್ನುವಾಗ ಅಲ್ಲಿ ಆಲಂಬನೆಗಾಗಿ ಇಟ್ಟಕೊಂಡಿರುವ ವಸ್ತು ಪ್ರಥಾನವಲ್ಲ; ಅದರಲ್ಲಿ ನಾವು ಕಲ್ಪಿಸಿಕೊಂಡಿರುವ ಪರಮೇಶ್ವರನಿಗೇ ಈ ಅರ್ಚನೆಯಲ್ಲಿ ಬೇಲೆ. ಆದ್ದರಿಂದಲೇ ಶಾಲಗ್ರಾಮದಲ್ಲಿ ವಿಷ್ಣುವೆಂಬ ಬುದ್ಧಿಯನ್ನು ಮಾಡುವವರು ವಿಷ್ಣುವಿನ ಹೆಸರಿನಿಂದಲೇ ಅದನ್ನು ಪೂಜಿಸುತ್ತಾರೆ; ಪೂಜೆಯಲ್ಲಿ ಅವರಿಗೆ ವಿಷ್ಣುಭಾವನೆಯಿರುತ್ತದೆಯೇ ಹೊರತು ಇಂಥದ್ದೆಂದು ವಸ್ತುವನ್ನು ಮಾಡಿಸುತ್ತಿದ್ದೇವೆಂದೇನೂ ಅವರು ಭಾವಿಸಿರುವದಿಲ್ಲ. ಇನ್ನು ವಸ್ತುಗಳ ತಾರತಮ್ಯವನ್ನು ಮನದಂದುಕೊಳ್ಳುವದಾದರೆ ಆಗಲೂ “ಯುದ್ಧದ್ವಿಭೂತಿಮತ್ತುಂ ಶ್ರೀವಾದೂಜಿತವೇವೇವ ವಾ । ತತ್ತದೇವಾವಗಚ್ಛತ್ವಂ ವಾವ ತೇಜೋಂತಸಂಭವಮ್” - ಎಂದು ಭಗವಂತನು ಹೇಳಿರುವಂತೆ ಯಾವ ಯಾವದರಲ್ಲಿ ಭಗವಂತನ ಮಹಿಮೆಯನ್ನು ನೆನಂಬಿಗೆ ತರುವ ಉತ್ತಮಗುಣಗಳು ಕಾಣುವವೋ ಅದನ್ನೆಲ್ಲ ಭಗವಂತನ ತೇಜೋಂತದಿಂದ ಉಂಟಾಗಿದೆಯೆಂದು

ಭಾವಿಸಬೇಕೆಂದರುವದರಿಂದ ಭಕ್ತರಾದವರು ಉತ್ತಮವಾದ ವಿಭೂತಿಗಳನ್ನು ಆದರದಿಂದಲೇ ಮಾಡಿಸುವರೆಂಬುದಕ್ಕೆ ಯಾವ ಸಂಶಯವೂ ಇಲ್ಲ.

ಆದರೆ ಇಲ್ಲಿ ಇನ್ನೊಂದು ವಿಷಯವನ್ನು ನಾವು ಮನಸ್ಸಿಗೆ ತಂದುಕೊಳ್ಳುವದು ಅವಶ್ಯವಾಗಿರುತ್ತದೆ. ಯಾವ ವಸ್ತುವೇ ಆಗಲಿ, ಯಾವ ಆಧ್ಯಾತ್ಮಿಕ ದೃಶ್ಯವೇ ಆಗಲಿ, ಅದು ಪರಮಾತ್ಮನ ವಿಭೂತಿಯೇ ಎಂಬ ದೃಢಭಾವನೆಯೊಂದು ಇದ್ದುಬಿಟ್ಟರೆ ಆ ಭಾವನೆ ಯಾವ ವಸ್ತುವಿನಲ್ಲಿ ಇದ್ದರೆತಾನೆ ಏನು? ಕಲ್ಲೀ, ವುಣ್ಣೀ, ನೀರೋ, ಗಿಡವ್ರೋ, ವುರವ್ರೋ, ಹಾವ್ರೋ, ಗೋವ್ರೋ, ಸಾಮಾನ್ಯಮನುಷ್ಯನೂ, ಸಾಧುವ್ರೋ— ಎಲ್ಲಿ ಈಶ್ವರಭಾವನೆಮಾಡಿದರೂ ಈಶ್ವರಭಾವನೆಯೇ ಅಲ್ಲವೇ? ಈ ಭಾವನೆಯನ್ನು ನಿತ್ಯಾಚರಣಿಗೆ ತಂದವರಿಗೆ ಈ ಜಗತ್ತೆಲ್ಲವೂ ಈಶ್ವರನ ವಿಭೂತಿಯೇ ಎಂಬ ಭಾವನೆಯು ಅಳವಡುವದು ಸುಲಭವಾದೀತೂ, ಅಥವಾ ಕಷ್ಟವಾದೀತೂ? ಅಭಿಮಾನಗಳನ್ನೇಲ್ಲ ಬದಿಗಿಟ್ಟಿ ಯಾವದನ್ನು ಕಂಡರೆ ಅದರಲ್ಲಿ ಈಶ್ವರಭಾವವನ್ನು ಮಾಡುವ ಅಭ್ಯಾಸವು ಮನಸ್ಸಿಗೆ ಅಳವಡುವದೊಂದು ಮಹಾಮಣ್ಣದ ಫಲವೆನ್ನಬೇಕು.

ಸರ್ವವನ್ನೂ ಈಶ್ವರನೆಂದು ಭಾವಿಸುವವರ ಮತದಲ್ಲಿ ಒಂದು ದೋಷವನ್ನು ಕೆಲವರು ಎತ್ತೆಸೀಸುವದುಂಟು. ಎಲ್ಲವೂ ಈಶ್ವರನೇ ಆದರೆ ಪಾಪಾಚರಣೆಯನ್ನು ಮಾಡಿದರೇನು? ಪಾಪಕ್ಕತ್ತವೂ ಪಾಪವೂ ಈಶ್ವರನೇ ಅಷ್ಟೇ?— ಎಂಬುದು ಈ ದೋಷದೃಷ್ಟಿಯ ಜನರ ಆಕ್ಷೇಪಣೆ. ಆದರೆ ಇಲ್ಲಿ ಎಲ್ಲವೂ ಈಶ್ವರನೆಂಬ ಮೂಲ ತತ್ವವನ್ನು ಒಪ್ಪಿದರೆ— ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದ ಆಗಬೇಕಷ್ಟೇ?— ದುಷ್ಪಮರ್ಚ ಫಲವೂ ಈಶ್ವರನೇ ಎಂದು ಒಪ್ಪಬೇಕಾಗುವದು. ಬೆಂಕಿಯನ್ನು ಮುಟ್ಟಿದರೆ ಅದು ಸುಟ್ಟಿಸುಡುತ್ತದೆ; ಬೆಂಕಿಯನ್ನು ದೇವರಂದು ಒಪ್ಪಿದವನು ಆ ಸುಡುವಿಕೆಯನ್ನೂ ದೇವರಂದೇ ಕರೆಯಬೇಕಾಗುವದು. ಅಲ್ಲವೇ? ಇದೂ ಅಲ್ಲದೆ ಪಾಪವನ್ನು ಮಾಡುವವನಿಗೆ ಎಲ್ಲವೂ ದೇವರಂಬ ಭಾನೆಯಿರುವದಿಲ್ಲ; ಎಲ್ಲವೂ ದೇವರಂಬ ಭಾವನೆಯಿರುವವನಿಗೆ ಪಾಪಬುದ್ಧಿ ಇರುವಂತೆ ಇಲ್ಲ. "ನಾನು ಕರ್ಮವನ್ನು ಮಾಡುತ್ತೇನೆ" ಎಂಬ ಬುದ್ಧಿಯಿರುವವನು ಆ ಕರ್ಮದ ಫಲವನ್ನು ತಪ್ಪಿಸಿಕೊಳ್ಳುವದಕ್ಕೆ ಆಗುವದೇ ಇಲ್ಲ. ಪಾಪಬುದ್ಧಿಗೆ ಭೇದಬುದ್ಧಿಯೇ ಮೂಲ; ನೀತಿಗೆ ಸರ್ವವೂ ಈಶ್ವರನೆಂಬ ಬುದ್ಧಿಯು ಸಹಾಯಕ. ಹೀಗಿರುವಲ್ಲಿ ಸರ್ವವೂ ಈಶ್ವರನೆನ್ನುವವರು ಪಾಪಕರ್ಮವನ್ನು ಮಾಡಬಹುದು ಎಂಬ ಶಂಕೆಯು ಎಷ್ಟು ನಿರಾಧಾರವಾದದ್ದನ್ನಬೇಕಾಯಿತು!

ಇದುವರೆಗೂ ಸರ್ವವೂ ಅದು ಕಾಲಿವ ರೂಪದಿಂದಲೇ ಈಶ್ವರನ ಪ್ರತೀಕವೇ ಎಂದಿಟ್ಟುಕೊಳ್ಳಬ ಭಾವನೆಯನ್ನು ಕುರಿತು ವಿಚಾರಮಾಡಿದ್ದಾಯಿತು. ಈ ಭಾವನೆಯು ಶ್ರದ್ಧಾಮಾತ್ರದಿಂದ ಉಂಟಾದರೂ ಸಾಕು. ಅದರಿಂದಲೂ ಲೋಕಕ್ಕೆ ಕಲ್ಯಾಣವೇ ಆದೀತು. ಯಾವ ಮಹಾನುಭಾವರು ಕಂಡಕಂಡಲ್ಲಿ ಪರಮಾತ್ಮಾಭಾವನೆಯನ್ನೇ ಮಾಡುವದಕ್ಕೆ ಸಿಧ್ಧರಾಗಿರುವರೋ ಅಂಥವರು ಈ ಭಾಲೋಕದಲ್ಲಿ ಕೆಲವರಿದ್ದರೂ ಸಾಕು; ಅವರ ನಡೆನುಡಿಗಳು ಮಿಕ್ಕವರಿಗೆ ಆದರ್ಶಪ್ರಾಯವಾಗುವವು. ಈ ಲೋಕದ ಜನರಲ್ಲಿ ಕಾಲಿವ ರಾಗದ್ವೇಷಗಳು ಅಂಥವರ ದರ್ಶನದಿಂದಲೇ ಕಡಿಮೆಯಾಗುವದು, ಭೂಮಿಯ ಸ್ವರ್ಗವಾಗುವದಕ್ಕೆ ವೇದಲಾಗುವದು. ಆದರೆ ನಾವು ವೇದದಿಂದ ಆರಿಸಿಕೊಂಡಿರುವ ಪುರುಷ ಸೂಕ್ತದಲ್ಲಿ ಹೇಳಿರುವದು ಇಂಥ ಶ್ರದ್ಧಾಮಾತ್ರದಿಂದ ನಂಬಬೇಕಾದ ವಿಷಯವನ್ನಲ್ಲ; ಎಲ್ಲವನ್ನೂ ಈಶ್ವರನು ಸೃಷ್ಟಿಸಿ ಅದರಲ್ಲಿರುವ ಜೀತನಾಚೀತನವಸ್ತುಗಳಲ್ಲಿಲ್ಲ ಅವನು ವ್ಯಾಪಿಸಿಕೊಂಡಿರುವನೆಂಬ ಘನತತ್ವವನ್ನು ಇಲ್ಲಿ ಹೇಳಿರುತ್ತದೆ. ಇದನ್ನು ತತ್ವಜೀವಜ್ಞಾನಗಳು ಮನನಮಾಡಿ ನಿದಿಧ್ಯಾಸನದಿಂದ ಅನುಭವಕ್ಕೆ ತಂದುಕೊಂಡರೆ ಇಲ್ಲಿಯೇ ಈಗಲೇ ಈ ಜಗತ್ತೆಲ್ಲವೂ ಆ ಪರಮಾತ್ಮನೇ ಎಂಬುದು ಅವರ ಜ್ಞಾನಚಕ್ಷಸಿಗೆ ನಿಸ್ಪಂದಿಗ್ನವಾಗಿ ಗೋಚರವಾಗುವದು.

ಜೀತನಾಚೀತನಗಳಲ್ಲಿಲ್ಲ ಪರಮಾತ್ಮನು ವ್ಯಾಪಿಸಿಕೊಂಡಿರುತ್ತಾನೆ ಎಂದರೇನು? ಈಗಿನ ಸ್ವಾಲುಗಳಲ್ಲಿ ಹುಡುಗರು ಆಡುವ ಘಟ್ಟಬಾಲ್ ಎಂಬ ಕಾಲುಚಂಡಿನಲ್ಲಿ ವಾಯು ತುಂಬಿಕೊಂಡಿರುವಂತೆಯೇ? ಅಲ್ಲ. ಆ ಚಂಡಿನಲ್ಲಿ ಒಳಗೂ ಹೊರಗೂ ವಾಯುವಿರುತ್ತದೆ, ನಿಜ; ಆದರೆ ನಡುವೆ ಒಂದು ರಭ್ಯರಿನ ಜೀಲವಿದೆ; ಅದರ ಮೇಲುಗಡೆ ಒಂದು ದಟ್ಟನೆಯ ತೊಗಲಿನ ಹೊದಿಕೆಯನ್ನು ಬಿಗಿದುಕಟ್ಟಿರುತ್ತದೆ. ಪ್ರಕೃತದಲ್ಲಿ ನಾವು ಹೇಳುತ್ತಿರುವದು ಈ ಜಗತ್ತು ಜೀತನಾಚೀತನರೂಪವಾದ ವಸ್ತುಗಳನ್ನೊಳಗೊಂಡಿರುವದೆಂದೂ ಅದರ ಒಳಗೂ ಹೊರಗೂ ಈ ಪರಮಾತ್ಮನೆಂಬ ಯಾವದೋ ತತ್ತ್ವವು ದೃಷ್ಟಾಂತದ ವಾಯುವಿನಂತೆ ತುಂಬಿಕೊಂಡಿರುವದೆಂದೂ ಅರ್ಥವನ್ನು ಮಾಡಿಕೊಳ್ಳಬಾರದು. ಒಂದು ಮಂಜಿನಗಡ್ಡೆಯ ಮನುಷ್ಯನ ಆಕಾರದಲ್ಲಿದೆ ಎಂದು ಭಾವಿಸಿಕೊಳ್ಳಿರಿ; ಆ ಮಂಜಿನ ಮನುಷ್ಯನ ಒಳಗೂ ಹೊರಗೂ ಸಂಪೂರ್ಣವಾಗಿ ಹೇಗೆ ನೀರೇ ಆಗಿರುತ್ತಾನೋ ಹಾಗೆ ಈ ಜಗತ್ತಿನಲ್ಲಿರುವದೆಲ್ಲವೂ ಬರಿಯ ಜೀನಾತ್ಮಸ್ವರೂಪನಾದ ಪರಮಾತ್ಮನೇ ಆಗಿರುತ್ತದೆ ಎಂಬುದು ಇಲ್ಲಿ ಮಾಡಿರುವ ಉಪದೇಶವು.

ಈ ದೃಷ್ಟಿಯಿಂದ ನೋಡಿದಾಗ ಅಮೃತವಾದ ಮೂರು ಪಾದವೆಂದೂ ಮತ್ತೆ ವಾದ ಒಂದು ಪಾದವೆಂದೂ ವಿಂಗಡಿಸಿರುವದು ವ್ಯವಹಾರದೃಷ್ಟಿಯ ಜನರಿಗೆ ತಿಳಿವಳಿಕೆಯೂ ಸೌಕರ್ಯಕ್ಕಾಗಿಯೇ ಹೊರತು ಅದೇ ಪರಮಾರ್ಥವೆಂದೇನೂ ಅಲ್ಲವೆಂದು ಗೊತ್ತಾಗುವದು. ನಾವು ಮೇಲೆ ಕೊಟ್ಟಿರುವ ಉದಾಹರಣೆಯನ್ನು ಮತ್ತೊಮ್ಮೆ ಚಿನ್ನಾಗಿ ವಿಮರ್ಶಿಸುವದಕ್ಕೆ ಮನುಷ್ಯನ ಆಕಾರದ ಮಂಜುಗಡ್ಡೆಯ ಸಮುದ್ರದ ನೀರಿನ ಮೇಲುಗಡೆಯೇ ಇದ್ದ ತೇಲುತ್ತಿದೆ ಎಂದು ಇಟ್ಟುಕೊಳ್ಳಿರಿ. ಈಗ ಹೆಚ್ಚಿನ ನೀರು ಸಮುದ್ರವೆಂಬ ಹೆಸರಿನಿಂದ ಅದರ ಮೇಲೆ ತೇಲುತ್ತಿದೆಯೆಂದೂ ಹೇಳಬೇಕಾಗುವದು. ಈ ಎರಡು ಬೇರೆಬೇರೆಯ ಹೆಸರುಗಳಿಂದ ಕರೆಯಿಸಿಕೊಳ್ಳುವ ವಸ್ತುವಿನಲ್ಲಿರುವ ತಾರತಮ್ಯವೇನು? ಎಂದರೆ ಒಂದು ದ್ವವರೂಪದಲ್ಲಿದೆ, ಮತ್ತೊಂದು ಘನರೂಪದಲ್ಲಿದೆ; ಒಂದು ಎಲ್ಲೆಲ್ಲಿಯೂ ಹರಡಿಕೊಂಡು ಮೇರೆವರಿಯದ ಇದ್ದುಕೊಂಡಿದೆ, ಇನ್ನೊಂದು ಅದರ ಏಕದೇಶದಲ್ಲಿದ್ದುಕೊಂಡು ತೇಲುತ್ತಿದೆ ಎಂದು ಹೇಳಬೇಕಾಗುವದು. ನಾಮು, ರೂಪ, ಕರ್ಮ-ಇವುಗಳ ದೃಷ್ಟಿಯಿಂದ ನೋಡಿದಾಗ ಹೀಗೆ ನಾವು ಈ ಎರಡಕ್ಕೂ ತಾರತಮ್ಯವನ್ನು ಹೇಳಿದರೂ ವಸ್ತುತ್ತಾದ ದೃಷ್ಟಿಯಿಂದ ಇದಕ್ಕೆ ಯಾವ ಭೇದವಿದೆ? ಯಾವ ಭೇದವೂ ಇಲ್ಲವೇ ಇಲ್ಲ. ಸಮುದ್ರವೂ ನೀರೇ, ಮಂಜನಗಡ್ಡೆಯೂ ನೀರೇ. ನೀರು ನೀರಿನ ಮೇಲೆ ತೇಲುತ್ತಿದೆ- ಎಂಬುದು ಕಾಲಾಕಾಶಗಳ ದೃಷ್ಟಿಯಿಂದ ಆದ ವ್ಯವಹಾರವಾಗಿರುತ್ತದೆ. ಆ ಉಪಾಧಿಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಿದೆ ಇದ್ದರೆ? ನೀರು ಎಂಬ ಒಂದೇ ಹೆಸರೇ ಸಾಕಾಗಿದೆ; ಅದರಲ್ಲಿ ಯಾವ ಭೇದಕ ನಾಮರೂಪಕರ್ಮಗಳಿಗೂ ಎಡಯೇ ಇರುವದಿಲ್ಲ. ಅಲ್ಲವೇ? ಪರಮಾತ್ಮನ ಅಮೃತವಾದ ಮೂರು ಪಾದಕ್ಕೂ ಮತ್ತೆ ವಾದ ಈಗಿನ್ನಾಗಳ ಪ್ರಪಂಚಕ್ಕೂ ಇದೇ ಬಗೆಯ ಸಂಬಂಧವಿರುತ್ತದೆ. ಆದರೆ, ವ್ಯವಹಾರದೃಷ್ಟಿಯಿಂದ ಪರಮಾತ್ಮನು ಆಧಾರವು. ಪ್ರಪಂಚವು ಆ ಆಧಾರವನ್ನು ಆಶ್ರಯಿಸಿಕೊಡಿರುವದು. ತತ್ತ್ವದೃಷ್ಟಿಯಿಂದಲೂ? - ಎಂದರೆ ಎಲ್ಲವೂ ಪರಮತ್ವನೇ, ಎಲ್ಲವೂ ಆ ಪರಮಪುರಣನೇ.

ಹೀಗೆಂದು ಅರಿತ ಜ್ಞಾನಿಗಳ ದೃಷ್ಟಿಯಿಂದ ನೋಡಿದರೆ ಸಾಶನ, ಅನಶನ-ಚೀತನ, ಅಚೀತನ - ಎಂಬ ಭೇದವೇ ಇರುವದಿಲ್ಲ. ಎಲ್ಲವೂ ಆ ಪರಮಾತ್ಮನೇ. ಆದ್ದರಿಂದ ಅಂಥವರ ದೃಷ್ಟಿಯಲ್ಲಿ “ಕಲ್ಲು, ಮಳ್ಳು ಹೆಂಟೆ, ಮರ, ಪ್ರಾಣಿ, ಮನುಷ್ಯ, ನೀচ, ಮಹಾತ್ಮ- ಎಲ್ಲರೂ ಒಂದೇ ಆಗಿಬಿಡುವದಿಲ್ಲವೇ? ಎಂಬ

ಕುಚೋದ್ಯಕ್ಕೆ ಯಾವ ಅವಕಾಶವೂ ಇರುವದಿಲ್ಲ. ಏಕೆಂದರೆ ಈ ದೃಷ್ಟಿಯಿಂದ ಎಲ್ಲವೂ ಚಿನ್ಮಾತ್ವಾದ ಬ್ರಹ್ಮವೇ ಆಗಿರುತ್ತದೆ; ಹೀಗೆ ಎಲ್ಲವೂ ಒಂದೇ ಆಗುವದು ಯಾರಿಗೂ ಅನಿಷ್ಟವಲ್ಲ. ಆದ್ದರಿಂದಲೇ ಭಗವಂತನು ಹೀಗೆಂದರುತ್ತಾನೆ :

ಏದ್ಯಾವಿನಯಸಂಪನ್ಮೈ ಬ್ರಹ್ಮಣೇ ಗವಿ ಷಸ್ತಿನಿ ।

ಶುನಿ ಚೈವ ಶ್ವಪಾಕೇ ಚ ಪಣ್ಣತಾಃ ಸಮದರ್ಶಿನಃ ॥

ಇಹ್ಯವ ತೈಜಿತಃ ಸಗೋರ್ ಯೇಷಾಂ ಸಾಮ್ಯೇ ಸ್ಥಿತಂ ಮನಃ ।

ನಿದೋರ್ವಂ ಹಿ ಸಮಂ ಬ್ರಹ್ಮ ತಸ್ಯಾದ್ ಬ್ರಹ್ಮಣ ತೇ ಸ್ಥಿತಾಃ ॥

“ಏದ್ಯಾವಿನಯಗಳಿಂದ ಕೂಡಿರುವ ಬ್ರಾಹ್ಮಣನಲ್ಲಿಯೂ ಗೋವಿನಲ್ಲಿಯೂ ಆನೆಯಲ್ಲಿಯೂ ನಾಯಿಯಲ್ಲಿಯೂ ಚಂಡಾಲನಲ್ಲಿಯೂ ಜಾಣಿಗಳು ಸಮದರ್ಶಿಗಳಾಗಿರುತ್ತಾರೆ. ಯಾರು ಈ ಸಮತ್ವದಲ್ಲಿ ಬುದ್ಧಿಯನ್ನು ಇಟ್ಟಿರುವದೋ ಅವರು ಬದುಕಿರುವಾಗ ಸಂಸಾರವನ್ನು ಗೆದ್ದುಕೊಂಡಿರುತ್ತಾರೆ. ಬ್ರಹ್ಮವು ಸಮವೂ ನಿದುಷ್ಟವೂ ಆಗಿರುತ್ತದೆಯಷ್ಟೆ; ಆದ್ದರಿಂದ ಯಾವಾಗಲೂ ಬ್ರಹ್ಮದಲ್ಲಿಯೇ ನಿಷ್ಠರಾಗಿರುತ್ತಾರೆ.”

ಇಂಥ ಜಾಣಿಗಳು ಅಥಮರ ಘಲವಾದ ಅನಾಜಾರಕ್ಕೆ ತುತ್ತಾದರೆಂದು ನಂಬುವದಂತು ಹಾಸ್ಯಸದವಾಗಿರುತ್ತದೆ. ಏಕೆಂದರೆ ಅಥಮರವನ್ನು ಧರ್ಮದಿಂದ ಮೀರಿದಮೇಲೆಯೇ ಅದನ್ನು ಮೀರುವ ಈ ಸಮತ್ಯಾಧಿಯ ಜಾಣವು ಬಂದಿದೆ. ಆದ್ದರಿಂದ ಎಲ್ಲವೂ ಈಶ್ವರನೇ ಎಂಬ ಬುದ್ಧಿಯು ಸರ್ವಧಾ ಯಾರಿಗೂ ಕೆಡುಕನ್ನಿಂಟುಮಾಡಲಾರದು; ಅದಕ್ಕೆ ಬದಲು ಎಲ್ಲರಿಗೂ ಅದರಿಂದ ಕಲ್ಪಿಸಿ ಆಗಿರುತ್ತದೆ ಎಂದು ನಾವು ಧಾರಾಳವಾಗಿ ನಂಬಬಹುದು.

“ಈ ಪ್ರಪಂಚವೆಲ್ಲವೂ ಮಾಯೆ, ಇದೊಂದು ಅನಾದಿನಿದ್ರೆಯಾಗಿರುವ ಕನಸು” ಎಂದು ವೇದಾಂತಿಗಳು ಆಗಾಗ್ಗೆ ಹೇಳುತ್ತಿರುವರಷ್ಟೇ? ಇದರ ಅಭಿಪ್ರಾಯವನ್ನು ತಿಳಿಯದೆ ಜನರು ಐಹಿಕಚೀವನವನ್ನು ಜರ್ದು ಸುಮ್ಮನೆ ಕೂರುವ ಸೋಮಾರ್ಗಳ ವಾದವಿದು ಎಂದು ಹೀಯಾಳಿಸುವದುಂಟು. ಆದರೆ ಈ ದೂರ್ಘಣಾವು ಪ್ರಕೃತಕ್ಕೆ ಹೊಂದುವದಿಲ್ಲವೆಂಬುದು ಸ್ವಷ್ಟವಾಗಿದೆ. ಏಕೆಂದರೆ “ಈ ಪ್ರಪಂಚವು ಮಾಯೆ” ಎಂದರೇನು? ಇದು ಪ್ರಪಂಚವಲ್ಲ ಎಂದೇನೂ ಅರ್ಥವಲ್ಲ; ಇಲ್ಲಿ ನಮಗೆ ಪ್ರಪಂಚವು ಕಾಣಿಸುವದಿಲ್ಲ ಎಂದು ಯಾವ ಮೂಡನು

ತಾನೇ ಹೇಳಿಯಾನು? ನಾವು ಯಾವದನ್ನು ಪ್ರಪಂಚವೆಂದು ಕರೆಯುತ್ತಿದೇವೆಯೋ ಅದರ ತತ್ವವು ನಿಜವಾಗಿ ಆತ್ಮಜ್ಯತನ್ಯವೇ ಎಂದು ಅದಕ್ಕೆ ಅಧ್ಯ. ಒಂದು ಪ್ರತಿಮೆಯನ್ನು ಕಂಡು ಇದೆಲ್ಲ ಅವೃತ್ತಶಿಲೆಯೇ ಎಂದರೆ ತಪ್ಪಿ ತಿಳಿವಳಿಕೆಯಾದೀತೇನು? ಅಧವಾ ಪ್ರತಿಮೆಯ ಆಕಾರವು ಕಾಣುವದಿಲ್ಲವೆಂದು ಈ ಮಾತನಾಡಿದವನ ಅಭಿಪ್ರಾಯವೆಂದಾದರೂ ಆದಿತೇನು? ಎಂದಿಗೂ ಇಲ್ಲ. ಭೌತಿಕವಿಜ್ಞಾನಶಾಸ್ತ್ರಜ್ಞರು “ಮೇಚು, ಕುಚೆ-ಮುಂತಾದ ಫನವಸ್ತುಗಳು ಜನರಿಗೆ ತೋರುವಂತೆ ನಿಜವಾಗಿ ಹಾಗೆಯೇ ಸಾಂದ್ರವಾಗಿಲ್ಲ; ನಡುನಡುವೆ ಅವಕಾಶವುಳ್ಳ ಎಲೆಕ್ಟ್ರೋನ್, ಮೌಟಾನ್ - ಎಂಬ ಕಣಗಳಾಗಿವೆ” ಎಂದು ಹೇಳುತ್ತಾರೆ. ಆದಮಾತ್ರಕ್ಕೆ ಅವರಿಗೆ ಕುಚೆ, ಮೇಚು ಒಂದೂ ಕಾಣಿಸುವದಿಲ್ಲವೆಂದೇನೂ ನಾವು ಅಧ್ಯಮಾಡಿಕೊಳ್ಳುವದಿಲ್ಲವಷ್ಟೇ? ಇದರಂತೆ ಮಾಯೆ ಎಂದರೆ ಹಾಗೆ ತೋರುವದು ಎಂದಧ್ಯ. ಕಣ್ಣಕಟ್ಟಿನಿಂದ ಯಾರೋ ನಮ್ಮ ಮುಂದೆ ಇಲ್ಲದ್ದನ್ನು ಹೀಗೆ ತೋರಿಸುತ್ತಿದ್ದಾರೆ ಎಂದು ಅಧ್ಯವಲ್ಲ. ‘ಇದೆಲ್ಲ ಕನಸು’ ಎಂದರೂ ಹೀಗೆಯೇ. ಸ್ಥಫಾವದಿಂದ ಜನರು ಹೀಗೆ ತಪ್ಪಾಗಿ ತಿಳಿದುಕೊಂಡಿರುತ್ತಾರೆ ಎಂದೇ ಅಧ್ಯ. ಹೀಗೆ ಕಾಣಿಸುತ್ತಿಲ್ಲವೆಂದೇನೂ ಅಧ್ಯವಲ್ಲ.

ಈ ಪ್ರಪಂಚವೆಲ್ಲವೂ ಮಾಯೆಯಿಂದ ಬಗೆಬಗೆಯ ದೃಶ್ಯಗಳಾಗಿ ತೋರುತ್ತಿದೆ, ಇದರ ಪರಮಾಧ್ಯವು ಪರಮಾತ್ಮನೇ - ಎಂಬುವರ ಉಪದೇಶವು ನಮಗೆ ಪರಮಾತ್ಮನನ್ನು ತೀರ ಹಕ್ಕಿರಕ್ಕೆ ತಂದುಕೊಂಟ್ಟಿಂತೆ ಆಗುತ್ತದೆ. ಪರಮಾತ್ಮನೆಂದರೆ ಎಲ್ಲಿಯೋ ಲೋಕಾಂತರದಲ್ಲಿದ್ದ ಕಾಲಾಂತರದಲ್ಲಿ ನಾವು ಸತ್ತಮೇಲೆ ಕಾಣತಕ್ಕ ತತ್ವವಲ್ಲ. ಇಲ್ಲಿಯೇ ಈಗಲೇ ಇರುವ ಇಡಿಯ ಪ್ರಪಂಚದ ಪರಮಾಧ್ಯತತ್ವವು - ಎಂಬ ತಿಳಿವಳಿಕೆಯ ಬಾರದೆ ಆ ಭಾವನೆ ಬಂದರೆ ಸಾಕು, ನಮಗೆ ಆ ಪರಮಾತ್ಮನ ವಿಶ್ವರೂಪದರ್ಶನವಾದಂತೆ ಆಗುವದು. ಅಜ್ಞನನಿಗೆ ಶ್ರೀಕೃಷ್ಣಭಗವಂತನು ಈ ರೂಪದಿಂದ ಕಾಣಿಸಿಕೊಂಡನು. ಇಂಥ ದಿವ್ಯದರ್ಶನವನ್ನು ಕೊಟ್ಟನು - ಎಂದು ಭಗವದ್ವೀತೆಯಲ್ಲಿ ಬರೆದಿದೆ. ಅಧಿಕಾರಿಗಳಾದವರು ಬಲ್ಲ ಗುರುಗಳನ್ನು ಸೇರಿ ಶಾಸ್ತ್ರವಣವನ್ನು ಮಾಡಿ ತತ್ವವನ್ನು ಮನಗಂಡು ಧನ್ಯರಾಗಬೇಕು. ಅದಿಲ್ಲದವರು ಆ ಭಾವನೆಯನ್ನು ತಂದು ಈ ಜಗತ್ತಿನಲ್ಲಿ ಕಾಣುವ ಸರ್ವಭಾಗಗಳಲ್ಲಿಯೂ ಪರಮೇಶ್ವರನಿದಾನೆಂಬ ಭಾವನೆಯನ್ನಾದರೂ ಅಡಿಗಡಿಗೆ ತಂದುಕೊಳ್ಳುತ್ತಾ ಕೃತಾರ್ಥರಾಗಬೇಕು.

7. ಪರಮಾತ್ಮನ ಸೃಷ್ಟಿ

* ಪರಮಾತ್ಮನು ತನ್ನ ಸರ್ವಾಧಿಕವಾದ ಅರ್ಮತಸ್ವರೂಪದಲ್ಲಿಯೇ ಇದ್ದುಕೊಂಡು ಈ ಜೀತನಾಚೀತನರೂಪವಾದ ಪ್ರಪಂಚದ ಮಹಿಮೆಯನ್ನೂ ಪ್ರಕಟಿಸುತ್ತಿರುವನು ಎಂಬುದೊಂದು ವೇದವಾದವು. ಆತನು ಪ್ರಪಂಚರೂಪದಿಂದ ತೋರಿಕೊಳ್ಳುವ ಬಗೆಯನ್ನು ಸೃಷ್ಟಿಯೆಂದು ಕರೆದಿರುತ್ತದೆ. ಪರಮಾತ್ಮನು ಪ್ರಪಂಚವನ್ನು ಸೃಷ್ಟಿಮಾಡಿದನೆಂದರೆ ಬಡಗಿಯು ಒಂದು ಮನೆಯನ್ನು ಕಟ್ಟುವಂತೆ ಅಲ್ಲ; ಆ ಪರಮಾತ್ಮನೇ ಪ್ರಪಂಚರೂಪವಾಗಿ ತೋರಿಕೊಂಡನೆಂದು ಅರ್ಥ. ಹಿಗೆ ತಾನು ಇರುವಂತೆಯೇ ಇದ್ದುಕೊಂಡು ಪ್ರಪಂಚರೂಪವಾಗಿಯೂ ತೋರುತ್ತಿರುವದೆಂಬುದು ಪರಮಾತ್ಮನ ಮಾಯೆ ಎಂದು ವರ್ಣಿಸುವದು ರೂಢಿಯಲ್ಲಿದೆ. ಮಾಯಾವಿಯಾದವನು ತಾನೊಬ್ಬನೇ ಇದ್ದಂತೆ ಇದ್ದ ತನಗಿಂತ ಬೇರೆಬೇರೆಯಾಗಿ ಜನರನ್ನೂ ಪ್ರಾಣಿಗಳನ್ನೂ ಪದಾರ್ಥಗಳನ್ನೂ ಚಿತ್ರುವಿಚಿತ್ರವಾಗಿ ಮಾಯೆಯಿಂದ ತೋರಿಸುವನಲ್ಲವೇ? ಹಾಗೆಯೇ ಪರಮಾತ್ಮನು ತಾನು ಇರುವಂತೆಯೇ ತನ್ನ ಮೂರ್ಖರೂಪದಿಂದ ಇದ್ದುಕೊಂಡೇ ಈ ಪ್ರಪಂಚ ರೂಪದಿಂದಲೂ ತೋರಿಕೊಳ್ಳುತ್ತಿರುವನೆಂಬುದು ಇಲ್ಲಿ ವಿವಕ್ಷಿತಾಂಶವಾಗಿದೆ.

ಈ ಸೃಷ್ಟಿಯನ್ನು ವೇದದಲ್ಲಿ ಬೇರೆಬೇರೆಯ ಕ್ರಮದಿಂದ ವರ್ಣಿಸಿರುತ್ತದೆ. ಆದರೆ ಸೃಷ್ಟಿಯನ್ನು ಹೇಳಿರುವದು ಸೃಷ್ಟಿಗೋಸ್ತರವಲ್ಲ, ಪರಮಾತ್ಮನ ಜ್ಞಾನಕೂಗಿ. ಎಲ್ಲವೂ ಪರವಾತ್ಮನಿಂದ ಬಂದಿದೆ, ಎಲ್ಲವೂ ಪರವಾತ್ಮಜ್ಞಾನಕ್ಕೆ ಉಪಯೋಗವಾಗುವ ಸಾಧನವಾಗಿದೆ- ಎಂಬ ಭಾವವು ಸೃಷ್ಟಿವಾಕ್ಯಗಳಲ್ಲಿ ಬಹಳವಾಗಿ ಸಿಕ್ಕುತ್ತದೆ. ಆದ್ದರಿಂದ ಸೃಷ್ಟಿಯನ್ನು ಸೃಷ್ಟಪ್ರಪಂಚವೆಂಬ ದೃಷ್ಟಿಯಿಂದ ನೋಡುವದಕ್ಕೆ ಹೋಗಬಾರದು. ಅದನ್ನು ಕಂಡಕೊಡಲೆ ಇದೆಲ್ಲವೂ ಪರಮಾತ್ಮನ ಸೃಷ್ಟಿ, ಇದೆಲ್ಲವೂ ಪರಮಾತ್ಮನ ವಿಭೂತಿ, ಇದೆಲ್ಲವೂ ಪರಮಾತ್ಮಪ್ರಾಪ್ತಿಗೆ ಸಾಧನ- ಎಂಬ ಭಾವವು ಬರುವದಕ್ಕೆ ತಕ್ಕ ದೃಷ್ಟಿಯನ್ನು ಸಂಪಾದಿಸಿಕೊಳ್ಳಬೇಕು. ಹಿಗೆಂಬುದು ವೇದೋಪದೇಶವು. ಈ ಅಭಿಪ್ರಾಯವನ್ನು ಮರುಷಸೂಕ್ತದ ಶಿಕ್ಷಣಗಳಲ್ಲಿ ವಿವರಿಸಿರುವ ಪ್ರಕಾರದಿಂದ ಮನದಂದುಕೊಳ್ಳುವದರಿಂದ ಪ್ರಯೋಜನವಂಟು.

ಸೃಷ್ಟಿಯನ್ನು ಸಾಮಾನ್ಯವಾಗಿ ಹೇಳುವ ಒಂದು ಖಚಿತ ಅರ್ಥವು ಹೀಗಿದೆ:

ತಸ್ಯಾದಿರಾಜಜಾಯತ ವಿರಾಜೋ ಅಧಿ ಪೂರುಷಃ ।

ಸ ಜಾತೋ ಅತ್ಯರಿಜ್ಯತ ಪಶ್ಚಾದ್ಯಾಮಿಮಧೋ ಪುರಃ ॥५॥

ಆತನಿಂದ ವಿರಾಜನು ಉಂಟಾದನು. ವಿರಾಜನಮೇಲೆ ಪುರುಷನಿದ್ದನು. ಆ ವಿರಾಜನು ಅತಿರಿಕ್ತನಾದನು. ಆ ಬಳಿಕ ಭೂಮಿಯನ್ನೂ ಆ ಬಳಿಕ ಮರಗಳನ್ನೂ ಸೃಷ್ಟಿಸಿದನು.

ಈ ಅರ್ಥವನ್ನು ಬೃಹದಾರಣ್ಯಕವೇ ಮುಂತಾದ ಉಪನಿಷತ್ತುಗಳಲ್ಲಿ ಇನ್ನಷ್ಟು ವಿವರಿಸಿದೆ. ಪರವಾತ್ಮನು ಸಮಷ್ಟಿಮನಃಪ್ರಧಾನನಾದರೇ ಹಿರಣ್ಯಗಢನೇಸಿಸುವನು, ಸಮಸ್ತಸ್ತುಲೋಪಾಧಿಯಿಂದ ವಿರಾಟ್ಪುರುಷನೇಸುವನು. ವಿರಾಟ್ಪುರುಷನಿಂದ ದೇವತೆಗಳು, ಮನುಷ್ಯರು - ಮುಂತಾದ ಶರೀರಿಗಳು ತೋರಿಕೊಳ್ಳುವರು ಎಂಬುದು ಈ ಸೃಷ್ಟಿಯ ಕ್ರಮ. ಪರಮೇಶ್ವರನಿಂದ ಸೂಕ್ಷ್ಮ ಭೂತಗಳಿಂಟಾಗಿ ಅವುಗಳಿಂದ ಸ್ಥಾಲಭೂತಗಳಾಗುವವು. ಇವುಗಳಿಂದಾಗುವ ಭೌತಿಕಪದಾರ್ಥಗಳೂ ಸೂಕ್ಷ್ಮರೂಪವಾದ ಶರೀರವಿಶೇಷಗಳೂ ಜಗತ್ತಿನ ವೈಚಿತ್ರ್ಯಕ್ಕೆ ಕಾರಣವಾಗಿರುವವು. ಇಷ್ಟೇಲ್ಲ ಸೃಷ್ಟಿಯೂ ಪರಮಾತ್ಮನ ಮಾಯೆಯಿಂದಲೇ ಆದದ್ದು; ಇದೇಲ್ಲದರಲ್ಲಿಯೂ ಆ ಪರಮಾತ್ಮನೇ ತುಂಬಿತುಳುಕುತ್ತಿರುತ್ತಾನೆ.

ಪರಮಾತ್ಮನಿಂದ ಇಡಿಯ ಪ್ರಪಂಚದ ರೂಪದ ಸಮಷ್ಟಿದೇಹವುಳ್ಳ ವಿರಾಜಣುವು ಉಂಟಾಗಿದೆಯೆಂದೂ ಅದರಿಂದಲೇ ದೇವತಿಯಜ್ಞಮುಷ್ಯಾದಿ ರೂಪಗಳೂ ತೋರಿಕೊಳ್ಳುತ್ತಿರುವವೆಂದೂ ಉಪದೇಶಿಸಿರುವ ಈ ಖಚಿತ ಸಮಷ್ಟಿಯಂತೆ ವ್ಯಾಷ್ಟಿಗಳಲ್ಲಿಯೂ ಪರಮೇಶ್ವರನ ಚಿತ್ರಲೇಯನ್ನು ಕಂಡುಕೊಳ್ಳುವದಕ್ಕೆ ಸಹಾಯಕವಾಗಿದೆ.

ಇದಕ್ಕೂ ಮುಂದಿನ ಖಚಿತಗಳು ಈ ಜಗತ್ತಿನಲ್ಲಿ ಕಾಳುತ್ತಿರುವದೆಲ್ಲವೂ ಪರಮಾತ್ಮಪ್ರಾಣಿಗೆ ಸಾಧನವಾಗಿರುವ ಯಜ್ಞದ ಸಾಧನಗಳು ಎಂಬ ಅಭಿಪ್ರಾಯ ವನ್ನು ಒಳಗೊಂಡಿರುವವು.

8. ಮಾನಸಯಜ್ಞ - ಪರಮಾತ್ಮ ಪ್ರಾಪ್ತಿಗೆ ಯಜ್ಞಸಾಧನಗಳು

(6 ರಿಂದ 10ನೇ ಖಕ್ಕಣಳು)

ಯತ್ವರುಹೇಣ ಹವಿಷಾ ದೇವಾ ಯಜ್ಞಮತ್ಸತ |

ವಸಂತೋ ಅಸ್ಯಾಸೀದಾಜ್ಯಂ ಗ್ರೀಷ್ಮ ಇಧ್ಯಃ ಶರದ್ವಿಃ ||6||

ತಂ ಯಜ್ಞಂ ಬಹಿರಾಷಿ ಪ್ರೈಕ್ಸಂಪುರುಪಂ ಜಾತಮಗ್ರತಃ |

ತೇನ ದೇವಾ ಅಯಜಂತ ಸಾಧ್ಯಾ ಖಪಯಶ್ಯಯೇ ||7||

ತಸ್ಮಾದ್ಯಜ್ಞಾತವರ್ಹಮಹತಃ ಸಂಭೃತಂ ಪೃಷ್ಟಾಜ್ಯಮ್ |

ಪಶುಂಸ್ತಾಂಶಕೇ ವಾಯುವ್ಯಾನಾರ್ಥಾನ್ನಾಮ್ಯಾಶಯೇ ||8||

ತಸ್ಮಾದ್ಯಜ್ಞಾತವರ್ಹಮಹತ ಖಚಃ ಸಾಮಾನಿ ಜಜ್ಞರೇ |

ಭಂದಾಂಸಿ ಜಜ್ಞರೇ ತಸ್ಮಾದ್ಯಜ್ಞಸ್ತಸ್ಮಾದಜಾಯತ ||9||

ತತ್ತಾದಶ್ವ ಅಜಾಯಂತ ಯೇ ಕೇ ಚೋಭಯಾದತಃ |

ಗಾವೋ ಹ ಜಜ್ಞರೇ ತಸ್ಮಾತಸ್ಮಾಜ್ಞಾತಾ ಅಜಾವಯಃ ||10||

ಮರುಷನೆಂಬ ಹವಿಸಿನಿಂದ ದೇವತೆಗಳು ಯಜ್ಞವನ್ನು ಮಾಡಿದರಪೈ, ಅದಕ್ಕೆ ವಸಂತವೇ ಆಜ್ಯವಾಯಿತು, ಗ್ರೀಷ್ಮವು ಇಧ್ಯವು, ಶರತ್ತಾಲವು ಹವಿಸ್ತು, ಅದಕ್ಕೆ ಏಳು ಪರಿಧಿಗಳಾದವು, ಇಪ್ಪತ್ತೊಂದು ಸಮಿತ್ತಗಳನ್ನು ಮಾಡಿಕೊಂಡರು. ದೇವತೆಗಳು ಯಜ್ಞವನ್ನು ಮಾಡುವದಕ್ಕೆಂದು ಮರುಷನೆಂಬ ಪಶುವನ್ನು ಕಟ್ಟಿದರಪೈ, ಆ ಮೊದಲು ಹಣ್ಣಿದ ಮರುಷರೂಪವಾದ ಯಜ್ಞಸಾಧನವನ್ನು ಯಜ್ಞದಲ್ಲಿ ಮೈಕ್ರೋಜಾಮಾಡಿದರು. ಈ ಮರುಷರೂಪವಾದ ಪಶುವನಿಂದ ಸಾಧ್ಯದೇವತೆಗಳೂ ಮತ್ತು ಖಪಿಗಳೂ ಯಾಗಮಾಡಿದರು. ಆ ಸರ್ವಹುತವಾದ ಯಜ್ಞದಿಂದ ಪೃಷ್ಟಾಜ್ಯವನ್ನೂ ವಾಯುದೇವತಾಕವಾದ ಆರಣ್ಯಗ್ರಾಮ್ಯಪಶುಗಳನ್ನೂ ಉಂಟುಮಾಡಿದನು. ಆ ಸರ್ವಹುತಯಜ್ಞದಿಂದ ಖಕ್ಕಣಳು ಸಾಮಗಳೂ ಉಂಟಾದವು; ಅದರಿಂದ

ಭಂದಸ್ವಗಳುಂಟಾದವು; ಅದರಿಂದಲೇ ಯಜಸ್ವಿ ಉಂಟಾಯಿತು. ಅದರಿಂದ ಅಶ್ವಗಳೂ ಎರಡು ಭಾಗಗಳಲ್ಲಿಯೂ ಹಲ್ಲುಗಳುಳ್ಳ ಮಿಕ್ಕ ಎಲ್ಲಾ ಪಶುಗಳೂ ಉಂಟಾದವು; ಗೋಗಳೂ ಅದರಿಂದ ಉಂಟಾದವು, ಆಡುಕುರಿಗಳೂ ಅದರಿಂದ ಉಂಟಾದವು.

ಈ ಮಹುಷುಗಳ ಒಟ್ಟು ಅರ್ಥವೇನೆಂದರೆ ದೇವತೆಗಳು ಇಡಿಯ ಜಗತ್ತನ್ನು ವಿರಾಟ್ಪುರುಷನೆಂಬ ಪಶುವನ್ನುಪಯೋಗಿಸಿಕೊಂಡು ಒಂದಾನೊಂದು ಮಹಾ ಮಾನಸಯಜ್ಞದಿಂದ ಸೃಷ್ಟಿಸಿರುತ್ತಾರೆ. ವೇದದಲ್ಲಿ ವಿಧಿಸಿರುವ ಬೇರೆಬೇರೆಯ ರೂಪದ ಯಜ್ಞವು ಆ ದೇವತೆಗಳ ಸಂಕಲ್ಪರೂಪವಾದ ಯಜ್ಞದ ಫಲವಾದ ಸಾಮಗ್ರಿಗಳಿಂದಲೇ ಆಗತಕ್ಕದ್ದಾಗಿದೆ. ಈ ಯಜ್ಞದಿಂದಲೇ ಮನುಷ್ಯರು ದೇವತ್ವನ್ನು ಪಡೆದು ವಿರಾಟ್ಪುರುಷನ ಅವಯುವರೂಪರಾಗುವರು. ಈ ಜಗತ್ತಿನಲ್ಲಿ ನಮಗೆ ಕಾಣಬರುತ್ತಿರುವ ಯಾವ ಪದಾರ್ಥವೂ ಈ ವೃಷಿರೂಪವಾದ ನಮ್ಮ ಶರೀರದ ಉಪಭೋಗಕ್ಕಾಗಿ ಸೃಷ್ಟವಾಗಿರುವದಿಲ್ಲ. ಮನುಷ್ಯನು ಅಜಾಣನದಿಂದ ಈ ಪ್ರಪಂಚವೆಲ್ಲವೂ ತನಗಾಗಿ ಸೃಷ್ಟವಾಗಿದೆ ಎಂದು ಭಾವಿಸಿಕೊಳ್ಳುತ್ತಾನೆ; ಈ ಅಲ್ಪಭಾವನೆಯಿಂದಲೇ ಮತ್ತೆನಾಗಿರುತ್ತಾನೆ. ಆದರೆ ನಿಜವಾಗಿ ನೋಡಿದರೆ ಈ ಪ್ರಪಂಚವೆಂಬುದೊಂದು ಮಹಾಯಜ್ಞಶಾಲೆಯಾಗಿರುತ್ತದೆ. ಇಲ್ಲಿ ಕಾಣಬರುತ್ತಿರುವದೆಲ್ಲವೂ ಯಜ್ಞಾಂಗವಾದ ವಸ್ತುಗಳೇ ಆಗಿರುತ್ತವೆ.

ಪ್ರಪಂಚದಲ್ಲಿ ಕಾಣಬ ವಸ್ತುಗಳನ್ನು ತನ್ನ ಭೋಗ್ಯಕ್ಕೆ ಎಂದು ಉಪಯೋಗಿಸಿಕೊಳ್ಳಬೇಕೆಂದು ಹವಣಿಸುತ್ತಿರುವವರು ಅಜ್ಞರು. ಅವರಿಗೆ ಈ ಜಗತ್ತೆಲ್ಲವೂ ವಿರಾಘ್ರಾಪವಾದ ಪ್ರಜಾಪತಿಯ ಯಜ್ಞದ ಫಲವೆಂಬುದು ತಿಳಿಯಿದು. ಪ್ರಜಾಪತಿಯು ಸೃಷ್ಟಿಯ ಆದಿಯಲ್ಲಿ ತಾನೇ ಪಶುವಾಗಿ ದೇವತೆಗಳ ಯಜ್ಞದ ಮೂಲಕ ಈ ಜಗತ್ತನ್ನು ನಿರ್ಮಿಸಿರುತ್ತಾನೆ. ಕ್ರಿಯಾಕಾರಕಫಲಾತ್ಮಕವಾಗಿರುವ ಜಗತ್ತೇ ಯಜ್ಞಮಯವಾಗಿರುತ್ತದೆ. ಯಜ್ಞದಿಂದಲೇ ಜಗತ್ತಿನ ಬೇಳವರೀಗೆಯಾಗ ಬೇಕಾಗಿರುತ್ತದೆ; ಅದರಿಂದಲೇ ಪ್ರಜೆಗಳ ಇಷ್ಟಕಾಮಗಳಿಲ್ಲವೂ ದೂರೆಯಬೇಕು— ಎಂಬುದು ಆ ಪ್ರಜಾಪತಿಯ ಸಂಕಲ್ಪವು. ಆದಿಯಜ್ಞವನ್ನು ಮಾಡಿದವರು ದೇವತೆಗಳು, ಮಹಿಳೆಗಳು; ಅವರು ಯಜ್ಞದ ಫಲವಾಗಿಯೇ ದೇವತೆಗಳಾಗಿರುತ್ತಾರೆ. ಮಹಿಳೆಗಳಾಗಿರುತ್ತಾರೆ. “ಈ ಯಜ್ಞದಿಂದಲೇ ದೇವತೆಗಳನ್ನು ಮನುಷ್ಯರು ಮಹಿಳೆಗಳಿಸಬೇಕು, ಹಾಗೆ ಪ್ರಾಪ್ತಾದ ದೇವತೆಗಳು ಮನುಷ್ಯರನ್ನು ಮಳಿಬಳಿಗಳನ್ನು ಕೊಟ್ಟು ಮಹಿಳೆಗಳಿಸುವರು. ಹೀಗೆ ಪರಸ್ಪರಭಾವನೆಯಿಂದಲೇ ಎಲ್ಲಾ ಪ್ರಜೆಗಳೂ

ಕ್ರಮಕ್ರಮವಾಗಿ ದೃಷ್ಟಿಸಂಪತ್ತನ್ನು ಪಡೆದು ಜ್ಞಾನಯೋಗ್ಯರಾಗಿ ಪರಮಶ್ರೀಯಸ್ನಾನ್ಯ ಪಡೆಯಲಿ! ಎಂಬುದೇ ಪ್ರಜಾಪತಿಯ ಸಂಕಲ್ಪ” ಎಂದು ಗೀತೆಯ ಹೇಳುತ್ತಿದೆ.

ಮನುಷನಿಗೆ ಬೇರೆಬೇರೆಯ ಎರಡು ದೃಷ್ಟಿಗಳನ್ನು ಅವಲಂಬಿಸುವದಕ್ಕೆ ಬರುತ್ತದೆ. ಇಂದ್ರಿಯಪ್ರಧಾನನಾಗಿ “ನಾನು, ಕರ್ತೃ, ಭೋಕ್; ಈ ಜಗತ್ತೆಲ್ಲವೂ ನನ್ನ ಭೋಗಕ್ಕಾಗಿ ಹುಟ್ಟಿರುತ್ತದೆ. ಇಲ್ಲಿ ನನ್ನಂತೆ ಅನೇಕ ಕರ್ತೃ ಭೋಕ್ಕುಗಳಿರುವದರಿಂದಲೂ ಅವರೆಲ್ಲರಿಗೂ ಇದೇ ಜಗತ್ತೇ ಭೋಗಸಾಮಗ್ರಿಯನ್ನು ಒದಗಿಸಿಕೊಡಬೇಕಾಗಿರುವದರಿಂದಲೂ ನನ್ನ ಬುದ್ಧಿಯನ್ನು ಆದಷ್ಟು ಚುರುಕಾಗಿ ಉಪಯೋಗಿಸಿ ಮಿಕ್ಕೆಲ್ಲವನ್ನೂ ಹಿಂದೆ ಹಾಕಿ ನಾನೇ ಎಲ್ಲರಿಗಿಂತಲೂ ಅಧಿಕತಮವಾದ ಭೋಗವನ್ನು ಸಂಪಾದಿಸಿಕೊಂಡು ಸುಖಿಸುವುದು ನನ್ನ ಕರ್ತವ್ಯವು” ಎಂದು ಭಾವಿಸಿಕೊಳ್ಳುವದು ಒಂದು ದೃಷ್ಟಿ. ಹೃದಯಪ್ರಧಾನವಾಗಿ “ಈ ಜಗತ್ತೆಲ್ಲವೂ ಪರಮೇಶ್ವರದತ್ತವಾಗಿರುತ್ತದೆ. ಇದು ಯಾರೋಬ್ಬರ ಸ್ವಂತ ಧನವಲ್ಲ; ಇದನ್ನು ಬಾಚಿಕೊಂಡು ತಾನೋಬ್ಬನೇ ಸುಖಿಪಡುವದು ಯಾವನೋಬ್ಬನಿಗೂ ಸಾಧ್ಯವಿಲ್ಲ. ಬುದ್ಧಿಕ್ಕೆಯ ಬಲದಿಂದ ಸ್ವರ್ಥಯನ್ನು ಪಯೋಗಿಸಿ ಎಲ್ಲರಿಗಿಂತಲೂ ಹೆಚ್ಚಿನ ಭೋಗಸಾಮಗ್ರಿಯನ್ನು ರಾಶಿ ಹಾಕಿಕೊಳ್ಳುವದು ಸ್ವಲ್ಪ ಕಾಲದವರೆಗೆ ಶಕ್ತಿವಾಗಬಹುದಾದರೂ ಪರಮಶ್ರೀಯಸ್ವಾಗಲಾರದು. ಪರಮಾತ್ಮನ ವಿಭೂತಿವಿಶೇಷಗಳೇ ಇಲ್ಲಿರುವ ದೇವರುನುಪ್ಯಾದಿ ಜೀವರುಗಳಾದ್ದರಿಂದ ನಾವೆಲ್ಲರೂ ಪರಸ್ಪರವಾಗಿ ಉಪಕಾರ್ಯೋ ಪಕಾರಕ ಭಾವದಿಂದ ಸಹಕರಿಸಬೇಕು. ಇದೆಲ್ಲವೂ ಪರಮೇಶ್ವರನ ಲೀಲಾರಂಗವೇ ಎಂಬ ಭಾವನೆಯನ್ನು ಬೆಳೆಯಿಸಿಕೊಳ್ಳಬೇಕು. ನಮ್ಮ ಜೀವನವನ್ನು ಒಂದು ಪರಿತ್ರಮವಾದ ಯಜ್ಞವಾಗಿ ಮಾರ್ಪಡಿಸಿಕೊಳ್ಳಬೇಕು. ಈ ಯಜ್ಞದಲ್ಲಿ ಪ್ರತಿಯೋಬ್ಬನೂ ತನ್ನತನ್ನ ಯೋಗ್ಯತೆಗೆ ತಕ್ಷಂತೆ ಸ್ವತ್ತಬುದ್ಧಿಯ ತ್ಯಾಗವನ್ನು ಮಾಡಿ ಮಿಕ್ಕವರ ಹಿತವನ್ನು ಕೋರಬೇಕು. ಸ್ವತ್ತತ್ಯಾಗವು ನೋಡುವದಕ್ಕೆ ವೆಚ್ಚದ ಮಾರ್ಗವೆಂದು ಕಾಲುತ್ತಿದ್ದರೂ ಇದು ಎಲ್ಲರ ಧಾರಣಮೋಷಣೆಗೆ ಬೇಕಾಗಿರುವ ಒಂದು ನಿಯಮವಾಗಿರುತ್ತದೆ. ಇದೇ ಭಗವಂತನ ಅಭಿಪ್ರಾಯವಾಗಿರುತ್ತದೆ. ಅದರಂತೆ ನಡೆಯಿಸಿ ನಾನು ಆ ಭಗವಂತನನ್ನು ಆರಾಧನಮಾಡಿ ಕೃತಾರ್ಥನಾಗಬೇಕು.” ಎಂಬುದು ಇನ್ನೊಂದು ದೃಷ್ಟಿಯ. ಈ ಉದಾರದೃಷ್ಟಿಯನ್ನೇ ವೇದದಲ್ಲಿ ಉಪದೇಶಿಸಿರುತ್ತದೆ.

ಯಜ್ಞ ಜ್ಞಾನ- ಈ ಎರಡು ಶಬ್ದಗಳಲ್ಲಿ ವೇದದ ಉಪದೇಶವೆಲ್ಲ

ಅಡಕವಾಗಿದೆ ಎನ್ನಬಹುದು. ಯಜ್ಞವೆಂಬುದು ಬುದ್ಧಿಯ ಅಲ್ಪತನವನ್ನು ಬಿಡಿಸುವದು, ಶರೀರೇಂದ್ರಿಯಸಂಪಾತದಲ್ಲಿಯೇ ನಾನೆಂಬ ಕೇಳುಬುದ್ಧಿಯನ್ನು ತಪ್ಪಿಸುವದು. ಅದರಿಂದಲೇ ಜಗತ್ತೆಲ್ಲವೂ ಪರಮಾತ್ಮನ ಪವಿತ್ರತನವೆಂಬ ಉದಾತ್ಮ ಭಾವನೆಯು ಮನದಲ್ಲಿ ಮಿಂಚುವದು. ಅತ್ಯಂತಪುರಾತನಕಾಲದಲ್ಲಿದ್ದ ವೈದಿಕ ಯಜ್ಞಗಳು ಈಗೆ ಕೊಂಡೆಯಿಗಿರಬಹುದು. ಪಶು, ಯೂಪ, ಹೋಮ, ಅಗ್ನಿಗಳು, ಸಮಿತ್ರು, ಹವಿಸ್ಸು, ಯಜಮಾನ, ಮತ್ತಿಜರು, ಸದಸ್ಸು, ದಕ್ಷಿಣ, ಸೋಮ-ಇಂಥ ಶಭ್ದಗಳಿಗೆ ನಮಗೆ ಸರಿಯಾದ ಅರ್ಥವು ಈಗೆ ಆಗದೆ ಇರಬಹುದು. ಆದರೆ ಈ ಜಗತ್ತೆಲ್ಲವೂ ದೇವತೆಗಳನ್ನುದ್ದೇಶಿಸಿ ಮಾಡುವ ಸ್ವತ್ತತ್ವಾಗರೂಪವಾದ ಯಜ್ಞದ ಭಾವಿಯೇ ಎಂಬ ತತ್ತ್ವಕ್ಕೆ ಮಾತ್ರ ಈಗಲೂ ಜ್ಯೋತಿಯಿಲ್ಲ. ಈ ತತ್ತ್ವವನ್ನು ಮರೆತು ಶರೀರಂದ್ರಿಯಗಳ ಭೋಗವೆಂಬ ಅಲ್ಪಧ್ಯೇಯವನ್ನು ಮಾನವನ ಕ್ಳಾಮುಂದೆ ಇಟ್ಟಿರುವದೇ ಇಂದಿನ ನಾಗರಿಕತೆಯಲ್ಲಿರುವ ದೊಡ್ಡ ಕೊರತೆಯಾಗಿದೆ.

ಮನುಷ್ಯನು ನಿಜವಾಗಿ ಮನುಷ್ಯನಾಗಬೇಕಾದರೆ, ಮನುಷ್ಯತ್ವದಿಂದ ಖುಷಿತ್ವಕ್ಕೂ ದೇವತ್ವಕ್ಕೂ ಏರಬೇಕಾದರೆ, ಕೊನೆಗೆ ನಾವೆಲ್ಲರೂ ಆ ಪರಮಾತ್ಮನ ಅಂಶಗಳೇ ಆ ಪರಮಾತ್ಮನಲ್ಲಿ ಎಂದೆಂದಿಗೂ ಒಂದಾಗಿರುವವರೇ ಎಂಬ ಉಕ್ಕಷ್ಟ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕಾದರೆ, ಮತ್ತೆ ವೇದೋಕ್ತವಾದ ಯಜ್ಞದ ಭಾವನೆಯು ನಮ್ಮ ಅಂತಃಕರಣದಲ್ಲಿ ಮೊಳೆಯುವದು ಅತ್ಯವಶ್ಯ ಯಜ್ಞವಿಲ್ಲದವನಿಗೆ ಈ ಲೋಕದ ಸುಖವೇ ಇಲ್ಲ; ಇನ್ನು ಪರಲೋಕದ ಸುಖವಲ್ಲಿಂದ ಬಂದಿತು? ಲೋಕದಲ್ಲಿ ಕಾಳುತ್ತಿರುವ ಗಿಡಮರಗಳೂ ಕ್ರಿಮಿಕೇಟಗಳೂ ಪಶುಪಕ್ಷ್ಯದಿಗಳೂ ಮನುಷ್ಯರೂ - ಎಲ್ಲರೂ ಸ್ವತ್ತತ್ವಾಗರೂಪವಾದ ಯಜ್ಞದಿಂದಲೇ ಜೀವಿಸಿಕೊಂಡಿರುತ್ತಾರೆ. ಒಂದು ದೃಷ್ಟಿಯಿಂದ ಜೀವನವೆಂದರೆ ಯಜ್ಞವೆನ್ನಬಹುದು. ಯಾವ ಪ್ರಾಣಿಯು ಈ ಯಜ್ಞತತ್ವವನ್ನು ಕಡೆಗೆಂಬಿಸಿ ಸ್ವಾರ್ಥಬುದ್ಧಿಯಿಂದ ಜೀವಿಸಲೆಳ್ಳಸುವದೋ ಅದು ಕೊಡಲೆ ನಾಶವನ್ನು ಹೊಂದುವದು. ವೃಧಿವಿ, ಅಪ್ಪು, ತೇಜಸ್ಸು, ವಾಯು, ಆಕಾಶ- ಈ ಭೂತಗಳೂ ಈ ಭೂತಗಳಿಂದಾಗಿರುವ ಜೀತನಾಜೀತನವಸ್ತುಗಳೂ ಯಜ್ಞಕ್ಕೆಮದಿಂದಲೇ ಒಂದನ್ನೂಂದು ಮೋಷಿಸುತ್ತಾ ಮುಂದುವರೆದಿರುವವು. ಈ ದೃಷ್ಟಿಯಿಂದ ವೇದಾರ್ಥವನ್ನು ಅಭ್ಯಾಸಮಾಡಿ ತಿಳಿದುಕೊಳ್ಳುವದರಿಂದಲೇ ನಮ್ಮ ಅಭ್ಯಾಸದಯವೂ ಪರಮಶ್ರೀಯಸ್ಸೂ ದೂರೆಯುವದು. ಈ ದೃಷ್ಟಿಯನ್ನುವಲಂಬಿಸುವದೇ ನಿಜವಾದ ಸಂಸ್ಕೃತಿಯ ಉಚ್ಛೇವನವು.

9. ಯಜ್ಞ ಸಹಾಯಕರು – ಬ್ರಾಹ್ಮಣಾದಿ ವಿಭಾಗ

(ಹನ್ಮೊಂದು, ಹನ್ನೆರಡನೆಯ ಮತ್ತುಗಳು)

★ ಪ್ರಪಂಚವೆಲ್ಲ ದೇವತೆಗಳ ಮಾನಸಯಜ್ಞದ ಫಲವೆಂದು ವರ್ಣಿಸಿರುವದು ವೇದದಲ್ಲಿರುವ ಒಂದು ವಿಶೇಷವು. ಪರಮಾತ್ಮನಿಂದ ವಿರಾಟ್‌ರೂಪನು ಉತ್ಪತ್ತಿಯಾದ ರೀತಿಯನ್ನು ಆ ಪರುಷನನ್ನು ಹವಿಸ್ವಾಗಿ ಮಾಡಿಕೊಂಡು ದೇವತೆಗಳು ಮಾಡಿದ ಮಾನಸಯಜ್ಞದ ಫಲವಾಗಿ ವಿರಾಟ್‌ರೂಪನಿಂದ ಉಂಟಾದ ವಸ್ತುಗಳೆಲ್ಲವೂ ಹೇಗೆ ಯಜ್ಞಕ್ಕೆ ಬೇಕಾದ ಸಾಮಗ್ರಿಗಳೇ ಆದವೆಂಬುದನ್ನೂ ವರ್ಣಿಸುವ ಮರುಷಸೂಕ್ತದ ಭಾಗವನ್ನು ಹಿಂದಿನ ಸಂದೇಶದಲ್ಲಿ ತಿಳಿಸಿರುತ್ತೇನೆ.

ಯಜ್ಞವನ್ನು ಮಾಡುವದಕ್ಕೆ ಸಾಮಗ್ರಿಗಳಿದ್ದರೆ ಸಾಲದು, ಯಜ್ಞವನ್ನು ಮಾಡುವವರೂ ಬೇಕು; ಅದಕ್ಕೆ ಸಹಾಯಮಾಡುವವರೂ ಬೇಕು. ಇವರೂ ಈ ದೇವತೆಗಳ ಯಜ್ಞದಿಂದಲೇ ಉಂಟಾದರೆಂದು ಮರುಷಸೂಕ್ತದಲ್ಲಿ ವರ್ಣಿಸಿರುತ್ತದೆ.

ಯತ್ವರುಷಂ ವ್ಯಾದಧುಃ ಕತ್ತಿಧಾ ವ್ಯಕಲ್ಪಯನ್ ।

ಮುಖಿಂ ಕಿಮಸ್ತು ಕೌ ಬಾಹೂ ಕಾ ಉರೂ ಪಾದಾ ॥ ಉಚ್ಯೇತೇ ॥11॥

ಬ್ರಾಹ್ಮಣೋಽಸ್ತು ಮುಖಿಮಾಸೀದ್ಭಾಮೂ ರಾಜನ್ಯಃ ಕೃತಃ ।

ಉರೂ ತದಸ್ತ ಯದ್ವೈಶ್ಯಃ ಪದ್ಭಾರಂ ಶೂದ್ರೋ ಅಜಾಯತ ॥12॥

ದೇವತೆಗಳು ಮರುಷನನ್ನು ಹವಿಸ್ವಾಗಿ ಮಾಡಿಕೊಂಡರಷ್ಟೇ? ಅವನನ್ನು ಎಷ್ಟು ವಿಧವಾಗಿ ಕಲ್ಪಿಸಿಕೊಂಡರು? ಆತನ ಮುಖವು ಯಾವದು? ಬಾಹುಗಳು ಯಾವವು? ತೊಡೆಗಳು ಯಾವವು? ಪಾದಗಳು ಯಾವವು? ಬ್ರಾಹ್ಮಣನೇ ಅವನ ಮುಖವಾದನು; ಕೃತ್ಯಿಯನು ಬಾಹುಗಳಾಗಿ ಮಾಡಲ್ಪಟ್ಟನು; ವೈಶ್ಯನಿದಾನಲ್ಲ, ಅವನು ಆತನ ತೊಡೆಗಳು; ಪಾದಗಳಿಂದ ಶೂದ್ರನು ಹುಟ್ಟಿದನು.

ದೇವತೆಗಳು ಆ ಮಾನಸಯಜ್ಞದಲ್ಲಿ ಹೇಗೆಹೇಗೆ ಸಂಕಲ್ಪಿಸಿಕೊಂಡರೋ ಹಾಗೆಹಾಗೆಯೇ ಬ್ರಾಹ್ಮಣಾದಿಗಳು ಆದರು. ಆದ್ದರಿಂದ ಆ ಬ್ರಾಹ್ಮಣಾದಿಗಳು

ಈಗಲೂ ಮನುಷ್ಯರಲ್ಲಿ ಕಂಡುಬರುತ್ತಾರೆ. ಆದ್ದರಿಂದ ಮನುಷ್ಯನು ಯಜ್ಞಭಾವನೆಯಿಂದ ಉತ್ತಮಸ್ಥಿತಿಗೆ ಪರಬೇಕು. ಪರಮಾತ್ಮನ ಸ್ವರೂಪವನ್ನು ತಿಳಿದುಕೊಳ್ಳುವ ಮೇಲಿನಂತಸ್ತನ್ನು ಸೇರಬೇಕು.

ಈಗ ಬ್ರಾಹ್ಮಣಾದಿಶಬ್ದಗಳು ನಾಲ್ಕು ಜಾತಿಯವರನ್ನು ಹೇಳುವ ಶಬ್ದಗಳಾಗಿ ಉಳಿದುಕೊಂಡಿವೆ. ಈ ಜಾತಿಯವರು ತಾವು ಗುಣಕರ್ಮಗಳಿಂದ ಬ್ರಾಹ್ಮಣಾದಿಗಳಾಗಿರಲಿ ಇಲ್ಲದಿರಲಿ, “ನಾವು ಬ್ರಾಹ್ಮಣರು”, “ನಾವು ಕ್ಷತ್ರಿಯರು”, “ನಾವು ವೈಶ್ಯರು”- ಎಂದು ಮುಂತಾಗಿ ಹೇಳಿಕೊಳ್ಳುವ ವಾಡಿಕೆಯಿದೆ. ಈ ಮಂತ್ರದ ದುರುಪಯೋಗವನ್ನು ಮಾಡಿಕೊಂಡು “ನಾವು ಪ್ರಜಾಪತಿಯ ಮುಖಿದಿಂದ ಉತ್ಸನ್ನರಾದವರಾದ್ದರಿಂದ ಮೇಲಿನ ಜಾತಿಯವರು, ಮಿಕ್ಕವರು ನಮಗಿಂತ ಕಡಿಮೆ - ಎಂದು ಉಳಿದವರನ್ನು ತಿರಸ್ಯಾರಭಾವದಿಂದ ಕಾಣುವ ಬ್ರಾಹ್ಮಣಾಬ್ಯುಪರೂ ಇದಾರೆ. ಮಿಕ್ಕವರು ‘ನಾವೇನೂ ಬ್ರಾಹ್ಮಣರಿಗಿಂತ ಕಡಿಮೆಯಿಲ್ಲ’ ಎಂದು ಹೇಳಿಕೊಳ್ಳುತ್ತಿದ್ದಾರೆ. ಹೀಗಾಗಿ ವರ್ಣಾಶ್ರಮವಿಭಾಗವೆಂಬುದು ಜನರಲ್ಲಿ ಪರಸ್ಪರದ್ವೇಷಕ್ಕೆ ಕಾರಣವಾದದ್ದೆಂದೂ ಅದರ ಹುಟ್ಟಡಿಗಿದ ಹೊರತು ನಮ್ಮ ಜನಾಂಗವು ಏಳಿಗೆಯನ್ನು ಕಾಣಲಾರದೆಂದೂ ನಂಬಿರುವವರಿಗೇನೂ ಕಡಿಮೆಯಿಲ್ಲ. ಈ ನಡುವೆ ತಮಗೆ ನಿಜವಾಗಿ ಯಾವ ವರ್ಣದಲ್ಲಿಯೂ ಅಭಿಮಾನವಿಲ್ಲದಿದ್ದರೂ ಬ್ರಾಹ್ಮಣಾದಿಸಂಕೇತಗಳಿಂದಲೇ ಒಬ್ಬರನೊಬ್ಬರು ದ್ವೇಷಬುದ್ಧಿಯಿಂದ ಕಾಣುವದನ್ನು ಮೊತ್ತಾಗಿಸುವ ಸ್ವಾರ್ಥಪರರೂ ಹೆಚ್ಚಿಕೊಂಡಿರುತ್ತಾರೆ !

ವೇದದಲ್ಲಿ ಹೇಳಿರುವ ಬ್ರಾಹ್ಮಣಾದಿಶಬ್ದಗಳ ಅಭಿಪ್ರಾಯವು ಇಷ್ಟು ಕೇಳುಮಟ್ಟಕೆ ಇಳಿದಿರುವವರಿಗೆ ತಿಳಿಯುವ ಸಂಭವವೇ ಇಲ್ಲ. ಕೆಲವು ಜನ ಕುಹಕಗಳು “ಬ್ರಾಹ್ಮಣನು ಪ್ರಜಾಪತಿಯ ಮುಖವು” ಎಂದಿಷ್ಟೇ ಇದೆಯಾದ್ದರಿಂದ ಇಲ್ಲಿ ಬ್ರಾಹ್ಮಣಾದಿಗಳ ಉತ್ಪತ್ತಿಯನ್ನೇ ಹೇಳಿಲ್ಲವೆಂದೂ ವಾದಿಸುತ್ತಾರೆ. ಆದರೆ ಈ ಪ್ರಕರಣವೇ ಪ್ರಜಾಪತಿಯಿಂದ ಹುಟ್ಟಿದ ವಸ್ತುಗಳನ್ನು ಹೇಳುತ್ತದೆ ಎಂಬುದು ಮಾವಾಪರಸಂದರ್ಭವನ್ನು ನೋಡಿದವರಿಗೆ ಸ್ಫುಟವಾಗುತ್ತದೆ. ಯುಜುವೇದದ ಏಳನೆಯ ಕಾಂಡವೇ ಮುಂತಾದ ಕಡೆಯಲ್ಲಿ ಬ್ರಾಹ್ಮಣಾದಿವರ್ಣಗಳ ಉತ್ಪತ್ತಿಯನ್ನು ಹೀಗೆಯೇ ವರ್ಣಿಸಿರುವದರಿಂದ ಇದು ವರ್ಣಗಳ ಉತ್ಪತ್ತಿಯನ್ನು ಹೇಳುತ್ತದೆಯಂಬುದೇ ಸರಿ ಎಂದು ಸಾಯಣಾದಿಗಳು ಸಮಾಖ್ಯಯನ್ನು ಉದಾಹರಿಸಿಯೂ ಇರುತ್ತಾರೆ.

ಈ ವಿಚಾರವಂತಿರಲ್ಲಿ. ಮರುಷಸೂಕ್ತವು ಪರಮಾತ್ಮನ ಸ್ವರೂಪವನ್ನು ತಿಳಿಸುವದರಿಂದಲೇ ಹೊದಲಾಗಿರುತ್ತದೆ ಎಂಬುದನ್ನು ಹಿಂದಿನ ಸಂದೇಶಗಳಲ್ಲಿ ತಿಳಿಸಿರುತ್ತೇನೆ. ಪರಮಾತ್ಮನು ತನ್ನ ನಿರ್ವಿಶೇಷಸ್ವರೂಪದಿಂದಲೇ ಇದ್ದುಕೊಂಡು ಮಾಯೆಯಿಂದ ಈ ಪ್ರಪಂಚದ ಆಕಾರದಿಂದಲೂ ತೋರಿಕೊಳ್ಳುತ್ತಿದಾನೆ; ಈ ಸಮಶೀಲನರೂಪವು ವ್ಯವಹಾರಿದ್ದಷ್ಟಿಯಿಂದ ಪ್ರಾಣಿಗಳ ಕರ್ಮಕ್ಕೆ ಫಲವನ್ನು ಕೊಡುವ ಭೋಗಭೂಮಿಯನ್ನು ಒದಗಿಸಿಕೊಟ್ಟಿರುತ್ತದೆ— ಎಂದೂ ಆಗಲೇ ತಿಳಿಸಿದ್ದಾಗಿರುತ್ತದೆ. ಪ್ರಪಂಚದಲ್ಲಿರುವ ವಸ್ತುಗಳೆಲ್ಲವೂ ಯಜ್ಞರೂಪವಾದ ಕರ್ಮದ ಸಾಮಗ್ರಿಗಳೆಂಬ ಉತ್ತಮಭಾವನೆಗೆ ಸಾಧಕವಾಗುವಂತೆ ಪ್ರಜಾಪತಿಯಿಂದ ಯಜ್ಞಸಾಧನಗಳೆಲ್ಲವೂ ಹಣ್ಣಿವೆ ಎಂಬುದನ್ನು ಈ ಸೂಕ್ತದಲ್ಲಿ ವಿವರಿಸಿರುತ್ತದೆ. ಈ ಯಜ್ಞವನ್ನು ಮಾಡುವವರೂ, ಸಹಾಯಮಾಡುವವರೂ ಬ್ರಾಹ್ಮಣಾದಿಗಳು ಎಂಬುದನ್ನು ಪ್ರಕೃತಿಯಕ್ಕುಗಳು ತಿಳಿಸುತ್ತಿವೆ. ಎಲ್ಲವೂ ಪ್ರಜಾಪತಿಯ ಶರೀರದಿಂದಲೇ ಉತ್ಪನ್ನವಾಗಿರುವದರಿಂದ ಧರ್ಮಕ್ಕೆ ಸಾಧನವಾಗಿರುವ ಪವಿತ್ರವಸ್ತುಗಳೆಂಬ ಈ ಸದ್ಭಾವನೆಯ ಪ್ರಕರಣದಲ್ಲಿ ಉಚ್ಚನೀಚಭಾವನೆಗಳ ಕಲ್ಪನೆಗಾದರೂ ಎಡಯೆಲ್ಲಿ? ಇಲ್ಲಿ ಉಚ್ಚನೀಚಕಲ್ಪನೆಯನ್ನು ಮಾಡಿಕೊಳ್ಳುವವರು ನಿಜವಾದ ಅರ್ಥದಲ್ಲಿ ಬ್ರಾಹ್ಮಣಾದಿಗಳಾದರೂ ಹೇಗಾದಾರು? ನಾಲ್ಕುವರ್ಣದವರೂ ಧರ್ಮಕ್ಕೆ ಅತ್ಯವಶ್ಯವೆಂಬುದನ್ನೂ ಧರ್ಮಕ್ಕೆ ಎಲ್ಲರೂ ಅಡಿಯಾಳುಗಳೇ ಎಂಬುದನ್ನೂ ಬೃಹದಾರಣ್ಯಕೋಪನಿಷತ್ತಿನಲ್ಲಿ ಬಹುಸುಂದರವಾಗಿ ತಿಳಿಸಿಕೊಟ್ಟಿರುತ್ತದೆ. ಭಗವದ್ವಿತೀಯಲ್ಲಿಯೂ ಚಾರ್ತವರ್ಣವು ಭಗವಂತನಿಂದಲೇ ಸೃಷ್ಟಿ ವಾಗಿರುವದೆಂದೂ ಬ್ರಾಹ್ಮಣಾದಿಗಳಿಗೆ ಗುಣಾನುಸಾರವಾಗಿ ಬೇರೆಬೇರೆಯ ಕರ್ಮಗಳು ವಿಂಗಡವಾಗಿರುವದೆಂದೂ ಸ್ವಷ್ಟವಾಗಿ ಹೇಳಿರುತ್ತದೆ.

ಬ್ರಾಹ್ಮಣಾದಿವಿಭಾಗವು ಜಾತಿಕೃತವೇ, ಗುಣಾದಿಕೃತವೇ? — ಎಂಬ ವಿಷಯದಲ್ಲಿ ಆಗಾಗ್ನಿ ಚರ್ಚೆಯಾಗುತ್ತಿರುತ್ತದೆ. ಮೂಲದಲ್ಲಿ ಗುಣಕರ್ಮಕೃತವೇ ಆದರೂ ಅದು ಬರುತ್ತಬರುತ್ತಾ ಜಾತಿಕೃತವಾಗಿಯೇ ಪರಿಣಮಿಸುತ್ತದೆ ಎಂಬುದನ್ನು ನಿಷ್ಕರ್ಷಪಾತದ್ದಷ್ಟಿಯಿಂದ ನೋಡುವವರೆಲ್ಲರೂ ಒಪ್ಪಬೇಕು. ಮೇಲಾಟದಿಂದ ಜನರು ದಿನಕ್ಕೊಂಡು ಬಗೆಯ ವೃತ್ತಿಯನ್ನು ಅನುಸರಿಸುತ್ತಿರುವ ಪಾಶ್ಚಾತ್ಯರ ಆಧುನಿಕನಾಗಿರಿಕೆತೆಯಲ್ಲಿ ಯಾವದೊಂದು ಸಮಾಜವೂ ವ್ಯವಸ್ಥೆಯಿಂದ ನಾಲ್ಕುದಿನ ಬಾಳವಂತಿಲ್ಲವೆಂಬುದನ್ನು ನಾವೆಲ್ಲರೂ ಮನಗಂಡಿರುತ್ತೇವೆ.

ಪಾಶ್ಚಾತ್ಯದೇಶಗಳಲ್ಲಿ ವರ್ಣವಿಭಾಗವಿಲ್ಲದ್ದರಿಂದಲೂ ಕೇವಲ ಲೋಕವ್ಯವಹಾರ ಕಾಗಿಯೇ ವರ್ಗಗಳು ಏರ್ಪಟಿರುವದರಿಂದಲೂ ಅಲ್ಲಿರುವ ಬುದ್ಧಿಜೀವಿಗಳೇ ಮುಂತಾದವರ ವರ್ಗಗಳು ಗೋಸುಂಬೆಯಂತೆ ಬಣ್ಣದ ಬದಲಾಂಗಳನ್ನು ಹೊಂದುತ್ತಿರುವದರಲ್ಲಿ ಆಶ್ಚರ್ಯವೇನೂ ಇಲ್ಲ. ಇದಂತಿರಲ್ಲಿ, ಬ್ರಾಹ್ಮಣಾದಿ ವರ್ಣವಿಭಾಗವು ಜಾತಿಕೃತವೇ, ಅಲ್ಲವೇ? - ಎಂಬ ವಿಷಯದ ವಿವಾದವನ್ನು ನಾವು ಪ್ರಕೃತವಿಚಾರಕ್ಕೆ ತೆಗೆದುಕೊಳ್ಳಬೇಕಾದದ್ದೇ ಇಲ್ಲ. ಏಕೆಂದರೆ ಗುಣಕರ್ಮನಿಮಿತ್ತವಾದ ಬ್ರಾಹ್ಮಣಾದಿಗಳನ್ನು ಜಾತಿವಾದಿಗಳು ಒಪ್ಪಿರುತ್ತಾರೆ. “ಬ್ರಾಹ್ಮಣನ ಲಕ್ಷಣವು ಶೂದ್ರನಲ್ಲಿ ಕಂಡರೆ ಅವನನ್ನು ಬ್ರಾಹ್ಮಣನೆಂದೇ ಭಾವಿಸಬೇಕು, ಬ್ರಾಹ್ಮಣನಲ್ಲಿ ಶೂದ್ರಲಕ್ಷಣವು ಕಂಡುಬಂದರೆ ಅವನನ್ನು ಶೂದ್ರನೆಂದೇ ಭಾವಿಸಬೇಕು” - ಎಂಬ ಸ್ವರ್ವೋಕ್ತಯನ್ನು ಭಾರತದಲ್ಲಿ ಓದಿದ ನೆನಪು ನನಗಿದೆ. ಆದ್ದರಿಂದಲೂ ಸದ್ಯಕ್ಕೆ ಗುಣಕರ್ಮವಿಭಾಗವನ್ನೇ ನಾವು ವಿಚಾರಕ್ಕೆ ತೆಗೆದುಕೊಂಡರೆ ಸಾಕಾಗಿರುತ್ತದೆ.

ವೈದಿಕರ್ಮಕ್ಕೆ ವೇದವೇ ಮುಖ್ಯವಾಗಿದ್ದದ್ದರಿಂದ “ಬ್ರಾಹ್ಮಣರು ನಿಷ್ಪಾರಣವಾಗಿಯೇ ಷಡಂಗಸಹಿತವಾಗಿ ವೇದವನ್ನು ಅಧ್ಯಯನಮಾಡಬೇಕು” ಎಂಬ ವಿಧಿಯು ಹಿಂದಕ್ಕೆ ಏರ್ಪಟಿತ್ತು. ತ್ಯೇವರ್ಣಿಕರಿಗೂ ವೇದಾಧಿಕಾರವು ಇದ್ದ ಅದರ ಆಚರಣೆಯೂ ಇದ್ದಾಗಲೂ ಪ್ರಥಾನವಾಗಿ ಬ್ರಾಹ್ಮಣನಿಗೇ ಅಧ್ಯಯನವೂ ಕರ್ಮವೂ ಕರ್ಮಸಂನ್ಯಾಸಮಾರ್ವತವಾಗಿ ಮಾಡಬೇಕಾದ ತತ್ತ್ವವಿಚಾರವೂ ವಿಶೇಷರೀತಿಯಿಂದ ವಿಹಿತವಾಗಿದ್ದವು. ಬ್ರಾಹ್ಮಣನಿಗೆ ಅಧ್ಯಯನಾದಿಗಳಿಂದಲೇ ವೃತ್ತಿಯು ಕಲ್ಪಿತವಾಗಿದ್ದದ್ದರಿಂದ ಸ್ವತಃ ಧನಾರ್ಜನೆಯ ಮತ್ತು ರಕ್ಷಣೆಯ ಹೊಣೆಗಾರಿಕೆಯಾಗಲಿ ಬಾಧ್ಯತೆಯಾಗಲಿ ಇರಲಿಲ್ಲ; ಆದ್ದರಿಂದ ಅವನು ಪ್ರವೃತ್ತಿನಿವೃತ್ತಿಧರ್ಮಗಳ ಆಚರಣೆಗೆ ಮಿಕ್ಕೆಲ್ಲರಿಗೂ ಆದರ್ಶವಾಗಿ ನಡೆಯುತ್ತಾ ಧರ್ಮಪ್ರಜಾರವನ್ನು ಮಾಡುವದಕ್ಕೆ ಹೊಣೆಗಾರನೆಂದು ಭಾವಿಸಿದ್ದದ್ದು ಯುಕ್ತವೂ ಆಗಿದೆ.

ಬ್ರಾಹ್ಮಣಾದಿಗಳ ಕರ್ತವ್ಯವನ್ನು ಗೀತೆಯಲ್ಲಿ ವಿವರಿಸಿರುವ ಬಗೆಯನ್ನು ಇಲ್ಲಿ ಮನದಂದುಕೊಳ್ಳುವದು ಸಪ್ರಯೋಜನವಾಗಿರುತ್ತದೆ. ಶಮದಮರೂಪವಾಗಿರುವ ಇಂದ್ರಿಯಸಂಯಮವೂ, ಅಂತರ್ಭಂಗಿಃಶಾಚವೂ, ಕ್ಷಮೆಯೂ, ಶಿಷ್ಟಭಾವವೂ, ಶಾಸ್ತ್ರಜ್ಞಾನವೂ, ಅದನ್ನು ಅನುಭವಕ್ಕೆ ತಂದುಕೊಳ್ಳುವ ವಿಜ್ಞಾನವೂ,

ಶಾಸ್ತ್ರಧರದಲ್ಲಿ ಶ್ರದ್ಧೆಯಿರುವ ಅಸ್ತಿಕ್ಯವೂ- ಬ್ರಾಹ್ಮಣನಿಗೆ ಸ್ವಾಭಾವಿಕಕರ್ಮವು. ಶೌರ್ಯ, ದಿಟ್ಟತನರೂಪವಾದ ತೇಜಸ್ಸು, ಏತರಿಂದಲೂ ಕುಸಿಯದಂತಿರುವ ಧೃತಿ, ಒದಗಿದ ಕಾರ್ಯದಲ್ಲಿ ವ್ಯಾಮೋಹವಿಲ್ಲದೆ ಕೂಡಲೇ ಪ್ರವೃತ್ತನಾಗುವ ದಕ್ಕತೆ, ಯುದ್ಧದಲ್ಲಿ ಹಿಮ್ಮೈಟದೆ ಇರುವದು, ಕೊಡುಗೈತನದಿಂದಿರುವ ದಾನ, ಪ್ರಭುಶಕ್ತಿಪ್ರಕಟನ ಸಾಮರ್ಥ್ಯವಾದ ಈಶ್ವರಭಾವ- ಇಷ್ಟ್ವಾ ಕ್ಷತ್ತಿಯನ ಕರ್ಮವು. ಕೃಷಿ, ಗೋರಕ್ಷಣೆ, ವಾರೀಜ್ಯ- ಇವು ವೈಶ್ಯಕರ್ಮವು. ಈ ತ್ರೈವರ್ಣಿಕರಿಗೂ ಎಲ್ಲಾ ಬಗೆಯಿಂದಲೂ ಸಹಾಯಕನಾಗಿ ನಿಲ್ಲುವದು ಶೂದ್ರನ ಕರ್ಮವು.

ಇವೆಲ್ಲವೂ ಧರ್ಮಕ್ಕೆ ಅಂಗವಾಗಿರುವ ವಿಭಾಗವೆಂಬುದನ್ನು ನಾವು ಮರೆಯದೆ ಇರಬೇಕು. ಆ ದೃಷ್ಟಿಯಿಂದ ನೋಡಿದರೆ ಈಗ ಎಲ್ಲಾ ವರ್ಣದವರೂ ತಮ್ಮ ತಮ್ಮ ಕರ್ಮಕ್ಕೆ ಬಲುಮಟ್ಟಿಗೆ ವಿಮುವಿರಾಗಿರುತ್ತಾರೆಂದು ಹೇಳಬೇಕಾಗಿದೆ. ಏಕೆಂದರೆ ಧರ್ಮವನ್ನು ವಾಡಿ ಎಲ್ಲೆಲ್ಲಿಯೂ ಈಶ್ವರಭಾವನೆಯನ್ನು ಸಂಪಾದಿಸಿಕೊಳ್ಳುವದಕ್ಕಾಗಿ ಬುದ್ಧಿಭಾವಿಗಳನ್ನು ಉಪಯೋಗಿಸುವದರ ಬದಲು ಈಗ ಸ್ವಾರ್ಥಸಾಧನೆಗೇ ಅವುಗಳನ್ನು ಉಪಯೋಗಿಸುವವರು ಹೆಚ್ಚುತ್ತಿದ್ದಾರೆ. ಈಗೇ ಪ್ರಪಂಚವು ಪರಮೇಶ್ವರನ ವಿಭೂತಿಯಾದ ಹೊರಮೈಯಾಗಿ ತೋರುವದಕ್ಕೆ ಬದಲು ಸ್ವಾರ್ಥಸಾಧನೆಗೇ ಉಪಕರಣವೆಂದು ನಮ್ಮೆಲ್ಲರಿಗೂ ತೋರಹತ್ತಿದೆ. ಮನುಷ್ಯನು ಯಜ್ಞದೃಷ್ಟಿಯಿಂದ ಕರ್ಮವನ್ನು ಮಾಡಿ ದೇವತೆಗಳ ಮತ್ತು ಪರಮಾತ್ಮನ ಅನುಗ್ರಹವನ್ನು ಸಂಪಾದಿಸಿಕೊಳ್ಳುವದು ಕರ್ತವ್ಯವೆಂದು ಭಾವಿಸುವದಕ್ಕೆ ಬದಲಾಗಿ ತನ್ನ ಸ್ವಾಪ್ರಯತ್ನದಿಂದಲೇ ಭೋಗಸಾಮಗ್ರಿಗಳನ್ನು ಸಂಪಾದಿಸಿಕೊಳ್ಳುವದೇ ಮನುಷ್ಯತ್ವದ ಹಗ್ಗಿರುತ್ತಿರುತ್ತಿದ್ದು ಭಾವಿಸಿದಂತೆ ಆಗಿಬಿಟ್ಟಿದೆ. ಭೂಲೋಕವೇ ಅಲ್ಲದೆ ಇದಕ್ಕಿಂತಲೂ ಸೂಕ್ಷ್ಮತರವಾದ ಅನೇಕ ಲೋಕಗಳು ಉಂಟಂಬ ನಂಬಿಕೆಯೂ ಈ ಜನ್ಮಪೋಂದೇ ಅಲ್ಲದೆ ಕರ್ಮದ ಫಲವಾಗಿ ಇನ್ನೂ ಅನೇಕ ಜನ್ಮಗಳು ಆಗಬಹುದೆಂಬ ನಂಬಿಕೆಯೂ ಹೋಗಿಬಿಟ್ಟಿರುವದರಿಂದ ಶಾಸ್ತ್ರದಲ್ಲಿ ಶ್ರದ್ಧೆಯಾಗಲಿ ಕರ್ಮದಲ್ಲಿ ಆದರವಾಗಲಿ ಇಲ್ಲದಂತೆ ಆಗಿಬಿಟ್ಟಿರುತ್ತದೆ. ಎಲ್ಲಕ್ಕೂ ಮಿಗಿಲಾಗಿ ಇಂದ್ರಿಯಮನಸ್ಸುಗಳನ್ನು ಸಂಯಮಮಾಡಿಕೊಂಡು ಅಂತರ್ಮಾತ್ಮಿನಾಗಿ ಸರ್ವಶೈಲಾಗಿರುವ ಪರಮಾತ್ಮನೇ ನಮ್ಮೆಲ್ಲರ ಆತ್ಮನಂಬ ಅನುಭವವನ್ನು ಸಾಧಿಸುವ ಪರಮಪುರುಷಾರ್ಥದ ಹಂಬಲು ಹಾರಿಹೋಗಿ ಇಂದ್ರಿಯಗಳಿಗೆ ಗೋಚರ ವಾಸುತ್ತಿರುವ ಪ್ರಪಂಚವೇ ನಿಜವಾದ ಪ್ರಪಂಚವೆಂದೂ, ಆತ್ಮಪರಮಾತ್ಮಭಾವನೆ,

ಜ್ಞಾನವೈರಾಗ್ಯಸಾಧನೆ- ಮುಂತಾದ ಉದಾತ್ತಫಾವಗಳು ಮಾಡುವದಕ್ಕೆ ಕೆಲಸವಿಲ್ಲದ ಸೋಮಾರಿಗಳ ಅಥವಾ ನಿರಾಶಾವಾದಿಗಳ ಕಲ್ಪನಾಮಾತ್ರವೆಂಬ ಕುಬುದ್ಧಿಯೂ ಅಂತರಿಸಿಬಿಟ್ಟಿರುತ್ತದೆ!

ಈ ಎಲ್ಲಾ ಕಾರಣಗಳಿಂದ ಬ್ರಾಹ್ಮಣವು ಮತ್ತೆ ಉದ್ಧಾರವಾಗತಕ್ಕದ್ದು ಅತ್ಯವಶ್ಯವಾಗಿರುತ್ತದೆ. ತಾವು ಬ್ರಾಹ್ಮಣರೆಂದು ಹೆಮ್ಮೆಪಡುತ್ತಿರುವ ಕೆಲವರಾದರೂ ನಿಜವಾದ ಬ್ರಾಹ್ಮಣರಾಗಿ ಮಿಕ್ಕವರಿಗೆ ಮೇಲುಪಟ್ಟಿಯನ್ನು ಹಾಕಿಕೊಡಬೇಕು. ಧರ್ಮಾಚರಣೆಯಲ್ಲಿ ಶ್ರದ್ಧೆ, ಧರ್ಮಕ್ಕೆ ಅವಿರುದ್ಧವಾದ ರೀತಿಯಿಂದಲೇ ಅರ್ಥಕಾಮಗಳನ್ನು ಅನುಭವಿಸುವೆಂಬ ದೃಢಸಂಕಲ್ಪ; ಶರೀರವು ಭೋಗಕ್ಕಾಗಿ ಹುಟ್ಟಿಲ್ಲವೆಂದೂ ಧರ್ಮಾಚರಣೆಯಿಂದಲೇ ಅದರ ಜನ್ಮವು ಸಾಧನಕ ವಾಸುವದೆಂದೂ ಗಟ್ಟಿಯಾದ ನಂಬಿಕೆ, ಮನುಷ್ಯನ ಶರೀರದಲ್ಲಿರುವ ಬಲವೂ ಅರ್ಥಸಂಪಾದನೆಗೆ ತೋಚುವ ಕೌಶಲವೂ ಶೌರ್ಯಧೈಯಾದಿಗುಣಗಳೂ ಧರ್ಮವನ್ನು ಕಾಪಾಡಿಕೊಳ್ಳುವದಕ್ಕೆ ವಿನಿಯೋಗವಾಗತಕ್ಕವೆಂಬ ನಿಶ್ಚಯ, ಜ್ಞಾನವೈರಾಗ್ಯಗಳನ್ನೂ ಸಂಪಾದಿಸಿ ಪರಮಾತ್ಮನಲ್ಲಿ ಬರೆತು ಎಲ್ಲರನ್ನೂ ಆತ್ಮಭಾವದಿಂದ ಕಾಣುವ ಜೀವನ್ನಕ್ಕಿರುತ್ತೇ ಪರಮಪುರಷಾರ್ಥವೆಂಬ ನಂಬಿಕೆಯಿಂದ ತತ್ವವಿಚಾರವನ್ನು ಮಾಡುವದರಲ್ಲಿ ಅದರ - ಇವುಗಳನ್ನು ಸಂಪಾದಿಸಿಕೊಳ್ಳುವದೇ ಬ್ರಾಹ್ಮಣನ ಆದ್ಯಕರ್ತವ್ಯವಾಗಿರಬೇಕು. ಹೀಗೆ ಹತ್ತುಹನ್ನೆರಡು ಜನರು ನಿಜವಾದ ಬ್ರಾಹ್ಮಣವನ್ನು ತಮ್ಮಲ್ಲಿ ಪ್ರಕಟಪಡಿಸಿಕೊಂಡರೂ ಸಾಕು, ಅವರ ಪ್ರಭಾವದಿಂದ ನಿಜವಾದ ಕ್ಷತ್ರಿಯರೂ ನಿಜವಾದ ಪ್ರೇಶ್ಯರೂ ನಿಜವಾದ ಶೂದ್ರರೂ ತಾನುತಾನೆಂದು ಮುಂದಕ್ಕೆ ಬರುವರು; ಆಗ ಭೂಮಿಯೇ ಸ್ವರ್ಗವಾಗುವದು.

ವೇದದಲ್ಲಿ ಬ್ರಾಹ್ಮಣಕ್ಕೆ ಬಹಳ ಹೆಚ್ಚಿನ ಸ್ಥಾನವಿದೆ. ಹುಟ್ಟುವಾಗ ಶೂದ್ರನಾಗಿಯೇ ಹುಟ್ಟುವೆಂದೂ ಮಹಾಯಜ್ಞಗಳು, ಯಜ್ಞಗಳು- ಇವುಗಳ ಅನುಷ್ಠಾನದಿಂದ ಶರೀರವು ಬ್ರಾಹ್ಮಣಶರೀರವಾಸುವದೆಂದೂ ಸ್ತುತಿಗಳು ಸಾರುತ್ತಿರುವವು. ಹೀಗೆಯೇ ವಾಕ್ಯ ಮನಸ್ಸೂ ಸತ್ತ್ವಪ್ರಧಾನವಾದ ನಡೆನುಡಿಗಳಿಂದಲೂ ಭಾವನೆಗಳಿಂದಲೂ ಬ್ರಾಹ್ಮಣವಾಕ್ಯ ಬ್ರಾಹ್ಮಣ ಮನಸ್ಸೂ ಆಗುವವು. ಇದೆಲ್ಲ ಕರ್ಮಬ್ರಾಹ್ಮಣವಾಯಿತು. ನಿಜವಾದ ಬ್ರಾಹ್ಮಣವು ಬ್ರಹ್ಮಜ್ಞಾನದಿಂದಲೇ ಬರುವದೆಂಬುದನ್ನು ಉಪನಿಷತ್ತಿನಲ್ಲಿ ಹೀಗೆ ಹೇಳಿದೆ :

ಆದ್ದರಿಂದ ಬ್ರಾಹ್ಮಣನು ಪಾಂಡಿತ್ಯವನ್ನು ನಿಃಶೇಷವಾಗಿ ಅರಿತುಕೊಂಡು ಬಾಲ್ಯದಿಂದ ಸೆಲೆಸಿಲ್ಲಲು ಯತ್ತಿಸಬೇಕು; ಬಾಲ್ಯವನ್ನೂ ಪಾಂಡಿತ್ಯವನ್ನೂ ನಿಃಶೇಷವಾಗಿ ಅರಿತುಕೊಂಡು ಮನಿಯಾಗಬೇಕು; ಅರ್ಥಾನವನ್ನೂ ವರ್ಣನವನ್ನೂ ನಿಃಶೇಷವಾಗಿ ಅರಿತುಕೊಂಡರೆ ಆಗ ಬ್ರಾಹ್ಮಣನಾಗುವನು. ಅವನು ಏತರಿಂದ ಬ್ರಾಹ್ಮಣನಾಗುವನು? ಎಂದರೆ ಏತರಿಂದಾದಾರೂ ಅವನು ಇಂಥ ಬ್ರಾಹ್ಮಣನೇ.

ಕರ್ಮಚಾರ್ಯಾನಿಗೆ ತಾನು ಇಷ್ಟರವಂಟಿಗೆ ಬ್ರಾಹ್ಮಣನಾಗಿರುವೆ ನೆಂಬುದರಿಂದಲೇ ಶ್ರವಣನಾಗಬಾರದು. ಪಾಂಡಿತ್ಯವನ್ನು ನಿಃಶೇಷವಾಗಿ ಅರಿತುಕೊಳ್ಳಬೇಕು, ಆತ್ಮಜಾನವನ್ನು ಶಾಸ್ತ್ರದಿಂದಲೂ ಆಚಾರ್ಯರಿಂದಲೂ ಸಂಪರ್ಣವಾಗಿ ಅರಿತುಕೊಳ್ಳಬೇಕು. ಮನವ್ಯಲೋಕ, ಹಿತ್ಯಲೋಕ, ದೇವಲೋಕ- ಎಂಬ ಲೋಕತ್ವಯದ ಭೋಗದ ಆಶಯನ್ನು ತೋರೆದು ಮತ್ತೆಷಣೆ, ವಿತ್ಯೇಷಣೆ, ಲೋಕೈಷಣೆ- ಎಂಬ ಧರ್ಮಾನುಗುಣವಾದ ಮೂರು ಪ್ರಬಲವಾದ ಆಶೀರ್ಜನ್ನು ಕೂಡ ಬಿಟ್ಟೇಳಬೇಕು. ಅಲ್ಲಿಗೆ ಪಾಂಡಿತ್ಯವು ಸಂಪರ್ಣವಾಯಿತು. ಅಲ್ಲಿಂದ ಜಾನ್ಮಾನಬಲವನ್ನು ಸಂಪಾದಿಸಿಕೊಂಡು ತಾನು ಇಂಥವನೆಂಬುದನ್ನು ದಂಭದಪಾರದಿಗಳಿಂದ ತೋರ್ವಡಿಸಿಕೊಳ್ಳಿದೆ ಬಾಲಕನಂತಿರುವದನ್ನು ಅಭ್ಯಾಸ ಮಾಡಬೇಕು. ಬಾಲ್ಯವನ್ನೂ ಪಾಂಡಿತ್ಯವನ್ನೂ ಹೀಗೆ ಸಾಧಿಸಿ ಮುಗಿಸಿಕೊಂಡ ಬಳಿಕ ತತ್ತ್ವವನ್ನೇ ಮನನಮಾಡುವ ಮನಿಯಾಗಬೇಕು. ಹೀಗೆ ಪಾಂಡಿತ್ಯ ಬಾಲ್ಯಗಳಿಂಬ ಅರ್ಥಾನ, ತತ್ತ್ವಮನನರೂಪವಾದ ವರ್ಣ- ಇವನ್ನು ಸಂಪರ್ಣವಾಗಿ ಕಂಡುಕೊಂಡು ನಿಜವಾದ ಬ್ರಾಹ್ಮಣನಾಗುತ್ತಾನೆ. ಆಗ ಅವನು ಯಾವದಾದರೂಂದು ಆಚರಣೆಯಿಂದ ಬ್ರಾಹ್ಮಣನಿಸಿಕೊಂಡಿರುವದಿಲ್ಲ; ಅವನ ಬಾಹ್ಯಾಚರಣೆಯು ಹೇಗೇ ಇರಲಿ, “ಸರ್ವಾ ಬ್ರಹ್ಮವೇ, ಎಲ್ಲವೂ ಪರಮಾತ್ಮನೇ, ಪರಮಾತ್ಮನಿಗಿಂತ ವ್ಯತಿರಿಕ್ತನಾಗಿ ಏನೋಂದೂ ಇರುವದೇ ಇಲ್ಲ”- ಎಂಬ ಜಾನ್ಮಾನದಿಂದಲೇ ಬ್ರಾಹ್ಮಣನಾಗಿರುವನು - ಎಂಬುದು ಮೇಲಿನ ಶ್ರುತಿವಾಕ್ಯದ ಅರ್ಥ.

ಇಂಥ ಜೀವನ್ನುಕ್ಷಬ್ರಾಹ್ಮಣ ಚರ್ಯೆಯ ಸ್ಥಾವರವನ್ನು ಭಾರತಾದಿಗಳಲ್ಲಿ ವರ್ಣಿಸಿರುತ್ತದೆ. ಉದಾಹರಣೆಗಾಗಿ ಕೆಲವು ಶ್ಲೋಕಗಳನ್ನು ಮೋಕ್ಷಧರ್ಮದಿಂದ ಅರಿಸಿ ಇಲ್ಲಿ ಕೊಡುವೆನು :

ಬ್ರಾಹ್ಮಣನು ಯಾರು ?

(ಮೋಕ್ಷಧರ್ಮ - 245ನೇಯ ಅಧ್ಯಾಯ)

ಯೇನ ಮೂರ್ಚಿವಾಕಾಶಂ ಭವತ್ಯೈಕೇನ ಸರ್ವದಾ ।

ಶಾಸ್ಯಂ ಯೇನ ಜನಾಕೀರ್ಣಂ ತಂ ದೇವಾ ಬ್ರಾಹ್ಮಣಂ ವಿದುಃ ॥11॥

11. ಯಾವನು ತಾನು ಒಬ್ಬನೇ ಇರುವನಾದರೂ ಆಕಾಶವೆಲ್ಲವೂ ಒಬ್ಬ ಆತ್ಮನಿಂದಲೇ ಮೂರ್ಚಿವಾದಂತೆ ಇರುವದೋ ಜನರು ತುಂಬಿರುವ ಸ್ಥಳವೂ ಶಾಸ್ಯಪ್ರದೇಶವಾಗಿರುವದೋ ಅವನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿಯುವರು.

ಯೇನಕೇನಚಿದಾಚ್ಚನೋ ಯೇನಕೇನಚಿದಾತ್ಮಿತಃ ।

ಯತ್ತ ಕ್ಷಚನ ಶಾಯೀ ಚ ತಂ ದೇವಾ ಬ್ರಾಹ್ಮಣಂ ವಿದುಃ ॥12॥

12. ಯಾವದಾದರೂಂದನ್ನು ಹೊದೆದುಕೊಂಡು, ಏನಾದರದನ್ನು ತಿನ್ನತ್ತಾ, ಎಲ್ಲಿ ಎಂದರೆ ಅಲ್ಲಿ ಮಲಗುವವನು ಯಾವನೋ ಅವನನ್ನು ದೇವತೆಗಳು ಬ್ರಾಹ್ಮಣನೆನ್ನುವರು.

ಅಹೇರಿವ ಗಣಾಧೀತಃ ಸೌಹಿತ್ಯಾನ್ವರಕಾದಿವ ।

ಕುಣಪಾದಿವ ಶ್ರೀಭ್ರಸ್ತಂ ದೇವಾ ಬ್ರಾಹ್ಮಣಂ ವಿದುಃ ॥13॥

13. ಹಾವಿಗಂಜುವಂತೆ ಜನರ ಸಂದರ್ಭಿಗೆ ಅಂಜುವವನೂ ನರಕಕ್ಷಂಜುವಂತೆ ಮೃಷಣಾತ್ಮಕ್ಷಿಗೆ ಅಂಜುವವನೂ ಶರಕ್ಷಂಜುವಂತೆ ಹಂಗಸರಿಗೆ ಅಂಜುವವನೂ ಯಾವನೋ ಅವನನ್ನು ದೇವತೆಗಳು ಬ್ರಾಹ್ಮಣನೆನ್ನುವರು.

ನ ಕ್ರಿಧ್ಯೇನ್ ಪ್ರತ್ಯಷ್ಠೇಚ್ಚ ಮಾನಿತೋಮಾನಿತಶ್ಚ ಯಃ ।

ಸರ್ವಭೂತೇಷ್ಟಭಯದಸ್ತಂ ದೇವಾ ಬ್ರಾಹ್ಮಣಂ ವಿದುಃ ॥14॥

14. ಗೌರವಿಸಿದರೆ ಹಣಿಸನು, ಅಪಮಾನಗೊಳಿಸಿದರೆ ಸಿಟ್ಟಿಗೇಳನು, ಸರ್ವಭೂತಗಳಿಗೂ ಅಭಯವನ್ನು ನೀಡಿರುವನು- ಇಂಥವನು ಯಾವನೋ ಅವನನ್ನು ದೇವತೆಗಳು ಬ್ರಾಹ್ಮಣನೆನ್ನುವರು.

ವಿಮುಕ್ತಂ ಸರ್ವಸಚ್ಚೋಭ್ಯೋ ಮುನಿಮಾಕಾಶವತ್ ಸ್ಥಿತಮ್ ।

ಅಸ್ವಮೇಕಚರಂ ಶಾಸ್ಯಂ ತಂ ದೇವಾ ಬ್ರಾಹ್ಮಣಂ ವಿದುಃ ॥15॥

15. ಸರ್ವಲಿಂಗದಿಂದಲೂ ಮುಕ್ತನಾಗಿ ಆಕಾಶದಂತೆ ನಿರ್ಲಿಪ್ತನಾಗಿರುವ ಮುನಿಯಾಗಿ ತನ್ನದೆಂಬುದಿಲ್ಲದೆ. ಶಾಂತನಾಗಿರುವವನು ಯಾವನೋ ಅವನನ್ನು ದೇವತೆಗಳು ಬ್ರಾಹ್ಮಣನೆನ್ನುವರು.

ಜೀವತಂ ಯಸ್ಯ ಧರ್ಮಾರ್ಥಂ ಧರ್ಮೋ ಹರ್ಯಾರ್ಥಮೇವ ಚ |
ಅಹೋರಾತ್ಮಾಷ್ಟ ಪುಣ್ಯಾರ್ಥಂ ತಂ ದೇವಾ ಬ್ರಾಹ್ಮಣಂ ವಿದಃ ||17||

16. ಯಾವನ ಬಾಳು ಧರ್ಮಾರ್ಥವಾಗಿರುವದೋ, ಧರ್ಮವು ಶ್ರೀಹರಿ ಶ್ರೀತಿಗಾಗಿರುವದೋ ಹಗಲುರಾತ್ಮಗಳೆಲ್ಲ ಜನರಿಗೆ ಶುಭವನ್ನಂಟುಮಾಡುವದಕ್ಕೇ ಆಗಿರುವವೋ ಅವನನ್ನು ದೇವತೆಗಳು ಬ್ರಾಹ್ಮನನೆನ್ನುವರು.

ನಿರಾಶಿಪಮನಾರಮ್ಭಂ ನಿರ್ಮಮಾಸ್ಯಾರಮಸ್ತುತಿಮ್ |
ನಿರ್ಮುಕ್ತಂ ಬಂಧನ್ಯಃ ಸರ್ವೈಸ್ತಂ ದೇವಾ ಬ್ರಾಹ್ಮಣಂ ವಿದಃ ||17||

ಯಾವ ಆಶೆಯೂ ಇಲ್ಲದೆ, ತನಗಾಗಿ ಮಾಡುವ ಯಾವ ಕರ್ಮವೂ ಇಲ್ಲದೆ, ಸ್ತುತಿನಮಸ್ಯಾರಗಳ ಹಂಗಿಲ್ಲದೆ, ಎಲ್ಲಾ ಬಂಧನಗಳಿಂದಲೂ ಬಿಡುಗಡೆಯಾಗಿರುವವನು ಯಾವನೋ ಅವನನ್ನು ದೇವತೆಗಳು ಬ್ರಾಹ್ಮಣನೆನ್ನುವರು.

ಬ್ರಾಹ್ಮಣನೆಂದು ಹೊರಗೆ ತೋರಿಸಿಕೊಳ್ಳುವದಕ್ಕೆ ಹರವಿಸುವವನು ನಿಜವಾದ ಬ್ರಾಹ್ಮಣನಲ್ಲ. ಪರಬ್ರಹ್ಮನಲ್ಲಿ ನೆಲೆ ನಿಂತಿರುವವನೇ ಬ್ರಾಹ್ಮಣನು. ಅವನೇ ಸಾಕಾರವಾದ ಪರಮೇಶ್ವರನ ಮುಖದಿಂದ ಹುಟ್ಟಿರುವವನು; ಅವನ ಬಾಯಿಂದ ಹೊರಟಿದ್ದೆಲ್ಲವೂ ವೇದವೇ ಆಗಿರುವದು. ಅವನ ಅರ್ಚನೆಯಿಂದ ಜನರು ಸಕಲ ಪುರುಷಾರ್ಥಗಳನ್ನೂ ಪಡೆದುಕೊಳ್ಳುವರು ಅವನ ಬಾಳುವರ್ಯೇ ಲೋಕಕ್ಕೆ ಕಲ್ಯಾಣಕಾರಕವಾಗಿರುವದು. ಇಂಥ ಬ್ರಾಹ್ಮಣನನ್ನು ಒದಗಿಸಿಕೊಡುವ ಸಂಸ್ಕೃತಿಯೇ ಸುಸಂಸ್ಕೃತಿ. ಇಂಥ ಬ್ರಾಹ್ಮಣಕ್ಕೆ ತಕ್ಷ ಧರ್ಮಾರ್ಥಕರಣ ಮಾಡುವವರೇ ನಿಜವಾದ ಕರ್ಮಬ್ರಾಹ್ಮಣರು. ಆ ಬ್ರಾಹ್ಮಣರ ಧರ್ಮಾರ್ಥಕರಣಗೆ ಯಾವ ಧಕ್ಷೆಯೂ ತಗಲದಂತೆ ನೋಡಿಕೊಳ್ಳುವದಕ್ಕೆ ತಮ್ಮ ವೀರ್ಯವನ್ನೆಲ್ಲ ಉಪಯೋಗಿಸುವವರೇ ನಿಜವಾದ ಕ್ಷಮ್ಮತಿಯರು. ಅವರಿಗೆ ಬೇಕಾದ ಧರ್ಮಸಾಮಗ್ರಿಗಳನ್ನೂ ವಸ್ತುಗಳನ್ನೂ ಒದಗಿಸುವವರೇ ನಿಜವಾದ ವೈಶ್ಯರು. ಹೀಗೆ ಧರ್ಮಸಕ್ತರಾಗಿರುವವರಿಗಾಗಿ ತಮ್ಮ ಕಾಯಕವ್ಯಗಳನ್ನೆಲ್ಲ ವಿನಿಯೋಗಿಸುವವರೇ ನಿಜವಾದ ಶೂದ್ರರು. ಇಂಥ ಬ್ರಾಹ್ಮಣಾದಿಗಳ ಸಂಖ್ಯೆಯು ಕಡಿಮೆಯಾದಷ್ಟೂ ಮಾನವನ ನಾಗರಿಕತೆಯು ಕೇಳುಮಟ್ಟಕ್ಕೆ ಇಳಿಯವದು; ಅದು ಹೆಚ್ಚಿದಷ್ಟೂ ಅದು ಮೇಲುಮಟ್ಟಕ್ಕೆ ಏಳುವದು.

10. ಯಜ್ಞದ ಉತ್ಸವಗಳು—ದೇವತೆಗಳು, ಲೋಕಗಳು

(ಹದಿಮೂರು, ಹದಿನಾಲ್ಕನೆಯ ಖಚ್ಚಿಗಳು)

★ ದೇವತೆಗಳ ಮಾನಸಿಕಯಜ್ಞದ ಫಲವಾಗಿ ಉತ್ಸವಾದ ವಸ್ತುಗಳನ್ನು ಹಿಂದಿನ ಸಂದೇಶಗಳಲ್ಲಿ ವಿವರಿಸಲಾಗಿದೆ. ದಧಿ, ಆಜ್ಯ, ಮುಂತಾದ ದ್ರವ್ಯಗಳು, ಗವಾದಿಪಶುಗಳು, ಖಗಾದಿಪೇದಗಳು, ಬ್ರಾಹ್ಮಣಾದಿಗಳಾದ ಮನುಷ್ಯರು—ಇವರೆಲ್ಲರೂ ಪ್ರಜಾಪತಿಯಿಂದ ಉತ್ಸವರಾದಂತೆಯೇ ದೇವತೆಗಳೂ ಆತನಿಂದಲೇ ಉತ್ಸವರಾದರು. ಲೋಕಗಳೂ ಆತನಿಂದಲೇ ಉತ್ಸವರಾದರು— ಎಂದು ಮರುಷಸೂಕ್ತದ ಎರಡು ಖಚ್ಚಿಗಳಲ್ಲಿ ವರ್ಣಿಸಿರುತ್ತದೆ :

ಚಂದ್ರಮಾ ಮನಸೋ ಜಾತಿಭಕ್ತೋಃ ಸೂರ್ಯೋ ಅಜಾಯತ
ಮುಖಾದಿಂದ್ರಾಗ್ನಿಷ್ಟ ಪ್ರಾಣಾದ್ವಾಯುರಜಾಯತ

॥13॥

ನಾಭ್ಯಾ ಆಸೀದಂತರಿಷಂ ಶೀಪ್ಲೋ ದೌಃ ಸಮವರ್ತತ |

ಪದ್ಭಾರಂ ಭೂಮಿರ್ದಿಶಃ ಶ್ರೋತ್ರಾತ್ಮಧಾ ಲೋಕಾ ಅಕ್ಷಯನ್ ||14||

ಚಂದ್ರನು ಮನಸ್ಸಿನಿಂದ ಹುಟ್ಟಿದನು; ಚಕ್ಷುಸ್ಸಿನಿಂದ ಸೂರ್ಯನು ಹುಟ್ಟಿದನು. ಮುಖದಿಂದ ಇಂದ್ರನೂ ಅಗ್ನಿಯೂ ಹುಟ್ಟಿದರು, ಪ್ರಾಣದಿಂದ ವಾಯುವುಂಟಾದನು. ಹೊಕ್ಕಳಿನಿಂದ ಅಂತರಿಕ್ಷವಾಯಿತು, ತಲೆಯಿಂದ ದ್ಯುಲೋಕವುಂಟಾಯಿತು, ಪಾದ ದಿಂದ ಭೂಮಿಯಾಯಿತು; ದಿಕ್ಕುಗಳು ಶ್ರೋತ್ರದಿಂದ; ಹೀಗೆ ಲೋಕಗಳನ್ನು ಕಲ್ಲಿಸೆಂಡರು.

ಯಜ್ಞವೆಂದರೆ ದೇವತಾಮೂರ್ತಿ. ದೇವತೆಗಳಿಲ್ಲದ ಯಜ್ಞವು ಯಜ್ಞವೇ ಅಲ್ಲ. ಕರ್ಮಕ್ಕೆ ಸಾಮಗ್ರಿಗಳು ಬೇಕು; ಯಜ್ಞಕ್ಕೆ ಬೇಕಾದ ಪಶುಗಳೂ ಹೋಮ ದ್ರವ್ಯಗಳೂ ಬೇಕು; ಆಯಾ ಕರ್ಮದ ಭಾಗವನ್ನು ನೆರವೇರಿಸುವದಕ್ಕೆ ಅವಶ್ಯವಾದ ಮಂತ್ರಗಳು ಬೇಕು; ಅವಗಳನ್ನು ಅಧ್ಯಯನಮಾಡಿರುವ ಬ್ರಾಹ್ಮಣಾದಿಗಳೂ ಬೇಕು. ಆದರೆ ಇಷ್ಟೆಲ್ಲ ಇದ್ದರೂ ಯಜ್ಞವು ಯಾರಿಗೋಸ್ಥರವಾಗಿ ಉಂಟಾಗಿರುತ್ತದೆಯೋ ಆ ದೇವತೆಗಳು ಅತ್ಯವಶ್ಯವಾಗಿ ಬೇಕು. ದೇವತೆಗಳು

ಆದಮೇಲೆ ದೇವತಾರಾಧನೆಯಿಂದ ಪಡೆಯುವ ಕರ್ಮಫಲಗಳಾದ ಲೋಕಗಳು ಬೇಕು. ಅಲ್ಲಿಗೆ ಯಜ್ಞಪು ಸಾಂಗವಾಗಿ ಪರಿಹಾರವಾಗುವದು.

ಈ ಯಜ್ಞವೆಲ್ಲವೂ ಪರಮಾತ್ಮನ ಬಹಿ:ಶರೀರದಲ್ಲಿಯೇ ಅಡಕವಾಗಿರುವ ದಂಬುದನ್ನು ನಾವು ಮನದಂದುಕೊಳ್ಳಬೇಕು. ಮನುಷನು ತಾನು ಮಾಡುವ ಕರ್ಮಗಳು ತನ್ನ ಭೋಗಕ್ಕಾಗಿಯೇ ಎಂದು ಯಾವಾಗ ಭಾವಿಸಿಕೊಳ್ಳುವನೋ ಅಂದಿನಿಂದ ಅವನು ಪರಮಾತ್ಮನಿಂದ ಹೊರಕ್ಕೆ ಜಾರಿದಂತೆ ಆಗಿ ತನ್ನನ್ನು ತಾನೇ ಬಹಿಷ್ಕರಿಸಿಕೊಳ್ಳುವನು. ಈ ಕರ್ಮವು ನನ್ನ ಶರೀರೇಂದ್ರಿಯಗಳಿಂದ ನೆರವೇರುತ್ತಿರುವದು; ಹೊರಿಗಿರುವ ಸಾಮಗ್ರಿಗಳಿಲ್ಲ ನನ್ನ ಭೋಗಕ್ಕಾಗಿ ಹುಟ್ಟಿರುತ್ತವೆ; ಇವುಗಳನ್ನುಪಯೋಗಿಸಿಕೊಂಡು ಇಹಸುಖವನ್ನು ಸಂಪಾದಿಸಿಕೊಳ್ಳುವದೇ ಮನುಷ್ಯತ್ವದ ಸಾಫಲ್ಯವು— ಎಂದು ಭಾವಿಸಿ ಕೊಳ್ಳುವ ಸ್ವಾರ್ಥಬುದ್ಧಿಯು ಇರುವವರೆಗೂ ಮನುಷನಿಗೂ ಬ್ರಹ್ಮಾಂಡಕ್ಕೂ ಇರುವ ನಿಕಟಸಂಬಂಧವು ತಪ್ಪಿಮೋಗಿರುವದು. ರಕ್ತಪರಿಚಲನೆಯು ಕುಂಠಿತವಾಗಿರುವ ಶರೀರದಲ್ಲಿ ಬಗೆಬಗೆಯ ರೋಗಗಳು ಕಾಳಿಸಿಕೊಳ್ಳುವಂತೆ ಇಂಥ ಕ್ಷುದ್ರಬುದ್ಧಿಯ ಫಲವಾಗಿ ಮನುಷನು ಕರ್ಮಬಂಧಕ್ಕೆ ಕಟ್ಟಬಿದ್ದ ಸಂಸಾರದಲ್ಲಿ ತೋಳಲುತ್ತಿರುತ್ತಾನೆ. ಆದರೆ “ಪರಮಾತ್ಮನೇ ಯಜ್ಞಸ್ವರೂಪನು, ಯಜ್ಞಕ್ಕೆ ಅಧಿದೇವತೆಯು; ಆತನ ಆರಾಧನೆಗಾಗಿ ಕರ್ಮವನ್ನು ಮಾಡುತ್ತಿರುವದೇ ನನಗೆ ಇಹಪರಸುಖಗಳಿಗೆ ಕಾರಣವಾಗಿರುತ್ತದೆ; ನಾನು ಆ ಪರಮಾತ್ಮನ ಲೀಲಾರಂಗದಲ್ಲಿ ಉಪಕರಣವಾಗಿ ನನ್ನ ಪಾತ್ರವನ್ನು ಉತ್ತಮ ರೀತಿಯಿಂದ ಅಭಿನಯಿಸಿ ಈ ಲೀಲಾ ನಾಟಕವನ್ನು ಸರ್ವರಿಗೂ ಮನೋರಂಜಕವಾಗಿರುವಂತೆ ಮಾಡುವದಕ್ಕೆ ಪ್ರಯುತ್ತಿಸುವೆನು” ಎಂಬ ಉದಾರದ್ವಿಷಯಳ್ಳವನಿಗೆ ಧ್ಯೇಯ, ಶೌರ್ಯ, ಉತ್ಸಾಹ, ಸಾತ್ವತಕಬುದ್ಧಿ, ಜ್ಞಾನ, ಸುಖ, ಶಾಂತಿ— ಇವುಗಳು ಕಟ್ಟಿಟಬುತ್ತಿಯಾಗಿರುವವು. ಇದನ್ನು ಹಿಂದಿನ ಒಂದು ಸಂದೇಶದಲ್ಲಿ ಆಗಲೆ ವಿವರಿಸಿರುತ್ತೇನೆ.

ಈ ಪರಮಾತ್ಮನು ಒಬ್ಬನೇ ಆದರೂ ಅವನು ಸೋಪಾಧಿಕನಾಗಿ ಕಾಳಿಸಿಕೊಳ್ಳುವಾಗ ಅನೇಕ ಶಕ್ತಿಗಳಿಂದೊಡಗೂಡಿದವನಾಗಿ ತೋರುತ್ತಾನೆ. ಈ ಶಕ್ತಿಗಳಿಗೆ ದೇವತೆಗಳು ಎಂದು ಹೆಸರು. ಬೆಂಕಿಗೆ ಬಿಸಿ, ಬೆಳಕು, ಅಡುವ ಶಕ್ತಿ— ಎಂಬಿವು ಹೇಗೆ ಬೇರೆಬೇರೆಯ ದೃಷ್ಟಿಯಿಂದ ಬೇರೆಬೇರೆಯಾಗಿ ಕಾಳಿಸುವವೋ ಹಾಗೆಯೇ ಪ್ರಪಂಚದಲ್ಲಿ ನಮಗೆ ಆಗಬೇಕಾಗಿರುವ ಬೇರೆಬೇರೆಯ ಪರುಷಾರ್ಥಗಳ ಸಾಧನಕ್ಕೆ ಅವಶ್ಯವಾಗಿರುವ ಈ ಪರಮೇಶ್ವರ ಶಕ್ತಿಗಳನ್ನು ನಾವು ಬೇರೆಬೇರೆಯ

ಹೆಸರಿನಿಂದ ಇಂದ್ರ, ಅಗ್ನಿ, ವಾಯು, ಚಂದ್ರ, ಸೂರ್ಯ— ಎಂದು ಮುಂತಾಗಿ ಕರೆಯತ್ತಿರುವೆವು. ಇಲ್ಲಿ ಶಕ್ತಿಗಳು ಬೇರೆಯೆಂದೂ ಶಕ್ತಿವಂತನಾದ ಪರಮೇಶ್ವರನು ಬೇರೆಯೆಂದೂ ತಿಳಿಯಂತಿಲ್ಲ. ಆಯಾ ಶಕ್ತಿಯಿಂದೊಡಗೂಡಿದ ಪರಮೇಶ್ವರನೇ ಆಯಾ ಉಪಾಧಿವಿಶೇಷದಿಂದ ಆಯಾ ದೇವತೆಯಾಗಿ ಭಕ್ತರಿಗೆ ಕಾರೀಸುತ್ತಾನೆಂದು ತಿಳಿಯಬೇಕು. ಮನುಷ್ಯನು ಅಭ್ಯರ್ಥಿಯವನ್ನು ಪಡೆಯುವದಕ್ಕೆ ಈ ದೇವತೆಗಳ ಆರಾಧನೆಯು ಅತ್ಯವಶ್ಯವಾಗಿರುತ್ತದೆ. ಒಂದು ದೃಷ್ಟಿಯಿಂದ ನೊಡಿದರೆ ದೇವತೆಗಳ ಅನುಗ್ರಹಕ್ಕೆ ಕಾರಣವಾಗಿರುವ ಅವಯವಗಳಿಂದದೊಡಗೂಡಿದ ಪ್ರಾಣಿವಿಶೇಷ—ವಾಗಿರುತ್ತಾನೆ, ಅಷ್ಟೇ. ಲೋಕದಲ್ಲಿರುವ ಜೀವರುಗಳಿಗೆಲ್ಲ ಈ ದೇವತೆಗಳ ಅನುಗ್ರಹದಿಂದಲೇ ಕಾಯ್ದ ಕಾರಣವ್ಯಾಪಾರವು ನಡೆಯುತ್ತಿರುವದು. ಉದಾಹರಣೆಗೆ ಅಗ್ನಿಯು ಪ್ರಜಾಪತಿಯ ಮುಖದಿಂದ ಹುಟ್ಟಿರುತ್ತಾನೆ; ನಮ್ಮಗಳ ಮುಖದಲ್ಲಿದ್ದುಕೊಂಡು ನಮ್ಮ ವಾಗ್ಯಪಾರಕ್ಕೆ ಅನುಗ್ರಹಮಾಡುತ್ತಿರುತ್ತಾನೆ. ವಾಯುವು ಪ್ರಜಾಪತಿಮರುಷನ ಪ್ರಾಣದಿಂದ ಹುಟ್ಟಿರುತ್ತಾನೆ; ನಮ್ಮಗಳ ನಾಸಿಕದಲ್ಲಿದ್ದುಕೊಂಡು ನಮ್ಮ ಪ್ರಾಣಕ್ಕೆ ಅನುಗ್ರಹಮಾಡುತ್ತಿರುತ್ತಾನೆ. ಆದಿತ್ಯನು ಪ್ರಜಾಪತಿಯ ಚಕ್ಷುಸ್ನಿಂದ ಹುಟ್ಟಿರುತ್ತಾನೆ; ನಮ್ಮಗಳ ಕಣ್ಣಗಳಲ್ಲಿದ್ದುಕೊಂಡು ಚಕ್ಷುವ್ಯಾಪಾರಕ್ಕೆ ಅನುಗ್ರಹಕನಾಗಿರುತ್ತಾನೆ. ದಿಕ್ಷುಗಳು ಆ ಸಮಷ್ಟಿಮರಣ ಶೈಲ್ಯತ್ವದಿಂದ ಹುಟ್ಟಿರುತ್ತವೆ; ನಮ್ಮಗಳ ಕಿವಿಗಳಲ್ಲಿದ್ದುಕೊಂಡು ಶೈಲ್ಯತ್ವವ್ಯಾಪರಕ್ಕೆ ಅನುಗ್ರಹಕವಾಗಿರುತ್ತವೆ. ಚಂದ್ರನು ಆ ಮರುಷನು ಮನಸ್ಸಿನಿಂದ ಹುಟ್ಟಿರುತ್ತಾನೆ; ನಮ್ಮಗಳ ಮನಸ್ಸಿಗೆ ಅನುಗ್ರಹಕನಾಗಿರುತ್ತಾನೆ, ಇತ್ಯಾದಿ, ಇತ್ಯಾದಿ. ಈ ದೇವತೆಗಳ ಅನುಗ್ರಹವು ಎಲ್ಲಿಯವರೆಗೆ ನಮ್ಮ ಕಾಯ್ದ ಕರಣಗಳಲ್ಲಿ ಇರುವದೋ ಅಲ್ಲಿಯವರೆಗೂ ನಾವು ನಮ್ಮ ನಮ್ಮ ವ್ಯವಹಾರವನ್ನು ಸಾಗಿಸುತ್ತಿರುವೆವು. ಪ್ರಾಬೀನ ಕರ್ಮಾನುಸಾರವಾಗಿ ನಮ್ಮ ಆಯಸ್ಸು ಮುಗಿಯುವಹೊತ್ತಿಗೆ ಇವರುಗಳೆಲ್ಲರೂ ನಮ್ಮ ಶರೀರೇಂದ್ರಿಯಗಳನ್ನು ತಮ್ಮ ಅಂಶದಿಂದ ಅನುಗ್ರಹಿಸುತ್ತಿರುವದನ್ನು ಬಿಟ್ಟು ತಮ್ಮತಮ್ಮ ಸಮಷ್ಟಿರೂಪದಲ್ಲಿ ನಿಂತುಬಿಡುತ್ತಾರೆ. ಹೀಗೆಂದು ಶ್ರುತಿಗಳು ಹೇಳುತ್ತಿವೆ.

ಇದನ್ನೆಲ್ಲ ಮನದಂದರೆ ನಮ್ಮ ಜೀವನವು ನಮ್ಮ ವ್ಯಕ್ತಿಸ್ವಾತಂತ್ಯದಿಂದ ನಡೆಯುತ್ತಿಲ್ಲ, ಈ ದೇವತೆಗಳ ಅನುಗ್ರಹದಿಂದಲೇ ಸಾಗುತ್ತಿರುವದು. ನಾವು ಉಪಯೋಗಿಸುತ್ತಿರುವ ಬೆಳಕು, ವಾಯು, ನೀರು, ಆಹಾರವಸ್ತುಗಳು-ಇವುಗಳಲ್ಲಿ ಯಾವದೊಂದೂ ನಮ್ಮಲ್ಲಿ ಒಬ್ಬೊಬ್ಬರ ವ್ಯೇಯಕ್ತಿಕವಾದ ಸ್ವತ್ತಾಗಿಲ್ಲ. ಪರಮೇಶ್ವರನ

ಅವಯವಗಳಾಗಿರುವ ಈ ದೇವತೆಗಳ ಅನುಗ್ರಹದಿಂದ ದೊರೆತ ಈ ಪದಾರ್ಥಗಳನ್ನೇ ನಾವು ಉಪಯೋಗಿಸಿಕೊಳ್ಳುತ್ತಿರುವೆವು. ನಾವು ಮಾಡುತ್ತಿರುವ ಕರ್ಮದ ಫಲಗಳನ್ನು ಭೂಭೂವಃಸ್ವಲೋಕಗಳಲ್ಲಿ ಅನುಭವಿಸುತ್ತಿರುವೆಷ್ಟೇ? ಈ ಲೋಕಗಳಲ್ಲಿ ಯಾವದೊಂದೂ ನಮ್ಮಲ್ಲಿ ಯಾರೋಬ್ಬರ ಸ್ವತ್ವತ್ ಆಗಿಲ್ಲ; ಯಾರೋಬ್ಬರ ಅಂಕಗೂ ಒಳಪಟ್ಟಿಲ್ಲ. ಆ ಪರಮೇಶ್ವರನ ಅಂಶಗಳಾದ ದೇವತೆಗಳೇ ನಮಗೆ ಇವುಗಳನ್ನು ಅನುಗ್ರಹಿಸಿಕೊಟ್ಟಿರುತ್ತಾರೆ. ಇಷ್ಟೇ ಅಲ್ಲ, ನಾವು ಮಾಡುತ್ತಿರುವ ಕರ್ಮಗಳೂ ಅವುಗಳಿಗೆ ಬೇಕಾದ ಸಂಕಲ್ಪವೂ ನಿಶ್ಚಯವೂ, ಈ ಕರ್ಮಗಳ ಫಲವನ್ನು ಅನುಭವಿಸುವ ಶಕ್ತಿಯೂ ನಮ್ಮೆಲ್ಲರಿಗೂ ಈ ದೇವತೆಗಳ ಅನುಗ್ರಹದಿಂದಲೇ ಸಿಕ್ಕಬೇಕಾಗಿರುತ್ತದೆ. ಹೀಗಿರುವಲ್ಲಿ ಈ ಲೋಕದಲ್ಲಿ ನಮ್ಮ ನಮ್ಮದೆನ್ನುವದು ಯಾವದು ತಾನೆ, ಇದೆ? ಎಲ್ಲವೂ ಆ ಪರಮೇಶ್ವರನ ಅನುಗ್ರಹವೇ. ಆತನು ತನ್ನ ಶರೀರದಿಂದ ಉತ್ಸನ್ವಾಗಿರುವ ಈ ದೇವತೆಗಳಿಂಬ ಶಕ್ತಿವಿಶೇಷಗಳನ್ನು ಏರ್ಪಡಿಸಿರುತ್ತಾನೆ. ಭಗವದ್ವಿತೀಯಲ್ಲಿ ಪ್ರಜೆಗಳಿಗೆ ಪ್ರಜಾಪತಿಯ ಹೀಗೆಂದು ಅಪ್ಪಣೆಮಾಡಿರುತ್ತಾನೆಂದು ಹೇಳಿರುತ್ತದೆ :

ಇಷ್ಟಾನ್ ಭೋಗಾನ್ ಹಿ ಪೋ ದೇವಾದಾಸ್ಯಂತೇ ಯಜ್ಞಭಾವಿತಾಃ ।
ತ್ಯೈದ್ವತ್ತಾನಪ್ರದಾಯೈಭೋ ಯೋ ಭುಂಕ್ತೇ ಸ್ತೇನ ಏವಸಃ ॥

(3-12)

ಯಜ್ಞಶ್ಶಿಷ್ಟಾತಿನಃ ಸಂತೋ ಮುಖ್ಯಂತೇ ಸರ್ವಕಿಂಬಷ್ಟಃ ।
ಭುಂಜತೇ ತೇ ತ್ವಷಂ ಪಾಪಾ ಯೋ ಪಚಂತ್ಯಾತ್ಕಾರಣಾತ್ ॥

(3-13)

ನಿಮ್ಮಗಳಿಗೆ ಇಷ್ಟವಾದ ಭೋಗಗಳನ್ನು ಯಜ್ಞಭಾವಿತರಾದ ದೇವತೆಗಳು ಕೊಡುತ್ತಾರಲ್ಲವೆ? ಆದ್ದರಿಂದ ಅವರು ಕೊಟ್ಟಿರುವ ಭೋಗವಸ್ತುಗಳನ್ನು ಅವರಿಗೆ ಒಪ್ಪಿಸದೆ ಯಾವನು ಭುಂಜಿಸುತ್ತಾನೋ ಅವನು ಕಳ್ಳನೇ ಸರಿ. ಯಜ್ಞವನ್ನು ಮಾಡಿ ಉಳಿದ ಅಮೃತವೆಂಬ ಪ್ರಸಾದವನ್ನು ಯಾರು ಉಣಿತ್ತಿರುವರೋ ಅವರು ಸರ್ವಕಿಂಬಷಗಳಿಂದಲೂ ಮುಕ್ತರಾಗುವರು. ಆದರೆ ಯಾರು ತಮಗಾಗಿ ಪಾಕವನ್ನು ಮಾಡಿಕೊಳ್ಳುತ್ತಿರುವರೋ ಆ ಪಾಪಗಳು ಪಾಪವನ್ನೇ ಉಣಿತ್ತಿರುವರು.

ಮೇಲೆ ಉದಾಹರಿಸಿರುವ ವಾಕ್ಯಗಳಿಗೆ ಯಾವ ವ್ಯಾಖ್ಯಾನವೂ ಬೇಕಿರುವದಿಲ್ಲ. ಅಪ್ಪಣೆ ಸ್ವಂತವಾಗಿದೆ, ಅವುಗಳ ಅರ್ಥ. ಯಾರು ತಮ್ಮ ಜೀವನವನ್ನು

ದೇವತೆಗಳಿಗೆ, ಅವರ ಸಮಷ್ಟಿಯಾದ ಪರಮೇಶ್ವರನಿಗೆ, ಮುಡಿಪೆಂದು ಮಾಡಿಕೊಂಡಿರುವರೋ ಅವರಿಗೆ ಈ ಲೋಕದಲ್ಲಿರುವ ಸಕಲಭೋಗ್ಯವಸ್ತುಗಳೂ ತುಷ್ಟಿಮಷ್ಟಿದಾಯಕವಾಗುವವು; ಶರೀರದಲ್ಲಿ ತೇಜಸ್ಸು, ಬುದ್ಧಿಯಲ್ಲಿ ಸಾತ್ವಿಕತೆ, ಜೀವನದಲ್ಲಿ ಸುಖಿಶಾಂತಿಗಳು-ಇವು ಅವರಿಗೆ ಪ್ರಸಾದವಾಗಿ ದೊರಕುವವು. ದ್ವಿಷಿರು ಪಂಚಮಹಾಯಜ್ಞಗಳನ್ನು ಮಾಡಬೇಕೆಂದು ಸೃತಿಗಳಲ್ಲಿ ವಿಧಿಸಿರುವದಕ್ಕೆ ಇದೇ ತಾತ್ಪರ್ಯ. ಆದರೆ ಯಾರು ತಮ್ಮ ಶರೀರಕರಣಾದಿಗಳು ತಮ್ಮ ಸ್ವಂತಪದಾರ್ಥಗಳಿಂದೂ ಅವುಗಳನ್ನುಪಯೋಗಿಸಿ ತಾವು ಮಾಡುವ ಕೆಲಸಕ್ಕೆ ಬರುವ ಪ್ರತಿಫಲವು ತಮ್ಮ ಹಕ್ಕೆಂದೂ ಭಾವಿಸಿರುವರೋ ಅವರಿಗೆ ಬೇಕಾದ ಭೋಗ್ಯವಸ್ತುಗಳು ದೊರೆಯುವದೂ ಕಷ್ಟವಾಗಬಹುದು; ಒಂದುವೇಳೆ ಅವು ಸಿಕ್ಕಿದರೂ ಅವುಗಳಿಂದ ದೊರೆಯಬೇಕಾದ ಸುಖಿಶಾಂತಿಸಮಾಧಾನಗಳು ದೊರಕಲಾರದೆ ಇರುವವು. ಏಕೆಂದರೆ ಈ ಭಾವನೆಯೇ ಪಾಪಸ್ಥರೂಪವಾಗಿರುತ್ತದೆ.

ಈಗಿನ ಕಾಲಕ್ಕೆ ಭೂಲೋಕದಲ್ಲಿ ಮನುಷ್ಯರಿಗೆ ಈ ಯಜ್ಞಬೆಂಬ ಧರ್ಮದ ಬುದ್ಧಿಯು ಲುಪ್ತವಾಗಿರುವದು. ದೇವತಾರಾಧನರೂಪವಾಗಿ ತಮ್ಮತಮ್ಮ ಕರ್ತವ್ಯಗಳನ್ನು ನೆರವೇರಿಸಬೇಕೆಂಬ ಭಾವನೆಯು ಅವರ ಮನಸ್ಸಿನಲ್ಲಿ ಮಿಂಚದೆ ಇರುತ್ತದೆ. ಇದಕ್ಕೆ ಬದಲಾಗಿ “ಹಕ್ಕು” ಎಂಬ ಭಾವನೆಯು ಎಲ್ಲರ ಮನಸ್ಸಿನಲ್ಲಿಯೂ ಬೇರುಬಿಟ್ಟುಕೊಂಡುಬಿಟ್ಟಿದೆ. ಭೂಮಿಯು ಯಾರದು? ಮಾನವನ ಮೂಲಭೂತವಾದ ಹಕ್ಕುಗಳು ಯಾವವು? ಮನುಷ್ಯನ ಸುಖಜೀವನಕ್ಕೂ ಮಹೋಭಿವೃದ್ಧಿಗೂ ಅವಶ್ಯವಾಗಿರುವ ಸಾಮಗ್ರಿಗಳ ಉತ್ಪಾದನೆಯೂ ಹಂಚಿಕೆಯೂ ಹೇಗೆ ನಡೆಯತಕ್ಕದ್ದು ಯುತ್ತ? ಮನುಷ್ಯನಿಗೆ ಸುಖಜೀವನಕ್ಕೆ ಬೇಕಾದ ಅವಶ್ಯಕೋಕರ್ಯಗಳು ಯಾವವು, ವಿದ್ಯಾಭ್ಯಾಸವು ಯಾವದು, ವಿನೋದಗಳು ಯಾವವು? ಅವುಗಳನ್ನು ಎಲ್ಲರಿಗೂ ದೊರಕಿಸಿ ಕೊಡುವದಕ್ಕೆ ಏನು ಮಾಡಬೇಕು? ಈ ವಿಷಯದಲ್ಲಿ ಸರಕಾರದ ಕರ್ತವ್ಯವು ಯಾವದು? ಅದನ್ನು ಅದು ನೆರವೇರಿಸದಿದ್ದರೆ ಪ್ರಜಾಗಳು ಹೇಗೆ ತಮ್ಮ ಹಕ್ಕನ್ನು ಪಡೆದುಕೊಳ್ಳಬೇಕು? - ಇಂಥ ಪ್ರಶ್ನೆಗಳು ಈಗೆ ಭೂಲೋಕದ ಚಿತ್ತಾಕಾಶದಲ್ಲಿಲ್ಲ ಹಾರಾಡುತ್ತಿರುವವು. ಯಾರೊಬ್ಬರೂ ತಮಗೆ ಸಿಕ್ಕುವ ಹೆಚ್ಚಿನ ಸೌಕರ್ಯಗಳನ್ನು ಬೆಂದುವದಕ್ಕೆ ಸಿದ್ಧರಿಲ್ಲ, ಯಾರೊಬ್ಬರೂ ಧರ್ಮಾರ್ಥವಾಗಿ ತಮ್ಮ ಕರ್ತವ್ಯವನ್ನು ನೆರವೇರಿಸುವದಕ್ಕೆ ಸಿದ್ಧರಿಲ್ಲ, ದುರ್ಬಲರು, ಅಜ್ಞಾನಿಗಳು, ಅಲ್ಪಸಂಖ್ಯಾತರು, ಇಂಥವರು ಹೇಗಾದರೂ ಮಾಡಿ ಬಲಾತ್ಮಾರ ದಿಂದಲಾದರೂ ಸರಿಯೆ, ಪ್ರಬುಲರೂ ಜಾನಿಗಳೂ, ಬಹುಸಂಖ್ಯಾಕರೂ

ಆದವರಿಂದ ತಮ್ಮ ಹಕ್ಕನ್ನು ಕಸಿದುಕೊಳ್ಳಬೇಕೆಂದು ಹವಣಿಸುತ್ತಿರುವರು. ರಾಗದ್ವೇಷಪ್ರೇರಿತರಾಗಿ ತಮ್ಮ ತನುಮನೋಧನಗಳನ್ನೆಲ್ಲ ತಮ್ಮತಮ್ಮ ಹಕ್ಕಗಳನ್ನೂ ಸ್ವಾತಂತ್ರ್ಯವನ್ನೂ ಆದಷ್ಟು ಬೇಗನೆ ನಾಯಿಮಾರ್ಗದಿಂದಲೋ, ಅನಾಯಿ ಮಾರ್ಗದಿಂದಲೋ ಸಂಪಾದಿಸಿಕೊಂಡು ಬಿಡಬೇಕೆಂದು ಕುಶಾಹಲಿಗಳಾಗಿರುವರು. ಆದರೆ ಹೀಗೆ ಬಲಾತ್ಮಾರದಿಂದ ಕಸಿದುಕೊಂಡದ್ದು ಮತ್ತೂ ಹೆಚ್ಚಿನ ರಾಗದ್ವೇಷಗಳಿಗೆ ಎಡೆಯನ್ನುಂಟು ಮಾಡಬಹುದೆಂಬುದನ್ನಾಗಲಿ ಮತ್ತೆ ಬಲಾತ್ಮಾರದಿಂದ ಹಸ್ತಾಂತರವಾಗ ಬಹುದೆಂಬುದನ್ನಾಗಲಿ ಯಾರೆಂಬ್ಬರೂ ಯೋಚಿಸುತ್ತಿರುವಂತೆ ಕಾಣಿಸುವದಿಲ್ಲ. ಈಗಿನ ನಾಗರಿಕತೆಯಲ್ಲಿ ಕಾಣಬರುವ ಜನರ ತಂಡಗಳು, ವಾಗ್ಣಿಗಳು, ಕಾನೂನುಗಳು, ಶಸ್ತ್ರಾಸ್ತಗಳು, ಘಾತಕಾಸ್ತಗಳು, ಹೊಡೆದಾಟಗಳು, ಯುದ್ಧಗಳು— ಎಲ್ಲಕೂ ಈ ದೃಷ್ಟಿಕೋಣವೇ ಪ್ರೇರಕವಾಗಿದೆ ಎಂದು ಹೇಳಬಹುದು.

ಈ ದುಸ್ಖಿತಿಯ ನಿವಾರಣೆಗೆ ಉಪಾಯವು ಯಾವದು? ಎಲ್ಲಕೂ ಮೊದಲನೆಯದಾಗಿ ಪ್ರಕೃತಿನಿಯಮಗಳೆಂದು ಭೌತಿಕಶಾಸ್ತ್ರಜ್ಞರು ಹೇಳುತ್ತಿರುವವೆಲ್ಲ ಪರಮೀಶ್ವರನ ನಿಯಮಗಳೆಂದೂ ಆತನ ನಿಯಮಗಳನ್ನು ಸ್ವಲ್ಪವೂ ಮಾರ್ಪಡಿಸುವದಕ್ಕೆ ಜೀವರುಗಳಿಗೆ ಯಾರಿಗೂ ಆಗುವಂತಿಲ್ಲವೆಂದೂ ಆಧ್ಯಾತ್ಮಿಕ, ಆಧಿಭೌತಿಕ, ಆಧಿದ್ವೈಕ ಎಂದು ಮೂರು ಪಂಗಡವಾಗಿರುವ ಈ ವಿಶ್ವದಲ್ಲಿಲ್ಲ ಆತನ ಕಟ್ಟಳೆಯೇ ನಡೆಯುತ್ತಿದೆಯೆಂದೂ ತಿಳಿಯುವ ವಿಶಾಲವಾದ ಬಗೆಗಳನ್ನು ಮಾನವನು ಸಂಪಾದಿಸಿಕೊಳ್ಳುವಂತಾಗಬೇಕು. ನಮ್ಮ ಜೀವನವು ಇಡಿಯ ವಿಶ್ವದ ಜೀವನಕ್ಕೆ ಹೊಂದಿಕೊಂಡಿರುವದೇ ಹೊರತು ನಾವು ಯಾವ ಕಾರಣದಿಂದಲೂ ಅದರಿಂದ ನಮ್ಮ ವ್ಯಕ್ತಿತ್ವವನ್ನು ಬಲಾತ್ಮಾರದಿಂದ ಕಿತ್ತುಕೊಂಡು ಬೇರೆಯಾಗಿಟ್ಟು ಕೊಳ್ಳುವದಕ್ಕೆ ಆಗುವದಿಲ್ಲ ಎಂಬ ತತ್ತ್ವವನ್ನು ಮನಗಾಣವಂತೆ ಮಾನವರಲ್ಲಿಲ್ಲ ಹರಡುವಂತೆ ಪ್ರಯತ್ನವಾಗಬೇಕು. ಮನುಷ್ಯನ ಸಾಮಾನ್ಯಪೌರುಪ್ರಯತ್ನಗಳೆಂಬ ದ್ವಾರದಿಂದ ಅವನು ತಾನುತಾನು ತನಗಾಗಿ ಸಂಪಾದಿಸಿಕೊಳ್ಳುವ ಭೋಗ್ಯವಸ್ತುಗಳು— ಅವು ಆಹಾರವಸ್ತಾದಿಗಳಂತೆ ಸ್ಥಾಲವಾಗಿರಲಿ, ಜ್ಞಾನಾದಿಗಳಂತೆ ಸೂಕ್ಷ್ಮವಾಗಿರಲಿ— ಎಂದಿಗೂ ಸುಖಿಶಾಂತಿಗೆ ಕಾರಣವಲ್ಲ ಎಂಬ ನಿಜವು ನಮ್ಮೆಲ್ಲರಿಗೂ ಮನವರಿಕೆಯಾಗಬೇಕು. ನಾವು ಯಜ್ಞರೂಪವಾಗಿ ನಮ್ಮನಮ್ಮ ಕರ್ಮಗಳನ್ನು ವಾಡಿ ಸರ್ವಭೂತವಾಯನಾದ ಹರಿಂಹನ್ನು ತೃತೀಗೋಳಿಸುವದಕ್ಕೆ ಪ್ರಯತ್ನಿಸಬೇಕೆಂಬುದನ್ನು ಚೆನ್ನಾಗಿ ಮನದಟ್ಟ ಮಾಡಿಕೊಂಡು ಆಚರಣೆಗೆ

ತರುವದಕ್ಕೆ ಯತ್ನಿಸಬೇಕು. ಆಗಲೇ ನಮ್ಮ ದೃಷ್ಟಿಕೋಣವು ಸಂಪರ್ಕವಾಗಿ ಮಾರ್ಪಡುವದು. ಆಗಲೇ ತೋಕಕ್ಕೆ ನಿಜವಾದ ಶಾಂತಿಸುವಿಗಳು ದೊರಕುವವು.

ಒಂದು ವಿದ್ಯಾಲಯದಲ್ಲಿ ಉಪಾಧ್ಯಾಯನು “ಈ ದಿನ ನೀವುಗಳು ನಿಮ್ಮನಿಮ್ಮ ಮನಸ್ಸುಬಂದಂತೆ ವರ್ತಿಸಬಹುದು” ಎಂದು ಸರ್ವಸ್ವತಂತ್ರ್ಯವನ್ನು ಹುಡುಗರಿಗೆಲ್ಲ ಕೊಡುತ್ತಾನೆಂದು ಇಟ್ಟಿಕೊಳ್ಳಿ. ಅಥವಾ ಒಬ್ಬ ರಾಷ್ಟ್ರಾಧಿಪತಿಯು ‘ಈ ವಾರದಲ್ಲಿ ಯಾವ ಕಾನೂನಿನ ಅಂಜಿಕೆಯೂ ಇಲ್ಲದೆ ಪ್ರಜೆಗಳು ತಮತಮಗೆ ತೋಚಿದಂತೆ ನಡೆಯಬಹುದು’ ಎಂದು ಒಂದು ವಿಶಿಷ್ಟವಾದ ಪ್ರಕಟಣೆಯನ್ನು ಹೊರಡಿಸುತ್ತಾನೆಂದು ಇಟ್ಟಿಕೊಳ್ಳಿ. ಆಗ ಆ ದಿನ ಆ ಪಾಠಶಳೆಯಲ್ಲಿ, ಅಥವಾ ಆ ವಾರ ಆ ರಾಷ್ಟ್ರದಲ್ಲಿ, ಯಾವಯಾವ ಅನರ್ಥಗಳು ಆಗಿಹೋಗಬಹುದೆಂಬು ದನ್ನು ಕಲ್ಪಿಸುವದಕ್ಕೆ ಬಹಳ ಕಷ್ಟವೇನೂ ಇರುವದಿಲ್ಲ. ಮಾರನೆಯ ದಿನದಿಂದ ಆ ಪಾಠಶಳೆಯು ಮತ್ತೆ ವ್ಯವಸ್ಥೆಗೆ ಬರಬೇಕಾದರೆ, ಅಥವಾ ವಾರಾಂತ್ಯದಲ್ಲಿ ಆ ರಾಷ್ಟ್ರವು ಸುವ್ಯವಸ್ಥಿತವಾಗಿ ಜನರು ನೆಮ್ಮೆದಿಯಿಂದಿರಬೇಕಾದರೆ ಎಪ್ಪು ಕಷ್ಟವಾಗಬಹುದು! ಹೀಗಿರುವಲ್ಲಿ ಅಖಿಲಾಂಡಕೋಟಿಬ್ರಹ್ಮಾಂಡನಾಯಕನಾದ ಪರಮೇಶ್ವರನು, ಪ್ರಜೆಗಳು ಎಂದೆಂದಿಗೂ ಸುಖಶಾಂತಿಗಳಿಂದಿರುವದಕ್ಕೆ ತಕ್ಕ ನಿಯಮಗಳನ್ನು ಏರ್ಪಡಿಸದೆ ಇದ್ದಾನೆ? ಈ ನಿಯಮಗಳೇ ಧರ್ಮಾಚಕ್ರದ ನಿಯಮಗಳನಿಸುವವು. ಭಗವದ್ಗೀತೆಯಲ್ಲಿ ಈ ನಿಯಮವನ್ನು ಹೀಗೆಂದು ವರ್ಣಿಸಿರುತ್ತದೆ :

ಅನ್ವಾಧವಂತಿ ಭೂತಾನಿ ಪರಜನಾದನ್ನಸಂಭವಃ ।
ಯಚಾದವಂತಿ ಪರಜನೋ ಯಜ್ಞಃ ಕರ್ಮಸಮುದ್ಧವಃ ॥ (3-14)

ಕರ್ಮ ಬ್ರಹ್ಮೋಧ್ವವಂ ವಿದ್ಧಿ ಬ್ರಹ್ಮಾಕರಸಮುದ್ಧವರ್ಮ್ |
ತಸ್ಮಾತ್ ಸರ್ವಗತಂ ಬ್ರಹ್ಮ ನಿತ್ಯಂ ಯಜ್ಞೈ ಪ್ರತಿಷ್ಠಿತರ್ಮ್ | (3-15)

ಅನ್ವಾಧಿಂದಲೇ ಪ್ರಾಣಿಗಳಿಲ್ಲವೂ ಆಗುವವು. ಮಳೆಯಿಂದ ಅನ್ನ ಪುಂಜಾಗುವದು. ಯಜ್ಞಾಧಿಂದ ಮಳೆಯಾಗುವದು. ಯಜ್ಞನೆಂಬ ಅಪೂರ್ವಶಕ್ತಿಯು ಸತ್ಯಮ್ಯದಿಂದಾಗುವದು. ಕರ್ಮವು ವೇದಾಧಿಂದ ತಿಳಿಯಬರುವದು. ವೇದವು ಪರಮಾತ್ಮನಿಂದ ಹೊರಬಿದ್ದಿರುವದು. ವೇದವು ಎಲ್ಲವನ್ನೂ ತಿಳಿಸಿಕೊಡುವದಾದರೂ ನಿತ್ಯವೂ ಯಜ್ಞದಲ್ಲಿ ನಿಂತುಕೊಂಡಿರುವದು.

ಮೇಲೆ ಉದಾಹರಿಸಿರುವ ಭಗವದ್ವಚನದ ಅಭಿಪ್ರಾಯವೇನೆಂದರೆ, ಪ್ರಾಣಿಗಳು ವಿಧವಿಧವಾಗಿ ಹುಟ್ಟತವೆಯಷ್ಟೆ ಅವಕ್ಕೆಲ್ಲ ಅನ್ನವು ಬೇಕು. ಉಂಡ ಅನ್ನದಿಂದ ರಸ, ರಸದಿಂದ ರಕ್ತ, ರಕ್ತದಿಂದ ಮಾಂಸ, ಮಾಂಸದಿಂದ ಮೇದಸ್ಸು, ಅದರಿಂದ ಅಸ್ತಿ, ಅಸ್ತಿಯಿಂದ ಮಜ್ಜ, ಮಜ್ಜಯಿಂದ ಏರ್ಯ- ಹೀಗೆ ಸಪ್ತಧಾತುಗಳುಂಟಾಗುವವೆಂದು ಶಾಸ್ತ್ರಕಾರರು ಹೇಳುತ್ತಾರೆ. ಆದ್ದರಿಂದ ಪ್ರಾಣಿಜನ್ಮಕ್ಕೆ ಅನ್ನವು ಬೇಕಾಯಿತು. ಅನ್ನವು ಮಳೆಯಿಂದಾಗುತ್ತದೆ. ಇದಷ್ಟೂ ನಮಗೆ ಕಾಣಬರುವ ಕಾರ್ಯಕಾರಣಭಾವವು. ಆದರೆ ಮಳೆಯಿಂದಾಗುವದೆಲ್ಲ ಉತ್ತಮವಾದ ಅನ್ನವೆಂದಾಗಲಿ, ಅನ್ನದಿಂದ ಹುಟ್ಟುವ ಪ್ರಾಣಿಗಳೆಲ್ಲ ಸಾತ್ವಿಕಪ್ರಾಣಿಗಳೆಂದಾಗಲಿ ಹೇಳುವದಕ್ಕೆ ಬರುವದಿಲ್ಲ. ಯಾರು ಉತ್ತಮಕರ್ಮವನ್ನು ಮಾಡಿರುತ್ತಾರೋ, ಅವರ ಕರ್ಮದ ಅಧ್ಯಷ್ಟಫಲವಾಗಿ ಉಂಟಾಗುವ ಮಳೆಯೇ ಉತ್ತಮಾಹಾರಕ್ಕೆ ಕಾರಣವಾಗುವದು. ಉತ್ತಮಾಹಾರದಿಂದಲೇ ಉತ್ತಮಪ್ರಾಣಿಗಳು ಹುಟ್ಟುವವು. ಹೀಗೆ ಉತ್ತಮವಾದ ಮಳೆಬೆಳೆಗಳಾಗುವ ಮೂಲಕ ಹುಟ್ಟುವ ಉತ್ತಮವಾದ ಆಹಾರವು ದೊರೆಯುವದಕ್ಕೆ ಮೊದಲು ಉತ್ತಮಕರ್ಮವು ಬೇಕಾಯಿತಷ್ಟೆ? ಈ ಉತ್ತಮ ಕರ್ಮವಾದ ಯಜ್ಞವನ್ನೇ ವೇದವು ಪ್ರಧಾನವಾಗಿ ತಿಳಿಸಿಕೊಡುತ್ತದೆ. ವೇದವೆಂದರೂ ಒಂದೇ, ಭಗವಂತನು ಲೋಕಸ್ಥಿತಿಗೆ ಏರ್ಪಡಿಸಿರುವ ನಿಯಮವೆಂದರೂ ಒಂದೇ. ಈ ನಿಯಮವನ್ನು ಅನುಸರಿಸಿ ಭಗವದಾರಾಧನಾ ರೂಪವಾಗಿ ಮಾಡುವ ಸತ್ಯಮರ್ವೇ ಲೋಕದಲ್ಲಿ ಸುಖಶಾಂತಿಗಳು ನೆಲೆಸುವದಕ್ಕೆ ಕಾರಣವಾಗುವದು.

ಲೋಕದಲ್ಲಿ ಮನುಷ್ಯನಂತಹೇ ಇತರ ಪ್ರಾಣಿಗಳು ಇದ್ದರೂ ಅವುಗಳಿಗೆ ಧರ್ಮಾರ್ಥಮಾರ್ಗಗಳನ್ನು ವಿಂಗಡಿಸಿ ಅರಿಯುವ ವಿವೇಕವಿರುವದಿಲ್ಲ. ಆದ್ದರಿಂದ ಅವುಗಳಿಗೆ ಆಹಾರನಿದ್ರಾದಿಗಳು ಸತತವಾಗಿ ನಡೆಯುತ್ತಿದ್ದರೂ ಆಹಾರಾದಿಗಳಲ್ಲಿ ಯಾವ ನಿಯಮವನ್ನು ಅನುಸರಿಸಬೇಕೆಂಬುದನ್ನು ತಿಳಿಸುವ ಶಾಸ್ತ್ರಕ್ಕೆ ಅಧಿಕಾರವಿರುವದಿಲ್ಲ. ಮನುಷ್ಯನಿಗೆ ಇಹವರಲೋಕಗಳ ಅರಿವು ಇರುತ್ತದೆ. ನಾಳೆಯೇನು? ನಾಡಿದ್ದಿಗೇನು? - ಎಂಬ ವಿಚಾರವನ್ನು ಮನುಷ್ಯನೇ ಮಾಡಬಲ್ಲನು. ಸದ್ಯಕ್ಕೆ ಸಿಕ್ಕಿದ ಭೋಗವು ಸಾಕು ಎಂಬ ಪಶುಬುದ್ಧಿಮಾತ್ರದಿಂದ ಮನುಷ್ಯನು ಮನುಷ್ಯನೇನಿಸಿಕೊಳ್ಳುವದಿಲ್ಲ. ಇಹದಲ್ಲಿಯೂ ಪರದಲ್ಲಿಯೂ ಸುಖವೇ ನನಗೆ ಹೇಗೆ ಆದೀತು? ನಿತ್ಯವಾದ ಸುಖಶಾಂತಿ ಸಮಾಧಾನಗಳು ನನಗೆ ಹೇಗೆ

ದೊರೆತಾವು? - ಎಂಬ ಯೋಚನೆಯನ್ನು ಹತ್ತಿಸಿಕೊಂಡು ಶಾಸ್ತ್ರದಿಂದ ಯುಕ್ತಾಯುಕ್ತವೇಕವನ್ನು ಪಡೆದು, ಧರ್ಮದಲ್ಲಿ ಕೈಹಾಕುವದಕ್ಕೆ ಮನುಷ್ಯನೇ ಮುಖ್ಯಾಧಿಕಾರಿ. ಇಡಿಯ ಜಗತ್ತೆಲ್ಲ ಪರಮಾತ್ಮನ ಶರೀರವೆಂದೂ ಆ ಶರೀರವನ್ನು ಸೇರಿಸಿಕೊಂಡು ಪರಮಾತ್ಮನನ್ನು ನೋಡುವಾಗ ಧರ್ಮವೇ ಎಲ್ಲವನ್ನೂ ಸುಧಿತಿಯಲ್ಲಿಟ್ಟಿರುವ ಸಾಧನವಾಗಿರುತ್ತದೆಯೆಂದೂ, ಇಲ್ಲಿರುವ ವಸ್ತುಗಳೆಲ್ಲವೂ, ಪ್ರಾಣಿಗಳೆಲ್ಲವೂ, ಮನುಷ್ಯರೆಲ್ಲರೂ ಈ ಧರ್ಮದಿಂದಲೇ ತಮ್ಮ ಜೀವನವನ್ನು ನೆಮ್ಮೆದಿಯಾಗಿಟ್ಟಿಕೊಂಡಿರಲಾರರೆಂದೂ ಪರಮಾತ್ಮನ ಶಕ್ತಿವಿಶೇಷಗಳಾದ ದೇವತೆಗಳ ಅನುಗ್ರಹಕ್ಕೆ ಪಾತ್ರನಾಗಿ ಸರ್ವಲೋಕಗಳಲ್ಲಿಯೂ ಸುಖವನ್ನು ಪಡೆದು ಕೊಳ್ಳಬೇಕೆನ್ನುವವರು ಸ್ವಾರ್ಥ ತ್ಯಾಗರೂಪವಾದ ಯಜ್ಞವೆಂಬ ಕರ್ಮಾಚರಣೆಯನ್ನು ಮಾಡಿ ತಮ್ಮ ಮತ್ತು ಮತ್ತೆಲ್ಲರ ಕಲ್ಯಾಣವನ್ನು ಸಂಪಾದಿಸುವದಕ್ಕೆ ಯತ್ನಿಸಬೇಕೆಂದೂ ತಿಳಿಯುವ ಮನುಷ್ಯನೇ ನಿಜವಾದ ಮನುಷ್ಯನು, ಅವನೇ ಸುಖಿಯು, ಅವನೇ ಧನ್ಯನು.

ಪರಮಾತ್ಮನು ಸರ್ವವ್ಯಾಪಕನೂ, ಸರ್ವಶಕ್ತನೂ ಆಗಿರುತ್ತಾನೆಂಬುದನ್ನು ನಾವೆಲ್ಲರೂ ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಈ ಪ್ರಪಂಚವೆಂಬುದೆಲ್ಲವೂ ಆತನ ಬಹಿ:ಶರೀರವಾಗಿರುವದು. ಇಲ್ಲಿರುವ ಯಾವುದೊಂದು ವಸ್ತುವೂ, ಯಾವುದೊಂದು ಪ್ರಾಣಿಯೂ ಆತನ ಸಂಬಂಧವನ್ನು ಕಡಿಮಹಾಕಿ ತನಗೆತಾನೇ ಇರಲಾರದು. ಪ್ರತಿಯೊಂದು ವಸ್ತುವಿನ, ಪ್ರತಿಯೊಂದು ಸಸ್ಯದ, ಪ್ರತಿಯೊಂದು ಪ್ರಾಣಿಯ, ಪ್ರತಿಯೊಬ್ಬ ಮನುಷ್ಯನ ಒಳಗೂ ಹೊರಗೂ ನಡುವೆಯೂ ಆತನ ವ್ಯಾಪ್ತಿಯೇ ಇದ್ದುಕೊಂಡಿರುವದು. ಆತನಿಗೆ ಅರಿಯದಂತೆ ಯಾವುದೊಂದೂ ನಡೆಯಲಾರದು. ಆತನ ನಿಯಮಗಳನ್ನು ತಪ್ಪಿಸಿಕೊಂಡು ಯಾವನೊಬ್ಬನೂ ಸ್ವತಂತ್ರವಾಗಿರಲಾರನು. ಎಲ್ಲೆಲ್ಲಿಯೂ ಆ ಪರಮೇಶ್ವರನ ಶಕ್ತಿಗಳೇ ವ್ಯಾಪಾರಮಾಡುತ್ತಿವೆ; ಆ ಶಕ್ತಿಗಳು ಚೈತನ್ಯಸ್ವರೂಪನಾದ ಆತನಿಗಿಂತ ಬೇರೆಯಲ್ಲ. ದೇವತೆಗಳ ಆರಾಧನೆಯು ದೇವಾದಿದೇವನಾದ ಆ ಪರಮೇಶ್ವರನ ಆರಾಧನೆಯೂ ನಮ್ಮೆಲ್ಲರ ಕಲ್ಯಾಣಕ್ಕೆ ಕಾರಣವಾಗಿರುತ್ತದೆ. ನಾವೆಲ್ಲರೂ ಒಬ್ಬರಿಗೊಬ್ಬರು ನಿಯತಸಂಬಂಧವುಳ್ಳವರಾಗಿರುವೆವು. ನಿಯತವಾಗಿ ಆತನಲ್ಲಿ ನಿತ್ಯಸಂಬಂಧ ರಾಗಿರುವೆವು- ಎಂಬುದನ್ನು ಕಂಡುಕೊಳ್ಳುವದರಲ್ಲಿ ನಮ್ಮ ಪುರುಷಾರ್ಥವಿದೆ. ಆ ಅರಿವನ್ನು ಸಂಪದಿಸಿಕೊಳ್ಳುವದೇ ಜೀವನದ ಸಾಧನಕ್ಕವು.

11. ಆಧ್ಯಾತ್ಮಿಕ ಯಜ್ಞಗಳು – ಜ್ಞಾನಯಜ್ಞ

(ಹದಿನ್ಯೇದು, ಹದಿನಾರನೆಯ ಮುಕ್ತುಗಳು)

★ ದೇವತೆಗಳು ಆದಿಯಲ್ಲಿ ಮಾಸಿಕಯಜ್ಞಪೂರ್ವಂದನ್ನು ಮಾಡಿದರೆಂದು ತಿಳಿಸಿ, ಅದರಲ್ಲಿ ಉಂಟಾದ ವಸ್ತುಗಳು-ದ್ರವ್ಯಗಳು, ಪಶುಗಳು, ವೇದಗಳು, ಅಧಿಕಾರಿಗಳಾದ ಮನುಷ್ಯರು, ಅಗಾಂಧಿ ದೇವತೆಗಳು, ಯಜ್ಞಫಲವಾದ ಲೋಕಗಳು, ಇವುಗಳನ್ನು- ಮರುಷಸೂಕ್ತದಲ್ಲಿ ವರ್ಣಿಸಿರುವ ಬಗೆಯನ್ನು ಈವರೆಗೆ ವಿವರಿಸಿದ್ದಾಯಿತು. ಈಗ ಮುಗ್ದೇದದ ಮರುಷಸೂಕ್ತದಲ್ಲಿ ಹೇಳಿರುವ ಕೊನೆಯ ಎರಡು ಮುಕ್ತುಗಳ ಅರ್ಥವನ್ನು ಇಲ್ಲಿ ಕೊಡುವೆನು :

ಸಪ್ತಾಷ್ಟಾಸನ್ವರಿಧಯಸ್ತಿಃ ಸಪ್ತ ಸಮಿಧಃ ಕೃತಾಃ ।
ದೇವಾ ಯದ್ಯಜ್ಞಂ ತನ್ನಾನಾ ಅಬಧ್ಯನ್ವರುಪಂ ಪಶುಮಾ ॥15॥

ಯಜ್ಞೀನ ಯಜ್ಞಪುಯಜಂತ ದೇವಾಷ್ಟಾನಿ ಧಮ್ಮಾಂಶಿ ಪ್ರಥಮಾನ್ಯಾಸನ್ ।
ತೇ ಹ ನಾಕಂ ಮಹಿಮಾನಃ ಸಚಂತ ಯತ್ತ ಪೂರ್ವೇ ಸಾಧ್ಯಾಃ ಸಂತಿ
ದೇವಾಃ ॥16॥

ಈ ಯಜ್ಞಕ್ಕೆ ಏಳು ಪರಿಧಿಗಳಾಗಿದ್ದವು, ಇಪ್ಪತ್ತೊಂದು ಸಮಿತ್ಯುಗಳಿದ್ದವು. ದೇವತೆಗಳು ಮಾಡಿದ ಆ ಯಜ್ಞಕ್ಕೆ ಮರುಷನ್ನೇ ಪಶುವಾಗಿ ಕಟ್ಟಿದ್ದರು. ದೇವತೆಗಳು ಯಜ್ಞಾಧಿಂದ ಯಜ್ಞನ್ನು ಯಾಗಮಾಡಿದರು. ಅವೇ ಪ್ರಥಮ ಧರ್ಮಾಗಳಾದವು, ಅವರು ಮಹಿಮಾವಂತರಾಗಿ ಸಾಧ್ಯಾರಾದ ದೇವತೆಗಳಿರುವರಲ್ಲ, ಆ ನಾಕವನ್ನು ಹೊಂದಿದರು.

ವಾನಸಯಜ್ಞದಲ್ಲಿ ಬಾಹ್ಯಯಜ್ಞದಲ್ಲಿರುವದನೆಲ್ಲಾ ದೇವತೆಗಳು ಕಲ್ಪಿಸಿಕೊಂಡಿದ್ದರು. ಈಗಿನ ಯಜ್ಞದಲ್ಲಿ ಏಳು ಪರಿಧಿಗಳಿರುತ್ತವೆ. ಆಹವನೀಯಾಗ್ನಿಗೆ ಮೂರು, ಉತ್ತರ ವೇದಿಕೆಗೆ ಸಂಬಂಧಪಟ್ಟವು ಮೂರು ಇನ್ನೊಂದು ಪರಿಧಿಗೆ ಪ್ರತಿನಿಧಿಯಾಗಿರುವ ಆದಿತ್ಯನೇ ಏಳನೆಯವನು- ಹೀಗೆ ಏಳು ಪರಿಧಿಗಳನ್ನು

ಇಟ್ಟಕೊಂಡಿರುತ್ತಾರೆ. ದೇವತೆಗಳ ಸಾಂಕಲ್ಯಿಕ ಯಜ್ಞದಲ್ಲಿ ಗಾಯತ್ರಿಯೇ ಮುಂತಾದ ಏಳು ಭಂದಸ್ಸುಗಳೇ ಏಳು ಪರಿಧಿಗಳಾಗಿದ್ದವು. ಅವುಗಳಲ್ಲಿ ಇಪ್ಪತ್ತೊಂದು ಸಮಿತ್ತಗಳನ್ನು ಉಪಯೋಗಿಸಿಕೊಂಡಿದ್ದರು. ಹನ್ನೆರಡು ಮಾಸಗಳು, ಎದು ಖಿತುಗಳು, ಈ ಮೂರು ಲೋಕಗಳು, ಇಪ್ಪತ್ತೊಂದನೆಯವನಾಗಿ ಆದಿತ್ಯನು-ಇವೇ ಆ ಸಮಿತ್ತಗಳು. ಆ ಯಜ್ಞಕ್ಕೆ ವಿರಾಟ್ಪುರುಷನೇ ಪಶುವಾಗಿದ್ದನು.

ದೇವತೆಗಳು ಈ ಮಾನಸಯಜ್ಞದಿಂದ ಯಜ್ಞನನ್ನು, ಎಂದರೆ ಈವರೆಗೆ ವರ್ಣಿಸಿರುವ ಸ್ವರೂಪದ ಪ್ರಜಾಪತಿಯಿಂಬ ಯಜ್ಞಸ್ವರೂಪನಾದ ದೇವತೆಯನ್ನು ಮಾಜಿಸಿದರು. ಅವೇ ಪ್ರಥಮಧರ್ಮಗಳಾದವು; ಆ ಧರ್ಮಗಳನ್ನು ಅನುಸರಿಸಿಯೇ ಈಗಿನ ಖೃಷ್ಣಿಜರೂ, ಯಜಮಾನರೂ ಯಜ್ಞವನ್ನು ಮಾಡುತ್ತಿದಾರೆ- ಎಂದು ಖುಕ್ಕಿನಲ್ಲಿ ಹೇಳಿರುವದನ್ನು ನಾವು ಮನದಂದುಕೊಳ್ಳಬೇಕು. ಯಜ್ಞದಲ್ಲಿ, ಪರಮೇಶ್ವರನ ಮೂರೆಯಲ್ಲಿ, ಈಗ ನಾವು ಉಪಯೋಗಿಸುವ ಸಾಮಗ್ರಿಗಳೆಲ್ಲವೂ ಆ ದೇವತೆಗಳು ಮಾಡಿದ ಮಾನಸಯಜ್ಞದ ಫಲವಾಗಿ ಉತ್ಪನ್ನವಾಗಿರುತ್ತದೆ. ಇವುಗಳನ್ನು ಆ ಸರ್ವದೇವತಾಮಯನಾದ ಪರಮೇಶ್ವರನ ಆರಾಧನೆಗೆ ಉಪಯೋಗಿಸುವದೇ ನಮ್ಮ ಕರ್ತವ್ಯ. ಇಲ್ಲಿರುವ ಯಾವದೊಂದು ವಸ್ತುವನ್ನೂ ನಮ್ಮ ಐಹಿಕ ಭೋಗ್ಯಕ್ಕೆಂದು ಪರಮೇಶ್ವರನು ಕೊಟ್ಟಿರುವದಿಲ್ಲ- ಎಂಬ ಭಾವವು ಇದರಲ್ಲಿ ಅಡಕವಾಗಿರುತ್ತದೆ.

ಈ ಯಜ್ಞವು ಅನಾದಿಕಾಲದಿಂದ ನಡೆದುಕೊಂಡು ಬಂದಿರುತ್ತದೆ. ಯಜ್ಞವೇ ನಮ್ಮೆಲ್ಲರ ಬಾಳಿನ ತಿರುಳು. ನಮಗೆ ದೊರಕಿದ ಸಾಮಗ್ರಿಗಳಿಂದ ಆ ಯಜ್ಞಕ್ಕೆ ಅಧಿದೇವನಾಗಿರುವ ಪರಮೇಶ್ವರನನ್ನು ಆರಾಧನೆ ಮಾಡಬೇಕು. ಈ ಲೋಕದಲ್ಲಿ ನಿಜವಾದ ಸುಖವನ್ನು ಅನುಭವಿಸುತ್ತಾ ಜೀವಿಸುವದೂ, ಪರಲೋಕದಲ್ಲಿ ಸುಖದಿಂದ ಕಾಲಹರಣವನ್ನು ಮಾಡುವದೂ ಯಜ್ಞಾಚರಣೆಯ, ದೇವತಾಮಯನಾದ ಪರಮೇಶ್ವರನ ಆರಾಧನೆಯ, ಫಲವೇ. “ನಾಯಂ ಲೋಕೋಽಸ್ಯೈಯಜ್ಞಸ್ಯ ಕುತೋಽನ್ಯಃ ಕುರುಸತ್ತಮ” ಎಂದು ಭಗವಂತನು ಅಜ್ಞನನಿಗೆ ಮಾಡಿರುವ ಉಪದೇಶವೇ ಇದು.

ಈ ಲೋಕದಲ್ಲಿ ಸುಖದಿಂದ ಬಾಳುವದಕ್ಕೆ ಏನು ಬೇಕು? - ಎಂದರೆ ವಿಷಯಗಳ ರಾಶಿಯೇ ಎಂದು ಮೂರಧರು ಉತ್ತರ ಕೊಡುತ್ತಾರೆ. ಹೊಲಮನೆ, ಆಳುಕಾಳು, ದನಕರು, ಹಂಡತಿಮಕ್ಕಳು, ಧನ, ಬಂಧುಭಾಂಧವರು, ಅಧಿಕಾರ-

ಇವೇ ಮುಂತಾದ ಸಾಮಗ್ರಿಗಳು ಹೇರಳವಾಗಿದ್ದಷ್ಟು ನಮಗೆ ಸುಖವು ಹೆಚ್ಚಿತರುತ್ತವೆಂದು ಅವೇಕಿಗಳ ನಂಬಿಕೆ. ಆದರೆ ನಿಜವೇನು? ಕಳ್ಳತನ, ದರ್ಮಾಡೆ, ಮತ್ತೊಬ್ಬರ ಸ್ವತನ್ನು ಆಕ್ರಮಿಸಿ, ಅಧಿಕಾರದರ್ಷದಿಂದ ದುರ್ಭಲರನ್ನು ಕೆಳಗೆ ಹಾಕಿ ತುಳಿದಿದುವದು— ಮುಂತಾದ ಉಪಾಯಗಳಿಂದ ಎಷ್ಟು ವಸ್ತುಗಳನ್ನು ರಾಶಿಹಾಕಿಕೊಂಡಿದ್ದರೂ ಸುಖವು ಸಿಕ್ಕಿತ್ತೇನು? ಶ್ರೀಮಂತರ ಮನೆಯಲ್ಲಿ ಕಳ್ಳತನ ವಾಡಿ ಬೆಳ್ಳಿಯ ತಟ್ಟೆಯಲ್ಲಿ ವೃಷ್ಣಿನ್ನವನ್ನು ಇಟ್ಟಿಕೊಂಡು ಭೋಜನಮಾಡುತ್ತಿರುವನಾದರೂ ಅಂಥ ಅಧಾರ್ಮಿಕನ ಮನಸ್ಸಿನಲ್ಲಿ ತನ್ನ ಗುಟ್ಟು ಯಾವಾಗ ರಟ್ಟಾಗುವದೋ ಎಂಬ ಕಳವಳಿದಿಂದ ಆಹಾರದಲ್ಲಿ ಯಾವ ಸವಿಯೂ ಇಲ್ಲಿದಿರುವದನ್ನೂ ತಾನೇ ಕಷ್ಟಪಟ್ಟು ದುಡಿದು ಹರ್ಷದಿಂದ ಮನೆಯಲ್ಲಿ ಕುಟುಂಬಭರಣವನ್ನು ಮಾಡಿಕೊಂಡಿರುವ ಬಡವನಿಗೆ ಕದನ್ನದಿಂದಲೂ ಅಮೃತಪಾನದ ಸವಿಯೂ ಕಾಣುತ್ತಿರುವದನ್ನೂ ತಿಳಿದ ಯಾವ ವಿವೇಕಯು ತಾನೇ ವಿಷಯಗಳಲ್ಲಿ ಸುಖವಿದೆ ಎಂದು ಭಾವಿಸಿಯಾನು? ದೊಡ್ಡದೊಡ್ಡ ಜನಾಂಗಗಳು ಬಾಹ್ಯದೃಷ್ಟಿಯಿಂದ ನೋಡಿದಾಗ ಏತಿಮೀರಿದ ಭೋಗಸಾಮಗ್ರೀ ಸಂಪತ್ತಿನಿಂದ ಮರೆಯುತ್ತಿದ್ದರೂ ಕ್ಷಾಳಕ್ಷಾಳಕ್ಷಾ ತಮ್ಮ ಮೇಲೆ ಯಾರು, ಯಾವಾಗ, ಆಕ್ರಮಣಮಾಡುವರೋ ಎಂಬ ಅಂಜಿಕೆಯಿಂದ ಸೇನಾಬಲವನ್ನೂ ಶಸ್ತಾಸುಭಲಗಳನ್ನೂ ಹೆಚ್ಚಿಸಿಕೊಳ್ಳುತ್ತಿರುವದನ್ನು ಕಂಡು ಬಾಹ್ಯವಸ್ತುಗಳ ಸಂಚಯದಲ್ಲಿ ಸುಖವಿದೆ ಎಂದು ಯಾವಾತನು ತಾನೇ ಹೇಳಲಾವನು?

ಹೊರಗೆ ತೋರುವ ಧನರಾಶಿಯಿಂದ ದೊಡ್ಡವರೆಂದು ಕಾಣಿಸಿ ಕೊಳ್ಳುವವರಿಗಿಂತಲೂ ಧರ್ಮಾನುಷ್ಠಾನದಿಂದ ಜೈನ್ತ್ಯವನ್ನು ಪಡೆದಿರುವ ಮಹನೀಯರು ಹೆಚ್ಚಿನ ಸುಖಿಗಳಿಂಬುದನ್ನು ನಾವು ಮನದಂದುಕೊಳ್ಳುವದು ಅತ್ಯವಶ್ಯವು. ಮನುಷ್ಯರಲ್ಲಿ ಸಾಕ್ಷಿಕಧರ್ಮಗಳನ್ನು ಆಚರಿಸಿ ಸುಖಿಸುತ್ತಿರುವವರೇ ಮನುಷ್ಯದೇವತೆಗಳು. ಇಂಥ ಮನುಷ್ಯದೇವತೆಗಳು ದೇವದೇವನಾದ ಪರಮೇಶ್ವರನನ್ನು ಆರಾಧನೆಮಾಡಿದ್ದರಿಂದಲೇ ಈಗಿನ ಕಲ್ಪದಲ್ಲಿ ಪರಮಾತ್ಮಸೂರ್ಯನ ಕಿರಣಗಳಾಗಿರುವ ದೇವತೆಗಳಾಗಿರುತ್ತಾರೆ. ಇದನ್ನೇ ಮುಕ್ಕಿನಲ್ಲಿ ಯಜ್ಞದಿಂದ ರ್ಯಂಜಿಕ್ಕಾರೂಪನಾದ ದೇವನನ್ನು ದೇವತೆಗಳು ಪೂಜಿಸಿದರು; ಅವರೇ ಮಹಿಮಾವಂತರಾಗಿ ನಾಕವನ್ನು ಸೇರಿರುತ್ತಾರೆ. ಅವರೇ ಈಗ ಸಾಧ್ಯದೇವತೆಗಳಾಗಿರುತ್ತಾರೆ ಎಂದು ಹೇಳಿರುತ್ತದೆ. ಕ ಎಂದರೆ ಸುಖವು; ಅಕವೆಂದರೆ ಅದಲ್ಲದ್ದು, ದುಃಖವು. ದುಃಖವು ಎಂದೆಂದಿಗೂ ಇಲ್ಲದ ಸ್ಥಿತಿಗೆ ನಾಕ, ಸ್ವರ್ಗ ಎಂಬ

ಹೆಸರನ್ನ ವೇದದಲ್ಲಿ ಕೊಟ್ಟಿರುತ್ತದೆ. ಇಂದಿನ ಕಾಲದಲ್ಲಿ ಯಜ್ಞವನ್ನು, ಪರಮೇಶ್ವರನ ಆರಾಧನೆಯನ್ನು, ಮಾಡಿದ ಮಹಾತ್ಮರೇ, ಈಗ ಆ ಸತ್ಯಮುಗಳ ಫಲವಾಗಿ ದೇವತೆಗಳಾಗಿರುತ್ತಾರೆ. ಹಿಂದಿನ ಕಲ್ಪದಲ್ಲಿ ಯಾರು ಸಾಧ್ಯರಾದ ಯಜ್ಞನುಷ್ಠಾತ್ವಗಳಾಗಿದ್ದರೋ ಅವರೇ ಈಗ ಸಾಧ್ಯರಾದ ದೇವತೆಗಳಾಗಿರುತ್ತಾರೆ ಎಂಬುದು ಶಿಕ್ಷಣ ಅಭಿಪ್ರಾಯ.

ಈಗಿನ ಕಾಲಕ್ಕೆ ವೈದಿಕ ಕಾಲದ ಯಜ್ಞಗಳು ಆಚರಣೆಯಲ್ಲಿಲ್ಲ. ಆದರೆ ಯಜ್ಞಭಾವವು, ನಮ್ಮ ಜೀವನವನ್ನು ಪರಮಪುರುಷನಾದ ಪರಮೇಶ್ವರನ ಆರಾಧನೆಯಾಗಿ ಮಾಡಿಕೊಳ್ಳುವ ಭಾವನಾರೂಪದ ಯಜ್ಞದ ಭಾವವು, ಈಗಲೂ ಸಾಧಕರಿಗೆ ಸಾಧ್ಯವಾಗಿದೆ. ಅದನ್ನು ಅನುಷ್ಠಾನಕ್ಕೆ ತಂದುಕೊಂಡರೆ ಫಲವೂ ಇದೆ.

ಭಗವದ್ವಿತೀಯಲ್ಲಿ ಜ್ಞಾನವನ್ನು ಪ್ರತಿಪಾದಿಸುವದಕ್ಕೆ ಹೊರಟಿರುವ ನಾಲ್ಕನೆಯ ಅಧ್ಯಾಯದಲ್ಲಿ ಜ್ಞಾನವನ್ನು ಯಜ್ಞವೆಂದೇ ಹೊಗಳಿದೆ ಎಂಬುದನ್ನು ನಾವು ಲಕ್ಷ್ಯದಲ್ಲಿಡ್ಬೇಕು. ಕರ್ಮಿಗಳು ದೈವಯಜ್ಞವನ್ನು ಮಾಡುತ್ತಾರೆ; ಅದರಿಂದ ತ್ರೀತರಾದ ದೇವತೆಗಳು ಅವರಿಗೆ ಹೆಚ್ಚಿನ ಸುಖವನ್ನು ಅನುಗ್ರಹಿಸುತ್ತಾರೆ. ಇದು ಹೊರಗಿನ ಯಜ್ಞವಾಯಿತು. ಶೈತ್ಯತ್ವವೇ ಮುಂತಾದ ಇಂದ್ರಿಯಗಳನ್ನು ಸಂಯಮವೆಂಬ ಅಗ್ನಿಯಲ್ಲಿ ಹೋಮಮಾಡುವದು, ಶಬ್ದದಿವಿಷಯಗಳನ್ನು ಇಂದ್ರಿಯಾಗ್ನಿಗಳಲ್ಲಿ ಹೋಮಮಾಡುವದು- ಇವು ಮತ್ತೆ ಬೇರೆ ವಿಧವಾದ ಯಜ್ಞಗಳಿಂದು ಅಲ್ಲಿ ವರ್ಣಿತವಾಗಿರುತ್ತವೆ. ಉತ್ತಮವಾದ ವಿಷಯಗಳನ್ನೇ ಇಂದ್ರಿಯಗಳಿಂದ ಸೇವಿಸುವದೂ, ಇಂದ್ರಿಯಗಳಿಂದ ಸಾತ್ವತ್ವಕವಿಷಯಗಳನ್ನೇ ಸೇವಿಸುವದೂ ಒಂದು ಬಗೆಯ ಹೋಮವೆಂದು ಭಾವನೆ ಮಾಡುವದು ಒಂದು ಉತ್ತಮವಾದ ಯಜ್ಞವು. ಇಂದ್ರಿಯಗಳನ್ನು ಬಿಗಿಹಿಡಿದು, ಅನವಶ್ಯವಾಗಿ ವಿಲಾಸಕ್ಕೆ ಹರಿಯಗೊಡಿರುವದು ಮತ್ತೊಂದು ಬಗೆಯ ಯಜ್ಞವು. ಇಂದ್ರಿಯ ವ್ಯಾಪಾರಗಳನ್ನೆಲ್ಲವನ್ನೂ ಪ್ರಾಣವ್ಯಾಪಾರಗಳೆಲ್ಲವನ್ನೂ ಅಂತಹಕರಣದಲ್ಲಿಯೇ ಲಯಮಾಡಿಕೊಳ್ಳುವದು ಮತ್ತೊಂದು ಬಗೆಯ ಯಜ್ಞವು. ಇವುಗಳೆಲ್ಲವೂ ಆಧ್ಯಾತ್ಮಿಕ ಯಜ್ಞಗಳು.

ದೈವಮೇವಾಪರೇ ಯಜ್ಞಂ ಯೋಗಿನಃ ಪಯುಃ ಪಾಸತೇ ।

ಅಧ್ಯಾಯ-4

ಬ್ರಹ್ಮಾಗ್ನಾವಪರೇ ಯಜ್ಞಂ ಯಜ್ಞಾನೈಪೋಪ ಜುಹ್ಯತಿ

॥25॥

ಶೈಲೋತ್ತರಾದೀನಿಂದಿಯಾಣ್ವನೇ ಸಂಯಮಾಗ್ನಿಪು ಜುಹ್ಯತಿ ।

ಶಬ್ದಾದೀನ್ನಿಡಿಯಾನನ್ಯ ಇಂದಿಯಾಗ್ನಿಪು ಜುಹ್ಯತಿ ||26||

ಸಧಾರಣೀಂದಿಯ ಕರ್ಮಾಣಿ ಪ್ರಾಣಕರ್ಮಾಣಿ ಚಾಪರೇ ।

ಆತ್ಮ ಸಂಯಮ ಯೋಗಾಗ್ನಿ ಜುಹ್ಯತಿ ಜಾಣದೀಪಿತೇ ||27||

ದ್ರವ್ಯಯಜಾಳಸಮೋ ಯಜಾಳಃ ಯೋಗಯಜಾಳಸಫಾಂಪರೇ ।

ಸ್ವಾಧ್ಯಾಯ ಜಾಳಂಯಜಾಳ ಯತಯಃ ಸಂತಿತಪ್ತತಾಃ ||28||

ಅಪಾನೇ ಜುಹ್ಯತಿ ಪ್ರಾಣಂ ಪ್ರಾಣೀಂಪಾನಂ ತಥಾಪರೇ ।

ಪ್ರಾಣಪಾನಗತೀ ರುದ್ಧಾ ಪ್ರಾಣಾಯಾಮ ಪರಾಯಣಾಃ ||29||

ಅಪರೇ ನಿಯತಾ ಹಾರಾಃ ಪ್ರಾಣಾನ್ನಾಂಪು ಜುಹ್ಯತಿ ।

ಸರ್ವೇಕಷ್ಯೇತೇ ಯಜ್ಞವಿದೋಯಜ್ಞಕ್ಷಪಿತ ಕಲ್ಪಾಃ ||30||

ಕೆಲವು ಕರ್ಮಯೋಗಿಗಳಾದವರು ಇಂದ್ರಾದಿ ದೇವತೆಗಳನ್ನುದ್ದೇಶಿಸಿ ಯಜ್ಞವನ್ನು ಮಾಡುವರು. ಜಾಳಂಯೋಗಿಗಳು ಜಾಳಂಯಜಾಳದಿಂದ ಬ್ರಹ್ಮರೂಪ ಅಗ್ನಿಯಲ್ಲಿ ಆತ್ಮವಂಬಹವಿಸುವು ಹವನಮಾಡುವರು. ಅಂದರೆ ಆತ್ಮ ಬ್ರಹ್ಮಕ್ಕಾನುಸಂಧಾನ ಮಾಡುತ್ತಾರೆ ||25||. ಇನ್ನು ಕೆಲವರು ಶೈಲೋತ್ತರಾದಿ ಇಂದ್ರಿಯಗಳನ್ನು ತತ್ತ್ವಾಧಾರ ನಿರೋಧರೂಪಸಂಯಮಾಗ್ನಿಯಲ್ಲಿ ಹವನ ಮಾಡುತ್ತಾರೆ. ಬೇರೆ ಕೆಲವರು (ನಿಷೇಧವಲ್ಲದ) ವಿಷಯಗಳನ್ನು ಇಂದ್ರಿಯಗಳಿಂಬ ಅಗ್ನಿಯಲ್ಲಿ ಹವನ ಮಾಡುತ್ತಾರೆ ||26||. ಮತ್ತೆ ಕೆಲವರು ಜಾಳಂದಿರ್ಯ, ಕರ್ಮೇಂಂದಿರ್ಯ ಮತ್ತು ಪ್ರಾಣಾದಿಗಳ ಎಲ್ಲಾ ವ್ಯಾಪಾರಗಳನ್ನೂ ಜಾಳಂದಿಂದ ಪ್ರಜ್ಞಲಿತವಾದ ಆತ್ಮಧಾನವೆಂಬ ಅಗ್ನಿಯಲ್ಲಿ ಹವನಮಾಡುವರು ||27||. ತೀಕ್ಷ್ಣವಾದ ಪ್ರತ್ಯಾಳ್ಳ ಕೆಲವರು ಕೃಚ್ಛರಾಂದ್ರಾಯಣಾದಿ ತಪೋರೂಪವಾದ ಯಜ್ಞವನ್ನೂ ಕೆಲವರು ಸತ್ಯಾತ್ಮರಲ್ಲಿ ದ್ರವ್ಯಾಪರ್ಣ ರೂಪಯಜ್ಞವನ್ನೂ, ಕೆಲವರು ಚಿತ್ತಪೃತಿನಿರೋಧರೂಪವಾದ ಯೋಗ ಯಜ್ಞವನ್ನೂ, ಕೆಲವು ಬ್ರಹ್ಮಚಾರಿಗಳು ಸ್ವಾಧ್ಯಾಯ ಯಜ್ಞವನ್ನೂ, ಯತಿಗಳಾದ ಸಂನ್ಯಾಸಿಗಳು ಜಾಳಂಯಜಾಳವನ್ನೂ ಮಾಡುವರು ||28||. ಪ್ರಾಣಾಯಾಮ ತತ್ತ್ವರೂಪ ಕೆಲವರು ಅಪಾನವೆಂಬ ಅಗ್ನಿಯಲ್ಲಿ ಪ್ರಾಣವನ್ನೂ ಹಾಗೆಯೇ ಪ್ರಾಣವೆಂಬ ಅಗ್ನಿಯಲ್ಲಿ ಅಪಾನಾಗ್ನಿಯನ್ನೂ ಹವನ ಮಾಡುವರು. ಇನ್ನೂ ಕೆಲವರು ಪ್ರಾಣಪಾನಗತಿಗಳಿರದನ್ನು ನಿರೋಧಮಾಡಿ ಕುಂಭಕವೆಂಬ ಪ್ರಾಣಾಯಾಮ ವನ್ನು ಮಾಡುವರು ||29||. ಇನ್ನೂ ಕೆಲವರು ನಿಯತಾಹಾರವ್ಯಾಳ್ಳವರಾಗಿ ಪ್ರಾಣಾದಿ ವಾಯುಗಳಲ್ಲಿ

ಯಾವ ವಾಯುವು ಸ್ವಾರ್ಥಿನವಾಗಿರುವದೋ ಅವಗಳನ್ನು ಅಗ್ನಿ ಎಂದು ಭಾವಿಸಿ ಅವಗಳಲ್ಲಿ ನಿರುದ್ಧವಾಗದ ವಾಯುಗಳನ್ನು ಹವನ ಮಾಡುವರು- ಅಥವಾ ನಿರೋಧಿಸುವರು ಈ ಹಿಂದೆ ಹೇಳಿದವರೆಲ್ಲರೂ ಯಜ್ಞವನ್ನು ಬಲ್ಲವರಾಗಿ ಅದರಿಂದಲೇ ಸಮಸ್ತ ಪಾಪಗಳನ್ನು ಹೋಗಲಾಡಿಸಿಕೊಂಡವರಾಗಿರುತ್ತಾರೆ.

ಇವಕ್ಕೆ ಸಾಧಕವಾಗಿರುವ ಭಾಷ್ಯಯಜ್ಞಗಳೂ ಗೀತೆಯಲ್ಲಿ ಉತ್ತವಾಗಿವೆ. ಪಾತ್ರಾದವರಲ್ಲಿ ದ್ರವ್ಯವಿನಿಯೋಗವನ್ನು ಯಜ್ಞಭಾವನೆಯಿಂದ ಮಾಡುವದು ದ್ರವ್ಯಯಜ್ಞವು. ಯಮನಿಯಮಾಸನಪ್ರಾಣಾಯಾಮಾದ್ಯಂಗಗಳಿಂದ ಕೂಡಿರುವ ಯೋಗವನ್ನು ಮಾಡುವದು ಯೋಗಯಜ್ಞವು, ವೇದವನ್ನು ಅಧ್ಯಯನ ಮಾಡುವದೆಂಬುದು ಸ್ವಾಧ್ಯಾಯಯಜ್ಞವು ಶಾಸ್ತ್ರಗಳನ್ನು ಅಭ್ಯಾಸಮಾಡಿ ತಿಳುವಳಿಕೆಯನ್ನು ಸಂಪಾದಿಸುವದು ಜ್ಞಾನಯಜ್ಞವು. ಇವೆಲ್ಲ ಯಜ್ಞಗಳಲ್ಲಿಯೂ ಒಂದು ಭಾವನೆಯು ಬಹುಮುಖ್ಯವಾಗಿರುತ್ತದೆ. ಇದರಿಂದ ದೇವತೆಗಳಿಗೆ ಶ್ರೀತಿಯಾಗಲಿ, ಪರಮೇಶ್ವರನ ಆರಾಧನೆಯಗಲಿ- ಎಂಬ ನಿಃಸ್ವಾರ್ಥಬುದ್ಧಿಯು ಯಜ್ಞದ ಹೆಗ್ನರುತ್ತು.

ಯಾವ ಉದಾರಮನಸ್ಕರು ತಮ್ಮತಮ್ಮ ಯೋಗೃತಾನುಸಾರವಾಗಿ ಪರಮೇಶ್ವರನ ಆರಾಧನೆಯ ರೂಪದ ಯಾವದಾದರೊಂದು ಯಜ್ಞವನ್ನು ಮಾಡುವರೋ ಅವರಿಗೆ ದೇವತೆಗಳ ಮತ್ತು ದೇವಾಧಿದೇವನಾದ ಪರಮೇಶ್ವರನ, ಅನುಗ್ರಹವುಂಟಾಗುವದು; ಮನಸ್ಸು ಪ್ರಸನ್ನವಾಗುವದು; ಧರ್ಮಬುದ್ಧಿಯ ನಿಜವಾದ ಸುಖವು ಅವರಿಗೆ ಗೋಚರವಾಗುವದು.

ಯಾವಯಾವ ವಸ್ತುಗಳಲ್ಲಿ ನನ್ನದು ಎಂಬ ಬುದ್ಧಿಯು ಹಿಡಿದುಕೊಂಡಿರುವದೋ ಅದದನ್ನು ಈ ಲೋಕದಲ್ಲಿರುವ ಪಾತ್ರಾದವರಿಗೆ ಯಜ್ಞಬುದ್ಧಿಯಿಂದ ಹಂಚಿಕೊಡುವ ನಿರ್ಮಾಮತ್ವಬುದ್ಧಿಯನ್ನು ಸಾಧಕರು ಅಭ್ಯಾಸಮಾಡಬೇಕು. ಪರಮೇಶ್ವರನ ಕರ್ತೆಗಳಾದ ದೇವತೆಗಳು ಎಲ್ಲೆಲ್ಲಿಯೂ ವ್ಯಾಪಿಸಿಕೊಂಡಿರುತ್ತಾರೆಂದೂ ಅವರ ಅನುಗ್ರಹದಿಂದಲೇ ನಮ್ಮ ಶರೀರೇಂದ್ರಿಯಗಳು ತಮ್ಮತಮ್ಮ ವ್ಯಾಪಾರವನ್ನು ಮಾಡುತ್ತಿರುವವೆಂದೂ ಇಂಥ ಸ್ವಾರ್ಥತ್ವಾಗಿಗಳಿಗೇ ಹೊಳೆಯುವದು. ಇಂಥ ಮಹಾತ್ಮರಿಗೇ ಹೊರಗೆಲ್ಲ ಪರಮೇಶ್ವರನ ವಿಭೂತಿಗಳು ಕಂಗೊಳಿಸುವವು. ಅವರಿಗೇ ಮನಸ್ಸು ವಿಶುದ್ಧವಾಗಿ ತಮ್ಮ ಒಳಗೂ ಆ ಪರಮೇಶ್ವರನನ್ನು ಕಂಡುಕೊಳ್ಳುವ ಸುಬುದ್ಧಿಯು ಉಂಟಾಗುವದು. ಯಜ್ಞವನ್ನು ಮಾಡಿ ಉಳಿದ ಪರಮೇಶ್ವರನ

ಪ್ರಸಾದರೂಪವಾದ ಅಮೃತಭೋಜಿಗಳ ದೇಹೇಂದ್ರಿಯಗಳೇ ಸ್ವಾತ್ಮಕ ಕರ್ಮಕ್ಕೆ ಯೋಗ್ಯವಾಗುವವು. ಅಂಥವರಿಗೆ ಶುದ್ಧಭಾವನೆಗಳೂ ವಿಚಾರವೂ ನಿರ್ವಿಷ್ಟವಾಗಿ ಮುಂದುವರಿಯುವವು. ಅಂಥವರಿಗೇ ತಮ್ಮ ಅಂತಃಕರಣವನ್ನು ಸೂಕ್ಷ್ಮವಾಗಿ ಮಾಡಿಕೊಂಡು ಉತ್ತಮರೀತಿಯಿಂದ ಏಕಾಗ್ರತೆಗೊಳಿಸಿ, ಸೂಕ್ಷ್ಮತಂತಲೂ ಸೂಕ್ಷ್ಮವಾಗಿರುವ ಪರಮಾತ್ಮನನ್ನು ಕಂಡುಕೊಳ್ಳುವ ಅರ್ಹತೆಯ ಇರುವದು. ಅಂಥವರೇ ಜ್ಞಾನಯಜ್ಞಕ್ಕೆ ಅರ್ಹರಾಗುವರು.

ಜ್ಞಾನಯಜ್ಞವೆಂದರೇನು? ಇದನ್ನು ಗೀತೆಯಲ್ಲಿ ಹೀಗೆಂದು ವರ್ಣಿಸಿದೆ : ಬ್ರಹ್ಮಾಗ್ನಾವವರೇ ಯಜ್ಞಂ ಯಜ್ಞಿನೈವೋಪಬಹ್ವತಿ (4- 25) ವೇದಾಂತದಲ್ಲಿ ಬ್ರಹ್ಮಶಬ್ದದಿಂದ ಹೇಳಿರುವ ತತ್ವವು ಯಾವದು? ‘ಸತ್ಯವೂ ಜ್ಞಾನವೂ ಅನಂತವೂ ಅದದ್ದು ಬ್ರಹ್ಮವು. ಯಾವದು ಸಾಕ್ಷಾತ್ತಾಗಿ ಅಪರೋಕ್ಷವಾಗಿರುವ ಬ್ರಹ್ಮವೋ, ಯಾವನು ನಮ್ಮಲ್ಲಿ ಎಲ್ಲಕ್ಕೂ ಒಳಗಿರುವ ಆತ್ಮನೋ, ಹಸಿವು ಬಾಯಾರಿಕೆಗಳು ಮುಖ್ಯಸಾಪುಗಳು, ಶೋಕಮೋಹಗಳು ಎಂಬ ಎಲ್ಲಾ ದೋಷಗಳನ್ನೂ ಯಾವನು ಏರಿರುವನೋ ಎಂದು ಮುಂತಾಗಿ ಬಗೆಬಗೆಯಿಂದ ವರ್ಣಿಸಿರುವ ಪರಮಾತ್ಮನೇ ಅದು. ನಾವು ಕಲ್ಪಿಸುವ ಅತ್ಯಂತ ಉತ್ತಮವಾದ ಗುಣಗಳೂ ಆ ಪರಮಾತ್ಮತತ್ವಕ್ಕೆ ತೀರ ಕೇಳಿಮಟ್ಟಿದ ವಿಶೇಷಣಗಳಾಗಿರುವವು; ಅದರಲ್ಲಿ ಈ ಯಾವ ವಿಶೇಷಣಗಳೂ ಇಲ್ಲವೆಂಬುದನ್ನು ಶ್ರುತಿಯು ‘ಇದಲ್ಲ, ಇದಲ್ಲ’ ಎಂದು ವರ್ಣಿಸಿ ತಿಳಿಸುತ್ತಿರುವದು. ಇದನ್ನೇ ಅಗ್ನಿ ಎಂದು ಈ ಯಜ್ಞದಲ್ಲಿಟ್ಟುಕೊಂಡಿರುತ್ತದೆ; ಇದರಲ್ಲಿಯೇ ಜ್ಞಾನಯಜ್ಞವನ್ನು ಮಾಡುವವರು ಹೋಮವನ್ನು ಮಾಡುತ್ತಾರೆ.

ಇನ್ನು ಶರೀರ, ಪ್ರಾಣ, ಇಂದ್ರಿಯಗಳು, ಮನಸ್ಸು, ಬುದ್ಧಿ- ಎಂಬ ಉಪಾಧಿಗಳಿಂದ ಕೂಡಿದ ನಮ್ಮ ಆತ್ಮರೂಪವನ್ನು ಇಲ್ಲಿ ಹೋಮದ್ರವ್ಯವಾದ ಯಜ್ಞವೆಂದಿದೆ. ಆತ್ಮಯಜ್ಞವನ್ನು ಯಜ್ಞರೂಪದಿಂದಲೇ ಹೋಮಮಾಡುವದೇ ಜ್ಞಾನಯಜ್ಞವು. ಉಪಾಧಿಗಳಿಂದ ಕೂಡಿರುವ ಈ ಆತ್ಮವನ್ನು ಯಾವ ಉಪಾಧಿಯ ಧರ್ಮಗಳೂ ನಿಜವಾಗಿ ಇವನಲ್ಲಿಲ್ಲವೆಂಬುದನ್ನು ವಿಚಾರದಿಂದ ಅರಿತುಕೊಂಡು ಇವನು ವೇದೋಕ್ತನಾಗಿರುವ ನಿರುಪಾಧಿಕನಾದ ಪರಮಾತ್ಮನೇ, ಬ್ರಹ್ಮವೇ,- ಎಂದು ತಿಳಿದರೆ ಯಜ್ಞವನ್ನು ಯಜ್ಞರೂಪದಿಂದ ಹೋಮ ಮಾಡಿದಂತೆ ಆಯಿತು. ಹಾಗೆ ಮಾಡುವವರು ಹೆಚ್ಚಿನ ದೈವಿಸಂಪತ್ತಿನವರೇ ಆಗಿರಬೇಕಾದ್ದರಿಂದ ‘ಯಜ್ಞಿನ ಯಜ್ಞಮಯ ಜನ್ಮ ದೇವಾ’, ಯಜ್ಞರೂಪನಾದ ಆತ್ಮನನ್ನು ದೇವತೆಗಳಂತಿರುವ

ಸಾಧಕರು ಪರಬ್ರಹ್ಮರೂಪಯಜ್ಞನೆಂದರಿತು ಆ ದರ್ಶನದಿಂದ ಯಾಗ ಮಾಡುತ್ತಾರೆ ಎಂಬ ಹೆಚ್ಚಿನ ಅರ್ಥವೂ ಈ ಮುಕ್ತಿನಲ್ಲಿ ಹುದುಗಿರುತ್ತದೆ.

ವಾಚಕವ್ಯಂದ, ನಿಮ್ಮ ವ್ಯವಹಾರವು ಸ್ವಾರ್ಥಬುದ್ಧಿಯ ಮನವನ್ನು ಕಳೆದುಕೊಂಡು ಪರೇಹಪಕಾರಬುದ್ಧಿಯಿಂದ ಮಾಡುವ ವ್ಯವಹಾರರೂಪವನ್ನು ತಳೆದು ಯಜ್ಞವಾಗಲಿ! ಆಮೇಲೆ ದೇವತೆಗಳಿಗೆ ಆರಾಧನೆಯನ್ನು ಮಾಡುವ ಶಾಸ್ತ್ರೀಯ ಯಜ್ಞರೂಪವನ್ನು ತಳೆಯಲಿ! ಆಮೇಲೆ ಆಧ್ಯಾತ್ಮಿಕವಾದ ಇಂದಿಯಾಂತಃಕರಣಗಳ ಸಂಯುಕ್ತರೂಪವಾದ ಯೋಗಯಜ್ಞವಾಗಲಿ! ಮುಂದೆ ಇದೇ ಭಗವಂತನ ಅನುಗ್ರಹದಿಂದ ಜಾನ್ಯಯಜ್ಞವಾಗುವದು, ನೀವು ಧನ್ಯರಾಗುವಿರಿ! ವೇದದಲ್ಲಿ ಯಜ್ಞ, ದಾನ, ತಪಸ್ಸು- ಎಂಬ ಮೂರು ಮುಖ್ಯ ಸಾಧನಗಳನ್ನು ಹೇಳಿರುತ್ತದೆ. ಅವುಗಳನ್ನು ಎಂದಿಗೂ ಬಿಡಬಾರದು. ಅವಕ್ಯವಾಗಿ ಮಾಡಬೇಕು; ಏಕೆಂದರೆ ಅವುಗಳು ಮನುಷ್ಯನನ್ನು ಪವಿತ್ರಗೊಳಿಸುವ ಸಾಧನಗಳಾಗಿರುತ್ತವೆ- ಎಂದು ಭಗವಂತನು ಗೀತೆಯಲ್ಲಿ ಅಪ್ರಾಣಕೊಡಿಸಿರುತ್ತಾನೆ. ಈಗಿನ ಕಾಲದಲ್ಲಿ ಯಜ್ಞವೆಂಬ ಮಾತನ್ನು ಜನರು ಕಂಡಕಂಡ ಕಾರ್ಯಗಳಿಗಲ್ಲ ಹೊಸದಾಗಿ ಬಳಸುವದು ಕಂಡುಬರುತ್ತಿದೆ. ಆದರೆ ಯಾವ ಕ್ಷಯೆಯು, ದಾನವು, ಅಥವಾ ತಪಸ್ಸು, ಪರಮೇಶ್ವರನ ಪ್ರೀತಿಗೆಂಬ ಉದಾತ್ತಭಾವದಿಂದ ಪ್ರೇರಿತವಾಗಿರುವದೋ ಅದೊಂದೇ ನಿಜವಾದ ಅರ್ಥದಲ್ಲಿ ಯಜ್ಞವೇನಿಸುವದು, ಅದೇ ನಿಜವಾದ ಅರ್ಥದಲ್ಲಿ ದಾನವೇನಿಸುವದು, ಅದೇ ನಿಜವಾದ ಅರ್ಥದಲ್ಲಿ ತಪಸ್ಸೇನಿಸುವದು. ಈ ಇಡಿಯ ವಿಶ್ವವೇ ಪರಮೇಶ್ವರನ ವಿಭೂತಿಯು; ಆ ಬುದ್ಧಿಯಿಂದ ಸರ್ವಭೂತಮಯನಾದ ಪರಮೇಶ್ವರನನ್ನು ಆರಾಧನೆಮಾಡುವ ಯಜ್ಞದಾನ ತಪಸ್ಸಗಳು ನಿಮಗೆ ಲಭಿಸುವಂತೆ ಆತನು ಅನುಗ್ರಹಿಸಲಿ !

* * * * *

ಉಪಸಂಹಾರ

12. ಪರಮಾತ್ಮಭಾವನೆ ಚಿತ್ತಕ್ರಿಯೆಗಾಗಿ ವಿಜ್ಞಾನ ಮತ್ತು ಸಾಧನೆಗಳ ಬಗ್ಗೆ

(ಕೃಷ್ಣ ಯಜುವೇದದ ಏರಡು ಶಿಕ್ಷಣಗಳು)

★ ಯಗ್ನೇದದಲ್ಲಿರುವಂತೆ ಮರುಷಸೂಕ್ತದ ಹದಿನಾರು ಶಿಕ್ಷಣಗಳಲ್ಲಿ ಅಭಿಪ್ರಾಯವನ್ನು ಈವರೆಗೆ ಹತ್ತು ಲೇಖನಗಳಿಂದ ವಿವರಿಸುತ್ತಾ ಬಂದಿರುತ್ತೇನೆ.

ಆ ಸೂಕ್ತದಿಂದ ನಮಗೆ ತಿಳಿದುಬಿರುವ ಒಟ್ಟಂತಹ ಇಷ್ಟ; ಪರಮಾತ್ಮನು ನಾಮರೂಪಗಳನ್ನು ಮೀರಿ ತನ್ನ ಸ್ವರೂಪದಲ್ಲಿಯೇ ತಾನು ಇರುತ್ತಿದ್ದರೂ ನಾಮರೂಪಪ್ರಪಂಚವನ್ನು ಮಾತ್ರ ಕಾಣಬಲ್ಲ ಇಂದಿಯಪ್ರಥಾನರಾದ ಜನರಿಗೆ ವಿಶ್ವಾಸಾರವಾಗಿಯೂ ತೋರಿಕೊಳ್ಳುತ್ತಿರುತ್ತಾನೆ. ಆತನು ಈ ವಿಶ್ವವನ್ನು ಎಲ್ಲೆಲ್ಲಿಯೂ ತುಂಬಿಕೊಂಡಿರುವದರಿಂದ ಮರುಷವೇನಿಸಿಕೊಂಡಿರುತ್ತಾನೆ. ಬ್ರಹ್ಮನಿಂದ ಹಿಡಿದು ಸ್ತುಂಬದವರೆಗಿನ ಪ್ರಾಣಿಗಳಲ್ಲಿಲ್ಲ ಆತನೇ ಆಶ್ವಾಸಿ ಇದ್ದುಕೊಂಡಿರುತ್ತಾನೆ. ಆತನೇ ಈ ಜಗತ್ತೆಂಬ ಸ್ಥಾಲೋಪಾಧಿಯಿಂದಲೂ ನಮ್ಮೆಲ್ಲರ ಅಂತರ್ಬಂಹಿಃಕರಣ ರೂಪವಾದ ಸೂಕ್ಷ್ಮಾಂಶಾಧಿಯಿಂದಲೂ ಸಾಕಾರನಾಗಿ ಕಾಣಿಸಿಕೊಳ್ಳುತ್ತಿರುತ್ತಾನೆ. ಆದ್ದರಿಂದ ನಾವು ಹೊರಗೆ ಕಾಣುವ ಎಲ್ಲಾ ಪ್ರಾಣಿಗಳನ್ನೂ ಎಲ್ಲಾ ಮಾನವರನ್ನೂ ಎಲ್ಲಾ ಅತಿಮಾನವರಾದ ದೇವರ್ಜಿಗಳನ್ನೂ ಪರಮಾತ್ಮಭಾವನೆಯಿಂದಲೇ ಕಂಡು ನಡೆದುಕೊಳ್ಳುವ ಉತ್ತಮಭಾವನೆಯನ್ನು ಕಲಿಯಬೇಕು.

ಇಡಿಯ ದೃಷ್ಟಿಪ್ರಪಂಚವೆಲ್ಲವೂ ಆತನ ಮಹಿಮೆಯೇ. ಆತನ ಈ ವಾಹಾವಿಭಾಗಿಯ ತತ್ತ್ವವನ್ನು ಮನಗಂಡು ಪೂಜ್ಯಬುದ್ಧಿಯಿಂದ ಆರಾಧಿಸುವದನ್ನು ನಾವು ಅಭ್ಯಾಸಮಾಡಬೇಕು. ನಿಜವಾಗಿ ನೋಡಿದರೆ ಪರಮಾತ್ಮನು ಈ ಪ್ರಪಂಚವನ್ನು ಮೀರಿದ ತನ್ನ ಸ್ವಭಾವದಲ್ಲಿಯೇ ಯಾವಾಗಲೂ ಇರುತ್ತಿರುವನು. ಆದರೂ ಆತನು ತನ್ನ ಮಾಯಾಶಕ್ತಿಯ ಬಲದಿಂದ ಈ ಪ್ರಪಂಚರೂಪವಾಗಿಯೂ ಕಾಣಿಸಿಕೊಳ್ಳುತ್ತಿರುವನು. ಈ ಪ್ರಪಂಚವು ನಮ್ಮ ಭೋಗಕ್ಕೆ ಅನುಕೂಲಿಸುವ ವಸ್ತುಗಳನ್ನು ಒದಗಿಸುವ ಸಾಫಾನವೆಂದು ತಿಳಿಯಬದು

ಕುಸಂಸ್ಕೃತಿಯ ಫಲವು. ಈ ಪ್ರಪಂಚವೆಲ್ಲ ಒಂದು ಮಹಾಯಜ್ಞಶಾಲೆಯು; ಇಲ್ಲಿ ಪರಮೇಶ್ವರನ ಆರಾಧನಾರೂಪವಾದ ಯಜ್ಞಕ್ಕೆ ಬೇಕಾದ ಸಾಮಗ್ರಿಗಳೆಲ್ಲವೂ ಕಾಣಬರುತ್ತವೆ. ನಾವು ನಮ್ಮ ತನುಮನಥನಗಳೆಲ್ಲವನ್ನೂ ಈ ಆರಾಧನೆಗೆ ಉಪಯೋಗಿಸಿಕೊಂಡು ಒಬ್ಬರಿಗೊಬ್ಬರು ಸಹಕಾರವನ್ನು ಮಾಡುತ್ತಾ ಬಾಳಬೇಕು.

ವಿಶ್ವದಲ್ಲಿರುವ ಸ್ಥಾವರಜಂಗಮಪ್ರಾಣಿಗಳೆಲ್ಲವೂ ಆ ಪರಮಾತ್ಮನ ಜ್ಯೇಷ್ಠದಿಂದಲೇ ವ್ಯಾಪ್ತವಾಗಿರುವವು. ಇವೆಲ್ಲವೂ ಆ ಪರಮಾತ್ಮನಲ್ಲಿ ಒಂದಾಗಿರುವವು. ಇವುಗಳಲ್ಲಿ ಉತ್ತಮರಾಗಿರುವ ದೇವತೆಗಳಿಂಬವರು ಪರಮಾತ್ಮನ ಶಕ್ತಿವಿಶೇಷಗಳೇ ಆಗಿರುತ್ತಾರೆ. ದೇವತೆಗಳ ಆರಾಧನೆಯೆಂದರೆ ಆ ಪರಮೇಶ್ವರನ ಆರಾಧನೆಯೇ ಆಗಿರುತ್ತದೆ. ಮನುಷ್ಯನು ಯಜ್ಞದಾನತಪಸ್ಸಗಳಿಂದ ಪರಮೇಶ್ವರನ ಆರಾಧನೆಯನ್ನು ಮಾಡುತ್ತಿರಬೇಕು. ಎಲ್ಲಾ ಪ್ರಾಣಿಗಳಲ್ಲಿಯೂ, ಎಲ್ಲಾ ಮನುಷ್ಯರಲ್ಲಿಯೂ, ಎಲ್ಲೆಲ್ಲಿಯೂ, ಕೊನೆಗೆ ತನ್ನಲ್ಲಿಯೂ, ಆ ಪರಮಾತ್ಮನ ಇರವನ್ನೇ ಕಂಡುಕೊಂಡು ನಲಿಯುವ ಸುಯೋಗವನ್ನು ಸಂಪಾದಿಸಿಕೊಳ್ಳಬೇಕು.

ಪರಮಾತ್ಮನು ಬಾಹ್ಯಪ್ರಪಂಚದಲ್ಲಿಲ್ಲ ತುಂಬಿಕೊಂಡಿದ್ದು ಆ ಪ್ರಪಂಚರೂಪದಿಂದಲೇ ನಮಗೆ ಕರ್ಮೋಪಾಸನೆಗಳ ಫಲಗಳನ್ನು ಕೊಡುತ್ತಿರುತ್ತಾನೆ. ಈ ಮಾರ್ಯಿಕ ಪ್ರಪಂಚಪನ್ನೆಲ್ಲ ಮೀರಿದ ತನ್ನ ಪರಮೋತ್ತಮವಾದ ಸ್ವರೂಪದಿಂದಲೂ ಇದ್ದುಕೊಂಡಿರುತ್ತಾನೆ. ಅಂತರಿಕವಾದ ಸ್ವಾಮುಭವದಿಂದ ಆತನ ಪ್ರಪಂಚಾತೀತ ತತ್ವವನ್ನು ನೇರಾಗಿ ಕಂಡುಕೊಂಡು ನಿತ್ಯನಂದದಲ್ಲಿ ನೆಲೆನಿಲ್ಲವದೇ ಮಾನವಸಂಸ್ಕೃತಿ-ಪರವರ್ತದ ಪರಮೋಚ್ಚಿತ್ವಿರವು.

ಮೇಲೆ ಹೇಳಿರುವದು ಖಗ್ಗೇದದಲ್ಲಿರುವ ಮರುಷಸೂಕ್ತದ ಅಭಿಪ್ರಾಯವು. ಇದೇ ಸೂಕ್ತವು ಕೃಷ್ಣಯಜುವೇದದ ತೈತಿರೀಯಾರಣ್ಯಕದಲ್ಲಿಯೂ ಕಂಡುಬರುತ್ತದೆ. ಯಜುವೇದದಲ್ಲಿ ಕಂಡು ಬರುವ ಹಚ್ಚಿನ ಎರಡು ಖಗ್ಗುಗಳ ಅರ್ಥವನ್ನು ಈ ಕೆಳಗೆ ಕೊಟ್ಟಿರುತ್ತದೆ :

ವೇದಾಹಮೇತಂ ಮರುಷಂ ಮಹಾನ್ತಮ್ | ಆದಿತ್ಯವಣಂ
ತಮಸಸ್ತಾಪಾರೇ | ಸವಾಣಿ ರೂಪಾಂ ವಿಚಿತ್ಯ ಧೀರಃ | ನಾಮಾನಿ
ಕೃತ್ವಾಭಿವದನ್ ಯದಾಸ್ತೇ || 117 ||

ಧಾತಾ ಮರಸ್ತಾದ್ಯಮುದಾಜಹಾರ | ಶತ್ರು ಪ್ರವಿದ್ಭಾನ್
 ಪ್ರದಿಶಶ್ಚತಸ್ಸಃ | ತಮೇವಂ ವಿದ್ಭಾನಮೃತ ಇಹ ಭವತಿ | ನಾನ್ಯಃ ಪಂಥಾ
 ಅಯನಾಯ ವಿದ್ಯತೇ ||18||

“ಈ ಮಹಾಪರುಷನನ್ನು ನಾನು ಬಲ್ಲಿಸು. ಅವನು ಆದಿತ್ಯವರ್ಣನು, ಕತ್ತಲೆಯ ಆಚಿಗೆ ಇರುತ್ತಾನೆ. ಸರ್ವರೂಪಗಳನ್ನೂ ನಾಮಗಳನ್ನೂ ಉಂಟುಮಾಡಿ ವ್ಯವಹರಿಸುತ್ತಾ ಇರುತ್ತಾನೆ. ಮೂರ್ವದಲ್ಲಿ ಬ್ರಹ್ಮನು ಯಾವನನ್ನು ತಿಳಿಸಿದನೋ, ಇಂದ್ರನು ಯಾವಾತನನ್ನು ನಾಲ್ಕು ದಿಕಿನವರಿಗೂ ತಿಳಿಸಿದನೋ ಆತನನ್ನು ಹೀಗೆಂದು ಅರಿತುಕೊಂಡರೆ ಇಲ್ಲಿಯೇ ಅಮೃತನಾಗುತ್ತಾನೆ. ಅವನನ್ನು ಪಡೆಯುವದಕ್ಕೆ ಮತ್ತೊಂದು ಮಾರ್ಗವಿರುವದಿಲ್ಲ”.

ವೇದದಲ್ಲಿ ಹೇಳಿರುವ ಪರಮಾತ್ಮನು ಮಹಾಪರುಷನು. ಒಂದೊಂದು ಪರದಲ್ಲಿ, ಎಂದರೆ ಒಂದೊಂದು ಶರೀರದಲ್ಲಿ, ಇರುವವರು ಸಾಮಾನ್ಯಪರುಷರು. ಆದರೆ ಆತನು ವಹಾಪರುಷನು, ಬ್ರಹ್ಮಾಂಡದಲ್ಲಿ ಎಲ್ಲೆಲ್ಲಿಯೂ ಮಾರ್ಗನಾಗಿರುವವನು, ತನ್ನ ಸ್ವರೂಪದಿಂದ ಅನಂತವಾಗಿರುವವನು. ಆತನೇ ಎಲ್ಲಾ ನಾಮರೂಪಗಳನ್ನೂ ಉಂಟುಮಾಡಿರುವವನು. ಈ ಜಗತ್ತು ನಾಮರೂಪಾತ್ಮಕವಾಗಿರುತ್ತದೆ. ಈ ಪ್ರಪಂಚದಲ್ಲಿ ಯಾವರೇ ಆಗಲಿ ಹೆಸರಿಸಲ್ಪಡುವ ವಸ್ತು, ವಸ್ತುವಿನ ಹೆಸರು— ಎಂಬ ಈ ಎರಡರೊಳಗೇ ಅಡಕವಾಗಿರುತ್ತದೆ. ಆದ್ದರಿಂದ ಪರಮೇಶ್ವರನು ನಾಮರೂಪಗಳನ್ನು ಮಾಡಿರುತ್ತಾನೆ ಎಂದರೆ ಪ್ರಪಂಚವನ್ನೇ ಮಾಡಿರುತ್ತಾನೆ ಎಂದು ಅಧ್ಯ.

ಪರಮಾತ್ಮನು ಪ್ರಪಂಚವನ್ನು ಮಾಡಿರುತ್ತಾನೆಂದರೆ ಹೇಗೆ? ಬಡಗಿಯು ಪರದ ಸಾಮಾನುಗಳನ್ನು ಮಾಡುವಂತೆ, ಅಥವಾ ಶಿಲ್ಪಿಯು ಕಲ್ಲಿನವಿಗ್ರಹವೇ ಮುಂತಾದವುಗಳನ್ನು ಕೆತ್ತುವಂತೆ, ಇದ್ದದನ್ನೇ ರೂಪಾಂಶರಗೊಳಿಸುತ್ತಾನೆಂದೇನೂ ಅಧ್ಯವಲ್ಲ. ವಸ್ತುವನ್ನು ಒಂದು ರೂಪದಿಂದ ಮತ್ತೊಂದು ರೂಪಕ್ಕೆ ತರುವದಕ್ಕೂ ಜಾಣತನವು ಬೇಕು. ಮಹಾಮಹಾಶಿಲ್ಪವಿದ್ಯೆಯನ್ನು ಕಲಿತವರು ದೊಡ್ಡದೊಡ್ಡ ಸೇತುವೆಗಳನ್ನೂ ಭವನಗಳನ್ನೂ ಕೋಚೆಕೊತ್ತಲುಗಳನ್ನೂ ನಿರ್ಮಿಸಿದ್ದನ್ನು ನೋಡಿದರೆ ನಮಗೆ ಅತ್ಯಾಶ್ವರ್ಯವಾಗುವದು ನಿಜ. ಆದರೆ ವೇದದಲ್ಲಿ ಪರಮೇಶ್ವರನು ಹೀಗೆ ಜಗತ್ತನ್ನು ನಿರ್ಮಾಣಮಾಡುತ್ತಾನೆಂದು ಹೇಳಿರುವದಿಲ್ಲ.

ಈ ಜಗತ್ತಿಗೆ ಪರಮಾತ್ಮನು ಪ್ರಬಳಳಂತನಾದ ಶಿಲ್ಪಿಯಂತೆ ನಿರ್ಮಾಣಕರ್ತನೆಂಬುದೂ ನಿಜ; ಅದರೆ ಅದರ ಉಪಾದಾನಕಾರಣವೂ ಅವನೇ ಆಗಿರುತ್ತಾನೆ— ಎಂಬುದು ಇಲ್ಲಿ ವಿಶೇಷವು. “ಅವನು ನಾನು ಬಹುವಾಗುವೆನು, ನಾನೇ ರೂಪಾಂತರದಿಂದ ಹುಟ್ಟುವೆನು” ಎಂದು ಸಂಕಲ್ಪಿಸಿಕೊಂಡು ಅದರಂತೆ ಈ ಚಿತ್ರವಿಚಿತ್ರಪಾದ ಜಗತ್ತನ್ನು ಸೃಷ್ಟಿಸಿರುತ್ತಾನೆ— ಎಂದು ಶ್ರುತಿಗಳು ಸಾರುತ್ತಿವೆ.

ಪರಮಾತ್ಮನೇ ಈ ಜಗತ್ತಿಗೆ ಉಪಾದಾನಕಾರಣವಾದರೆ— ಮಣ್ಣ ಮಡಕೆಗೂ ಬೀಜವು ಮರಕ್ಕೂ ಕಾರಣವಾಗಿರುವಂತೆ ವಸ್ತುರೂಪವಾದ ಕಾರಣನೂ ಅವನೇ ಆದರೆ— ಮಣ್ಣ ಮಡಕೆಯಾಗಿ ಮಾರ್ಪಟ್ಟಂತೆಯೂ ಬೀಜವು ಮರವಾಗಿ ಮಾರ್ಪಟ್ಟಂತೆಯೂ ಆತನೇ ಜಗತ್ತಾಗಿ ಮಾರ್ಪಟ್ಟನೆಂದು ಅರ್ಥವಾಗುವದು. ಬೀಜವು ಮರವಾದಮೇಲೆ ಬೀಜವು ಉಳಿದುಕೊಂಡಿರದೆ ಇರುವಂತೆ ಜಗತ್ತಾಗಿ ಮಾರ್ಪಟ್ಟಮೇಲೆ ಆತನು ಉಳಿದಕೊಂಡೇ ಇರುವದಿಲ್ಲವೆಂದೂ ಅರ್ಥವಾಗುವದು. ಆದರೆ ಈ ಅಭಿಪ್ರಾಯವೇನೂ ಶ್ರುತಿವಾಕ್ಯದಲ್ಲಿ ಅಡಗಿರುವದಿಲ್ಲ. ಏಕೆಂದರೆ ಪರಮಾತ್ಮನು ನಿತ್ಯನಿರವಯವನು; ಅವನ ಅವಯವಗಳ ವಿನ್ಯಾಸಕ್ರಮವು ಹೆಚ್ಚುಕಡಿಮೆಯಾಗಿ ಪ್ರಪಂಚವಾಗಿರುವದೆಂಬ ಅಭಿಪ್ರಾಯವೇನೂ ಇಲ್ಲಿಲ್ಲ. ಪರಮಾತ್ಮನು ಸೃಷ್ಟಿಗೆ ಮೊದಲು ಇದ್ದಂತೆಯೇ ಸೃಷ್ಟಿಯಾದಮೇಲೂ ಇದ್ದುಕೊಂಡಿರುವನು, ಜಗತ್ತಿನ ರೂಪವನ್ನು ಪಡೆದು ಕೊಂಡಿರುವನು. ಇಂಥ ವಿಲಕ್ಷಣಸೃಷ್ಟಿಯಿದು! ಈ ಅಭಿಪ್ರಾಯವನ್ನು ವಿಶದಗೊಳಿಸುವದಕ್ಕೆ ಶಂಕರಾ ಚಾರ್ಯರು ತಮ್ಮ ಭಾಷ್ಯಗಳಲ್ಲಿ ಆಗಾಗ್ಗೆ ಒಂದು ಉದಾಹರಣೆಯನ್ನು ಕೊಡುತ್ತಿರುವದುಂಟು. ಮೊದಲು ನೀರೇ ಆಗಿದ್ದದ್ದು ಆಮೇಲೆ ನೋರೆಯಾದರೆ, ನೋರೆಯಾದಾಗಲೂ ನೀರೇ ಆಗಿದ್ದುಕೊಂಡೇ ನೋರೆಯಿಂಬ ರೂಪವನ್ನೂ ಹೆಸರುತ್ತೂ ಪಡೆಯುವದು. ಅಲ್ಲವೇ? ಇದರಂತೆ ಸೃಷ್ಟಿಗೆ ಮೂರ್ವದಲ್ಲಿ ಪರಮಾತ್ಮನು ತಾನು ಇದ್ದಂತೆಯೇ ಆಮೇಲೂ ಇದ್ದುಕೊಂಡೇ ಜಗತ್ತೆಂಬ ಹೆಸರನ್ನೂ ರೂಪವನ್ನೂ ಪಡೆದುಕೊಳ್ಳುವನು— ಎಂದು ಆ ಆಚಾರ್ಯರು ಬರೆದಿರುತ್ತಾರೆ. ಈ ದೃಷ್ಟಾಂತದಲ್ಲಿಕೂಡ ವಿವಕ್ಷಿತವಾಗಿರುವಪ್ಪು ಅಂಶವನ್ನೇ ತೆಗೆದುಕೊಳ್ಳಬೇಕು. ನೀರು ಸಾವಯವವಸ್ತುವಾಗಿದೆ. ಅದು ಅವಯವಗಳ ಮಾರ್ಪಾಡಿನಿಂದ ನೋರೆಯ ರೂಪವನ್ನು ಪಡೆದಿದೆ. ಆದರೆ ಪರಮಾತ್ಮನು ಹಾಗೇನೂ ರೂಪಾಂತರವನ್ನು ಪಡೆದಿರುವದಿಲ್ಲ; ತಾನು ಇದ್ದಂತೆಯೇ ಇದ್ದು ನಾಮರೂಪಗಳಾಗಿಯೂ ತೋರುತ್ತಿದಾನೆ. ಇಷ್ಟೇ ಇಲ್ಲಿ ದೃಷ್ಟಾಂತದಾಷ್ಟಾಂತಿಕಗಳಿಗೆ ಸಮಾನವಾಗಿರುವ ಅಂಶ.

ಪ್ರಪಂಚದಲ್ಲಿ ಪ್ರತಿಯೊಂದು ವಸ್ತುವೂ ನಾಮರೂಪಗಳಾಗಿ ಕಾಣುತ್ತಿರುತ್ತದೆ. ಇಂಥ ರೂಪಕ್ಕೆ ಇಂಥ ನಾಮವಿದೆ—ಎಂದು ವಾಚ್ಯವಾಚಕರೂಪವಾಗಿ ತೋರುವದೇ ಈ ಪ್ರಪಂಚದ ಸ್ಥಿರವಾವು. ದ್ರವ್ಯ, ಗುಣ, ಕರ್ಮ, ಸಾಮಾನ್ಯ, ವಿಶೇಷ, ಸಂಬಂಧ, ಅಭಾವ— ಎಂದು ರೂಪದಲ್ಲಿ ಕಾಣುವ ಪ್ರತಿಯೊಂದು ವಸ್ತುವಿಗೂ ಇಲ್ಲಿ ಒಂದೊಂದು ಹೆಸರು ಇರುತ್ತದೆ. ವಿಷಯವಿಷಯಿರೂಪವಾಗಿ ಕಾಣಿಸುವದೇ ಈ ಪ್ರಪಂಚದ ಸ್ಥಿರವಾವು. ಪರಮಾತ್ಮನು ಪ್ರಪಂಚದಲ್ಲಿ ಎಲ್ಲಾ ರೂಪಗಳನ್ನೂ ಮಾಡಿ ಅವುಗಳನ್ನು ಅವವುಗಳ ಹೆಸರಿನಿಂದ ಕರೆಯುತ್ತಿರುತ್ತಾನೆ ಎಂಬುದಕ್ಕೆ ಇಷ್ಟೆ ಅಧ್ಯ.

ಆದರೆ ಪರಮಾತ್ಮನು ಈ ಜಗತ್ತನ್ನು ಹೀಗೆ ಸೃಷ್ಟಿಸಿರುತ್ತಾನೆಂಬುದೂ ಇದು ನಾಮರೂಪಗಳ ಮೊತ್ತವೆಂಬುದೂ ಇಲ್ಲಿ ಮುಖ್ಯವಾಗಿ ತಿಳಿಯತಕ್ಕ ಕೊನೆಯ ತಿಮಾನನವಲ್ಲ. ಆ ಪರಮಾತ್ಮನು ಈ ನಾಮರೂಪಗಳ, ವಿಷಯವಿಷಯಗಳ, ಪ್ರಪಂಚವನ್ನು ಮೀರಿ ಆಚಕ್ಷೆ ಇರುತ್ತಾನೆ ಎಂಬುದೇ ಇಲ್ಲಿ ಹೆಚ್ಚು ಲಕ್ಷ್ಯವಿಡತಕ್ಕ ವಿಷಯವಾಗಿರುತ್ತದೆ. ಆತ್ಮನು ಪ್ರಪಂಚವನ್ನು ಮಾಡಿರುತ್ತಾನೆ ಎಂಬುದು ನಾಮರೂಪಗಳಾಗಿ ವಿಂಗಡಿಸಿರುತ್ತಾನೆ ಎಂದೇ ಶ್ರುತಿಗಳಲ್ಲಿ ಕರೆದಿರುತ್ತದೆ. ಈ ಜಗತ್ತು ವ್ಯಕ್ತತೆಜಗತ್ತು ಎಂದರೆ ನಾಮರೂಪಗಳಾಗಿ ವಿಂಗಡಿಸಿಕೊಂಡು ತೋರುತ್ತಿರುವ ಜಗತ್ತು ಎಂದಧ್ಯ. ಈ ಪ್ರಪಂಚದಲ್ಲಿ ನಾಮರೂಪಗಳು ಹೇಗೆಹೇಗೆ ಹರಡಿಕೊಂಡಿರುತ್ತವೆ? ಎಂಬುದನ್ನು ಮನಸ್ಸಿಗೆ ತಂದುಕೊಂಡರೆ ಇಲ್ಲಿ ಭೂತಭೌತಿಕ ಪದಾರ್ಥಗಳು ನಮ್ಮ ಹೊರಗೂ ಒಳಗೂ ಇರುತ್ತವೆ ಎಂಬುದು ಕಾಣಬರುವದು. ಸಾಮಾನ್ಯದೃಷ್ಟಿಯಿಂದ ನಾವು ಕರ್ತೃಭೋಕ್ತ್ವಗಳಿಂದು ಭಾವಿಸಿಕೊಂಡಿರುವಂತೆ ತಮ್ಮನ್ನು ಕರ್ತೃಭೋಕ್ತ್ವಗಳಿಂದು ಭಾವಿಸಿಕೊಂಡಿರುವ ಅನೇಕ ಜೀವರುಗಳು ಇಲ್ಲಿ ಕಂಗೊಳಿಸುತ್ತಿರುವರು. ಆ ಕರ್ತೃಭೋಕ್ತ್ವಗಳು ಮಾಡುತ್ತಿರುವ ಕ್ರಿಯೆಗಳು, ಅವುಗಳಿಗೆ ಬೇಕಾದ ಕಾರಕಗಳು, ಅವುಗಳಿಂದಾಗುವ ಫಲಗಳು— ಎಲ್ಲವೂ ನಾಮರೂಪಗಳ ಹರಡುವಿಕೆಯೇ. ಅವರು ಭೋಕ್ತ್ವಗಳಾಗಿ ಈ ಜಗತ್ತಿನ ವಸ್ತುಗಳಲ್ಲಿ ಒಳ್ಳೆಯ ಕೆಟ್ಟ ಭಾವನೆಗಳನ್ನು ಮಾಡುತ್ತಿರುವದು, ಅವುಗಳ ವಿಷಯಕ್ಕೆ ಆಶ್ಚರ್ಯ, ಭಯ, ರಾಗ, ದ್ವೇಷ— ಮುಂತಾದ ಭಾವಗಳನ್ನು ತಳೆಯುತ್ತಿರುವದು, ಅವುಗಳಿಂದ ಸುಖಿದುಃಖಿಗಳನ್ನು ಪಡೆದು ಉಬ್ಬಿವದು ತಗ್ಗಿವದು— ಇವೆಲ್ಲ ನಾಮರೂಪಗಳ ಹರಡುವಿಕೆಯೇ. ಕ್ರಿಯಾಕಾರಕಫಲಗಳಿಗೆ ಗೊತ್ತಾಗಿರುವ ದೇಶ, ಕಾಲ, ನಿಮಿತ್ತ— ಇವುಗಳೂ

ನಾಮರೂಪಗಳ ಹರಡುವಿಕೆಯೇ. ಹೀಗೆ ನಮ್ಮೋಳಗೂ ಹೊರಗೂ ಹರಡಿಕೊಂಡಿರುವ ನಾಮರೂಪಗಳ ಅಂಗಡಿಯೇ ‘ಪ್ರಪಂಚ’ ಎಂಬ ಶಬ್ದದಿಂದ ತಿಳಿಯಬೇಕಾದ ತೋರಿಕೆಯು.

ಈ ಪ್ರಪಂಚವು ನಮ್ಮ ಲೋಕಶಾಸ್ತೀಯವುವಹಾರಗಳಿಗೆಲ್ಲ ಕೇತ್ತಬಾಗಿರುತ್ತದೆ. ಇಲ್ಲಿರುವ ಜೀವರುಗಳೆಲ್ಲರೂ ತಮ್ಮತಮ್ಮ ಯೋಗ್ಯತೆಗೆ ತಕ್ಷಂತೆ ಅಳತೆಯ ಜ್ಞಾನವುಳ್ಳವರಾಗಿರುತ್ತಾರೆ. ಇವರಿಗೆ ಯಾರಿಗೂ ತತ್ವದ ಮಾರ್ಗಜ್ಞಾನವು, ಸರಿಯಾದ ತಿಳಿವಳಿಕೆಯು, ಇರುವದಿಲ್ಲ. ಆದ್ದರಿಂದ ಇದೆಲ್ಲವನ್ನೂ ತಮಸ್ಸು ‘ಕತ್ತಲೆ’ ಎಂದು ವೇದದಲ್ಲಿ ಕರೆದಿರುತ್ತದೆ.

ಇಷ್ಟನ್ನು ಮನಸ್ಸಿಗೆ ತಂದುಕೊಂಡರೆ ನಾವು ಮೇಲೆ ಉದಾಹರಿಸಿರುವ ಮೊದಲನೆಯ ಸೂಕ್ತದ ಅಭಿಪ್ರಾಯವು ನಮಗೆ ಹೊಳೆಯುತ್ತದೆ. ‘ಆ ಪರಮಾತ್ಮನೆಂಬ ಮಹಾಪುರುಷನನ್ನು ನಾನು ಅರಿತ್ತಿದ್ದೇನೆ’ ಎಂದು ಖುಷಿಯು ಹೇಳಿಕೊಂಡಿರುತ್ತಾನೆ. ಸಾಮಾನ್ಯ ಜನರು ಈ ಪ್ರಪಂಚವನ್ನು ಅರಿತಿರುತ್ತೇವೆ ಎಂದುಕೊಳ್ಳತ್ತಿದ್ದರೂ ಅವರು ತಮಸ್ಸಿನಲ್ಲಿ ಕಗ್ಗತ್ತಲೆಯಲ್ಲಿ— ಇರುತ್ತಾರೆ. ಅವರು ಪರಮಾರ್ಥ ತತ್ವವಾದ ಪರಮಪುರುಷನನ್ನು ಅರಿಯಿರು. ಅವರು ಕತ್ತಲೆಯಲ್ಲಿ ನಿದಿಸುತ್ತಾ ಕನಸುಕಾಣಿತ್ತಾ ಸುಖಿದುಃಖಮೋಹಗಳಿಂದ ನರಭಿತ್ತಾ ಸಂಸಾರದ ಗೊಂಡಾರಣ್ಯದಲ್ಲಿ ತೊಳಳುತ್ತಿರುವರು. ಪರಮಾತ್ಮನು ಈ ಕಗ್ಗತ್ತಲೆಯ ಆಚೆಗೆ ಇರುತ್ತಾನೆ. ನಮಗಳಿಗೆ ಕತ್ತಲೆಯಾಗಿರುವಾಗಲೂ ದೇಶಾಂತರದಲ್ಲಿ ಬೆಳಕೇ ಆಗಿರುವಂತೆ, ಅಜ್ಞಾರಿಗೆ ನಿಜವಾದ ಪರಮಾರ್ಥದ ಜ್ಞಾನವಿಲ್ಲದ ಅಜ್ಞಾನನಿದ್ರೆಯಿರುವಾಗಲೇ, ಜ್ಞಾನಿಗಳು ಎಚ್ಚರದಿಂದ ಜ್ಞಾನಪ್ರಕಾಶದ ಸುಖವನ್ನು ಅನುಭವಿಸುತ್ತಿರುತ್ತಾರೆ. ಆ ಪರಮಾತ್ಮನು ಆದಿತ್ಯವರ್ಣನು, ಸೂರ್ಯನಂತೆ ಸ್ವಯಂಪ್ರಕಾಶನಾಗಿರುವ ಸ್ವಭಾವದವನು. ಏಕೆಂದರೆ ಜೈತನ್ಯರೂಪವಾದ ಬೆಳಕೇ ಆತನ ಸ್ವರೂಪವಾಗಿರುತ್ತದೆ. ಸೂರ್ಯನು ಮಿಕ್ಕವರಿಗೆ ಕವಿದುಕೊಂಡಿರುವ ಕತ್ತಲೆಯನ್ನು ಹೋಗಲಾಡಿಸಿ, ಅವರ ಕೆಳ್ಳಿಗೆ ಅನುಗ್ರಹವನ್ನುಂಟುಮಾಡುವದರಿಂದ ವಸ್ತುಜ್ಞಾನವನ್ನು ಯಥಾರ್ಥವಾಗಿ ಮಾಡಿಕೊಡುವಂತೆ, ಈ ಜ್ಞಾನಸೂರ್ಯನಾದ ಪರಮಾತ್ಮನು ತಾನೂ ತನ್ನ ಸ್ವರೂಪದಿಂದ ನಿತ್ಯವೂ ಬೆಳಗುತ್ತಾ ತನ್ನ ಬೆಳಕಿನಿಂದ ಅಂತಹಕರಣ, ಇಂದ್ರಿಯಗಳು—ಇವುಗಳಿಗೂ ತನ್ನ ಬೆಳಕಿನ ನೆರವನ್ನು ಕೊಟ್ಟು ಅನುಗ್ರಹಿಸಿ ಬಿಂಬಿಸುತ್ತಿರುತ್ತಾನೆ.

ಹೀಗೆ ನಾಮರೂಪತ್ವಕವಾದ ಜಗತ್ತನ್ನಂಟುಮಾಡುವದೂ ಆ ನಾಮರೂಪಜಗತ್ತಿನ ರೂಪದಲ್ಲಿದ್ದು ತೋರಿಕೊಳ್ಳುವದೂ ಅಲ್ಲದ ತನ್ನದೇ ಆದ ಸ್ವಪ್ರಕಾಶನಾದ ಸೂರ್ಯನಂತಿರುವ ನಿತ್ಯಚೈತನ್ಯಸ್ವರೂಪದಲ್ಲಿಯೇ ಇದ್ದು ಕೊಂಡಿರುವದೇ ಆ ಪರಮಾತ್ಮನ ಹೆಚ್ಚಿಗಾರಿಕೆ. ಆದ್ದರಿಂದಲೇ ಆತನು ಮಹಾಮರುಷನೇನಿಸಿಕೊಂಡಿರುತ್ತಾನೆ. ಪರಮಾತ್ಮನು ನಾಮರೂಪತ್ವಕವಾದ ಜಗತ್ತಾಗಿರುತ್ತಾನೆಂದೂ ಅದನ್ನು ತನ್ನ ಚೈತನ್ಯಸ್ವರೂಪದಿಂದ ಬೆಳಗುತ್ತಿದ್ದಾನೆಂದೂ ಹೇಳುವದರಿಂದ ಬೆಳಗುವ ಚೈತನ್ಯಸ್ವರೂಪವೋಂದು ಆ ಬೆಳಕಿಗೆ ವಿಷಯವಾಗಿರುವ ಅಚ್ಚಿತನರೂಪವೋಂದು— ಹೀಗೆ ಎರಡು ಭಾಗವಾಗಿ ಒಡೆದು ಕೊಂಡಿರುತ್ತಾನೆಂದು ಭಾವಿಸುವಹಾಗಿಲ್ಲ. ಏಕೆಂದರೆ ಈ ಚೈತನ್ಯಸ್ವರೂಪವನ್ನು ಕಂಡುಕೊಂಡರೆ ಅದಕ್ಕೆ ಯಾವ ಎಲ್ಲಿಕಟ್ಟು ಇರುವದಿಲ್ಲವೆಂಬುದು ಸ್ವಷ್ಟವಾಗುತ್ತದೆ. ‘ಇಲ್ಲಿಗೆ ಚೈತನ್ಯಪ್ರಕಾಶದ ಹರಡುವಿಕೆಯು ಮುಗಿಯಿತು, ಇಲ್ಲಿಂದ ನಾಮರೂಪವು ಮೊದಲಾಗುತ್ತದೆ’— ಎಂದು ಕಲ್ಪಿಸುವದಕ್ಕೆ ಬರುವದಿಲ್ಲ. ಏಕೆಂದರೆ ನಾಮರೂಪಪ್ರಪಂಚವು ಚೈತನ್ಯದ ಬೆಳಕಿನಿಂದ ತೋರುತ್ತಿದೆ ಎಂಬುದಿಷ್ಟೇ ಅಲ್ಲ; ನಾಮರೂಪದೊಳಗೂ ಹೊರಗೂ ನಡುವೆಯೂ, ಮಂಜಿನಗಡ್ಡೆಯಲ್ಲಿಲ್ಲ ನೀರೇ ಇದ್ದುಕೊಂಡಿರುವಂತೆ, ಆತ್ಮಚೈತನ್ಯವೇ ಇದ್ದು ತನಗೆರಡನೆಯದಿಲ್ಲದ್ದಾಗಿ ತಾನೇ ತಾನಾಗಿರುತ್ತದೆ.

ಇದಿಷ್ಟು ಮೊದಲನೆಯ ಖುಕ್ಕಿನ ಅಭಿಪ್ರಾಯ. ಇನ್ನು ಎರಡನೆಯ ಖುಕ್ಕಿನ ಅರ್ಥವನ್ನು ಒಳಹೊಕ್ಕು ಪರಿಶೀಲಿಸೋಣ. ಬ್ರಹ್ಮನು ಈ ಪರಮಾತ್ಮ ಸ್ವರೂಪವನ್ನು ಮೊದಲು ತಿಳಿಸಿಕೊಟ್ಟನು; ಇಂದ್ರನು ಇದನ್ನು ಅರಿತುಕೊಂಡು ನಾಲ್ಕು ದಿಕ್ಕುಗಳಲ್ಲಿಯೂ ಹರಡಿದನು. ಪ್ರಜಾಪತಿಬ್ರಹ್ಮನಿಂದ ಈ ಇಡಿಯ ಜಗತ್ತೇ ಸ್ವಷ್ಟವಾಗಿದೆಯಂದಲೂವೆ, ಶ್ರುತಿಸ್ತುತಿಗಳು ಹೇಳುತ್ತಿವೆ? ಆ ಬ್ರಹ್ಮನನ್ನು ಪರಮಾತ್ಮನು ಮೊದಲು ಸೃಷ್ಟಿಮಾಡಿ ಅವನಿಗೆ ವೇದಗಳನ್ನು ಮನಸ್ಸಿನಲ್ಲಿ ಹೊಳೆಯಿವಂತೆ ಅನುಗ್ರಹಸುತ್ತಾನೆಂದೂ ಆ ಜ್ಞಾನದ ಬಲದಿಂದಲೇ ಅವನೂ ಸೃಷ್ಟಿಯನ್ನು ಮಾಡುತ್ತಾನೆಂದೂ ಶ್ರುತಿಯಿದೆ. ಮರಾಣದಲ್ಲಿಯೂ ವರ್ಣಿಸಿದೆ. ಆ ಬ್ರಹ್ಮನು ಹೀಗೆ ಈ ಪರಮಾತ್ಮನನ್ನು ಅರಿತುಕೊಳ್ಳಬೇಕಾಗಿದೆ. ಒಮ್ಮೆ ದೇವಾಸುರರಂಧ್ರದಲ್ಲಿ ದೇವತೆಗಳಿಗೆ ಪರಮೇಶ್ವರನ ಅನುಗ್ರಹದಿಂದ ಜಯವಾಗಲು, ದೇವತೆಗಳು ತಾವು ತಮ್ಮತಮ್ಮ ಶಕ್ತಿಯಿಂದಲೇ ಗೆದ್ದೆವೆಂದು ಹೆಮ್ಮೆಪಟ್ಟುಕೊಳ್ಳುತ್ತದ್ದರಂತೆ, ಆದರೆ ಪರಮಾತ್ಮನು ಅವರ ಮುಂದೆ

ಒಂದು ಅದ್ಭುತಾಕಾರದಿಂದ ತೋರಿಕೊಂಡು ಅವರ ತಪ್ಪತಿಳಿವಳಿಕೆಯನ್ನು ಕಳೆದುಹಾಕಿದನು. ಪರಮೇಶ್ವರನ ಅನುಗ್ರಹವಿಲ್ಲದೆ ಒಂದು ಸಣ್ಣ ಕಡ್ಡಿಯನ್ನು ಹೂಡ ಸುಡಲಾರೆನೆಂದು ಆಗ್ನಿಯೂ, ಎತ್ತಲಾರೆನೆಂದು ವಾಯುವೂ ಆಗ ತಿಳಿದುಕೊಂಡರಂತೆ. ಉಮಾದೇವಿಯ ಉಪದೇಶದಿಂದ ಪರಮಾತ್ಮನೇ ಎಲ್ಲರಿಗೂ ಆತ್ಮನೆಂದೂ ಸತ್ಯಜಾತ್ಮಾನಂತಸ್ಸರೂಪವನಾದ ಆತನ ಅನುಗ್ರಹದಿಂದಲೇ ದೇವತೆಗಳಿಗೆ ಜಯವಾಯಿತೆಂದೂ ಇಂಥನು ತಿಳಿದುಕೊಂಡು ಈ ವಿಷಯವನ್ನು ಮಿಕ್ಕ ದೇವತೆಗಳಿಗೂ ತಿಳಿಯಿಸಿದನೆಂದು ಉಪನಿಷತ್ತಿನಲ್ಲಿ ಒಂದು ಕಥೆಯಿದೆ. ಹೊರಗಣ್ಣಿನಿಂದ ನೋಡುವಾಗ ಎಂಥ ಮಹಾಮಹಿಮರಾದ ದೇವತೆಗಳಿಗೂ ಪರಮಾತ್ಮನ ಜಾನಪ್ರಾಪ್ತ ಆಗುವದಿಲ್ಲವೆಂತಲೂ ಬಲ್ಲವರ ಉಪದೇಶ ವಿಶೇಷದಿಂದ ಒಳನೋಟದಿಂದ ನೋಡಿದರೆ ತಮ್ಮತಮ್ಮಲ್ಲಿಯೇ ಆತನ ನಿಜವನ್ನು ಅರಿತುಕೊಳ್ಳ ಬಹುದೆಂತಲೂ ಈ ಕಥೆಗಳಿಂದ ಸೂಚಿತವಾಗಿರುತ್ತದೆ.

ಮನುಷ್ಯನಿಗೆ ತಾನು ಎಂದೆಂದಿಗೂ ಅಮರನಾಗಿರಬೇಕೆಂದು ಆಶೆಯಿದೆ. ಆದರೆ ಅಮರರನಿಸಿಕೊಂಡಿರುವ ದೇವತೆಗಳಿಗೊಡ ಮುಖ್ಯವಾದ ಅಮೃತತ್ವವು ಇರುವದಿಲ್ಲ. ಏಕೆಂದರೆ ಆಯಾ ಕಲ್ಪದಲ್ಲಿ ಮಾತ್ರವೇ ಅವರು ಅಮರ ರಾಗಿದ್ದುಕೊಂಡಿರುತ್ತಾರೆ. ಬ್ರಹ್ಮನು ತನ್ನ ಒಂದು ಕಲ್ಪದವರೆಗೆ ಜ್ಞಾನೇಶ್ವರ್ಯಾದಿ ಗುಣಗಳಿಂದ ಕೂಡಿದ್ದು ಜಗತ್ತನ್ನೇಲ್ಲ ಸೃಷ್ಟಿಸಿ ಆಳುತ್ತಿರುವಲ್ಲಿ ಅವನಿಗೆ ಇಂದ್ರಾದಿದೇವತೆಗಳು ಆ ಕೆಲಸಕ್ಕೆ ಸಹಾಯಕರಾಗಿರುವರು. ದೇವತೆಗಳಿಗೆ ಎಂಥ ಸಿದ್ಧಿಗಳಿರಲಿ, ಎಂಥ ಭೋಗಸಾಮಧ್ಯವಿರಲಿ, ಅವರಿಗೆ ದೇವತ್ವ ಪ್ರಾಪ್ತಿಮಾತ್ರದಿಂದಲೇ ಅಮೃತತ್ವವು ಎಂದಿಗೂ ದೊರೆಯಲಾರದು. ಅವರೂ ಪರಮಾತ್ಮನ ಸ್ವರೂಪವನ್ನು ಇದ್ದಿದ್ದು ಇದ್ದಂತೆ ಅರಿತುಕೊಳ್ಳಬೇಕು; ಆಗಲೇ ಅವರು ಆ ಪರಮಾತ್ಮನಲ್ಲಿ ಒಂದಾಗಿ ಅಮೃತವಾದ ಸರ್ವಾತ್ಮಭಾವವನ್ನು ಹೊಂದುವರು.

ಇದರಂತೆ ಮಜ್ಜಿಗಳೂ ಆ ಪರಮಾತ್ಮನನ್ನೇ ಅರಿತುಕೊಂಡು ಅಮೃತತ್ವವನ್ನು ಹೊಂದಿರುವರು. ಆದ್ದರಿಂದ ಈ ಮಜ್ಜಿನಲ್ಲಿ ಮಜ್ಜಿಯು ಉದ್ದೇಶಿಸಿರುವದೇ ನೆಂದರೆ ನಾನು ಈ ಮಾರ್ಗದಿಂದಲೇ ಅರಿತುಕೊಂಡು ಅಮೃತನಾಗಿರುತ್ತೇನೆ. ಇಂದ್ರಿಯಗಳ ದೃಷ್ಟಿಯಿಂದ ಹೊರಮುಖಿರುವವರೆಗೂ ಎಂದಿಗೂ ನಿಮಗೆ ಮತ್ತುತ್ವತ್ವವು ತಪ್ಪಲಾರದು. ಇಂದ್ರಿಯಗಳ ಭೋಗವು ಮತ್ತುತ್ವತ್ವಕ್ಕೆ ಎಲ್ಲರನ್ನೂ ಒಯ್ಯುತ್ತಿರುವದು. ಆದ್ದರಿಂದ ನಿಮಗೆ ನಿಜವಾದ ಅಮೃತತ್ವವನ್ನು ಪಡೆದುಕೊಂಡು

ಕೃತಕೃತ್ಯರಾಗబೇಕೆಂಬ ಅಭಿಲಾಷೆಯಿದ್ದರೆ ಇಂದ್ರಿಯಗಳಿಂದ ಹಿಂತಿರುಗಿರಿ, ಅಂತಹಕರಣದಿಂದಲೂ ಹಿಂತಿರುಗಿರಿ; ಇಂದ್ರಿಯಾಂತಹಕರಣಗಳಿಗೂ ತನ್ನ ಬೆಳಕನ್ನು ಕೊಟ್ಟು ಅನುಗ್ರಹಿಸುತ್ತಿರುವ ಆ ಸಚ್ಚಿದಾನಂದಸ್ವರೂಪನಾದ ಸ್ವಾಕ್ಷರಿಯನ್ನು ನಿಮ್ಮ ನಿಮ್ಮಲ್ಲಿಯೇ ಒಳನೋಡದ ನೇರಾದ ಅನುಭವದಿಂದ ಕಂಡುಕೊಳ್ಳಿರಿ. ಆಗ ನೀವು ಅಮೃತರಾಗುವಿರಿ. ಈ ಅಮೃತತ್ವಕ್ಕೆ ಈ ಬಗೆಯ ಬ್ರಹ್ಮವಿದ್ಯೆಯೊಂದಲ್ಲದೆ ಮತ್ತೊಂದು ದಾರಿಯಲ್ಲ.

ವಾಚಕವ್ಯಂದ, ಈ ವಿಶ್ವವು ಸಾಮಾನ್ಯವಾದ ದೃಷ್ಟಿಗೇ ಅದ್ಭುತವಾದ ವಿಚಿತ್ರದೃಶ್ಯಗಳನ್ನು ತೋರ್ಚಿಸಿಕೊಳ್ಳುತ್ತಿರುವದು. ಆಕಾಶದಲ್ಲಿ ಕಾಳುವ ಸೂರ್ಯಚಂದ್ರನಕ್ಕತ್ವಾದಿಗಳನ್ನು ಮಾನವನು ವಿಚಾರಮಾಡಿದಂತೆಲ್ಲ ವಿಶ್ವವು ಎಪ್ಪು ಅಮೇಯವಾದ ಸ್ವರೂಪವುಳ್ಳದ್ದು ಎಂಬ ಭಾವನೆಯು ನಿಮ್ಮ ಮನಸ್ಸಿನಲ್ಲಿ ಮೂಡುವದು. ಅಸಂಖ್ಯಾತವಾದ ತಾರಾಗ್ರಹಗಳು ಹೇಗೆ ಸ್ವಷ್ಟವಾಗಿ, ನಿಯತವಾದ ರೀತಿಯಿಂದ ಬೆಳಗುತ್ತಲೂ ಸಂಚರಿಸುತ್ತಲೂ ಇರುವವು— ಎಂಬುದನ್ನು ತಿಳಿಯುವ ಕುಶಾಹಲವು ಹೆಚ್ಚುವದು. ನಿಮ್ಮ ಸುತ್ತಲೂ ಇರುವ ಆಧಿಭೌತಿಕವಾದ ಅಚೇತನವಸ್ತುಗಳೂ ಸಾಫ್ತವರಜಂಗಮಾತ್ರಕವಾದ ಪ್ರಾಣಿಗಳೂ ಚಿತ್ರವಿಚಿತ್ರವಾದ ಸ್ಥಭಾವವನ್ನು ತೋರ್ಚಿಸುತ್ತಾ ನಿಮ್ಮನ್ನು ಬೆರಗುಮಾಡುವವು. ನಿಮ್ಮಾಳಗೆ ಇಣಿಕಿನೋಡಿದರೆ ಕೂಡ ಇಂದ್ರಿಯಮನಸ್ಸಿಗಳ ಅದ್ಭುತವರ್ತನೆಯು ನಿಮಗೆ ಅಗಾಧವಾಗಿ ತೋರುವದು. ಆದರೆ ಪರಮಾತ್ಮಜ್ಞಾನಕ್ಕೆ ಹೋಲಿಸಿದಾಗ ಈ ಇಡೀ ವಿಶ್ವದ ಜ್ಞಾನವೂ ಸೂರ್ಯಪ್ರಕಾಶದ ಮುಂದಿನ ದೀಪದ ಹುಳುವಿನಂತೆ ಕಾಳುವದು! ಏಕೆಂದರೆ ಪರಮಾತ್ಮಸ್ವರೂಪವನ್ನು ಇದ್ದಿದ್ದು ಇದ್ದಂತೆ ಅರಿತುಕೊಂಡಾಗ ನಿಮ್ಮ ಚಿತ್ರಸ್ವರೂಪದ ಬೆಳಕು ಎಲ್ಲೆಲ್ಲಿಯೂ ಹರಡಿಕೊಂಡಿರುವದು. ಪ್ರಾಯಕಾಲದಲ್ಲಿ ಮೇರೆದಪ್ಪಿದ ಸಮುದ್ರವು ಎಲ್ಲೆಲ್ಲಿಯೂ ಪ್ರಪಂಚವನ್ನೆಲ್ಲ ಜಲಮಯವಾಗಿ ಮಾಡಿಬಿಡುವಂತೆ ನಿಮ್ಮ ಆನಂದಸಮುದ್ರವೇ ಎಲ್ಲೆಲ್ಲಿಯೂ ತನ್ನ ಅಮೃತಸ್ವರೂಪದ ಅಲೆಗಳನ್ನು ಆಡಿಸುತ್ತಾ ಇದೆ ಎಂಬ ಅದ್ಭುತವಾದ ಘನತತ್ವವು ನಿಮಗೆ ಅನುಭವಗೋಚರವಾಗುವದು. ಆಗ ಇರುವದೆಲ್ಲ ಆ ಮಹಾಮರುಷನೇ; ನಾನು, ನೀನು, ಅವರು—ಎಂಬುದೆಲ್ಲ ಆ ಸಚ್ಚಿದನಂದಸಾಗರದ ಅಲೆಗಳೇ— ಎಂಬುದು ನಿಶ್ಚಯವಾಗಿಬಿಡುವದು.

13. ಉತ್ತರನಾರಾಯಣ

ವಿಶ್ವದಲ್ಲಿ ಪರಮೇಶ್ವರನ ಭಾವನೆಯಿಂದಲೇ ಪರಮಾನಂದವು

★ವೇದೋಕ್ತವಾದ ಮರುಷಸೂಕ್ತದ ಮಹುಗಳ ಅಭಿಪ್ರಾಯವನ್ನು ಈವರೆಗೆ ವರ್ಣಿಸಿ ತಿಳಿಸಿರುತ್ತೇನೆ. ತೈತೀರೀಯಾರಣ್ಯಕದಲ್ಲಿರುವ ಈ ಭಾಗವನ್ನು ನಾಯಾಯಣಾನುವಾಕವೆಂದು ವೈದಿಕರು ಕರೆಯುತ್ತಾರೆ. ಇದರ ಮುಂದಿನ ಅನುವಾಕಕ್ಕೆ ಉತ್ತರನಾರಾಯಣವೆಂಬ ಹೆಸರು ಬಂದಿರುತ್ತದೆ. ಈಗ ಅದನ್ನೂ ಮರುಷಸೂಕ್ತವೆಂದೇ ಕರೆಯುವ ರೂಢಿಯಿರುತ್ತದೆ. ಇದು ಈ ಸಂಪುಟದ ಕಡೆಯ ಸಂಚಿಕೆಯಾದ್ದರಿಂದ ಆ ಅನುವಾಕದ ಅಥವಾ ಸಾರವನ್ನು ಸಂಗೃಹಿಸಿ ಇಲ್ಲಿ ಕೊಡುವೆನು.

ಅದ್ಭುಸಂಭೂತಃ ಪೃಥ್ವಿವೈರಸಾಚ್ಚಃ । ವಿಶ್ವಕರ್ಮಾಃ ಸಮವರ್ತತಾಧಿ । ತಸ್ತ
ತಷ್ಣೈ ವಿದಧದ್ ರೂಪಮೇತಿ । ತತ್ತುರುಪಸ್ತ ವಿಶ್ವಮಾಜಾನಮಗ್ರೇ ॥1॥

ವಿರಾಟ್‌ಮರುಷನು ಉದಕದಿಂದಲೂ, ಭೂಸಂಬಂಧವಾದ ಸಾರದಿಂದಲೂ ಹುಟ್ಟಿದನು. ಆ ತರುವಾಯ ಜಗತ್ತರ್ಥನಾದ ಪರಮೇಶ್ವರನ ಮೂಲಕ ಹೆಚ್ಚಾಗಿ ಬೆಳೆಯಿತು. ಆ ವಿರಾಟ್‌ಮರುಷನ ಹದಿನಾಲ್ಕು ಲೋಕರೂಪವಾದ ಅವಯವ ಸನ್ನಿವೇಶವನ್ನು ನಾನಾ ರೂಪವಾಗಿ ರಚಿಸುವ ವಿಶ್ವಕರ್ಮಾನಾದ ಪರಮೇಶ್ವರನು ಸೃಷ್ಟಾದಿ ಕಾರ್ಯದಲ್ಲಿ ತೊಡಗುತ್ತಾನೆ. ವಿರಾಟ್‌ಮರುಷ ಸಂಬಂಧವಾಧ ದೇವ ಮನುಷ್ಯಾದಿರೂಪವಾದ ಜಗತ್ತೆಲ್ಲ ಸೃಷ್ಟಾದಿಯಲ್ಲಿ ಎಲ್ಲೆಲ್ಲಿಯೂ ಉತ್ತನ್ನವಾಯಿತು.

ಮೇದಾಹಮೇತಂ ಮರುಪಂ ಮಹಾಸ್ತಮ್ಯಃ । ಆದಿತ್ಯವರ್ಣಾಂ ತಮಸ್ಯ ಪರಸ್ತಾತಾ ।
ತಮೇವಂ ವಿದ್ಬಾನಮೃತ ಇಹ ಭವತಿ । ನಾನ್ಯಃ ಪರಂಫಾ ವಿದ್ಯತೇಯನಾಯ
॥2॥

ನಾನು ಈ ಮರುಷನನ್ನು ಮಹಾಮಹಿಮನೆಂತಲೂ, ಸೂರ್ಯನಂತೆ ಬೆಳಗುವ ಪ್ರಕಾಶಭರಿತನೆಂತಲೂ, ಅವಿವೇಕ ಅಥವಾ ಅಜ್ಞಾನವೆಂಬ ಅಂಥಕಾರಕ್ಕೆ ಹೊರಗಾದವನೆಂತಲೂ ತಿಳಿಯುತ್ತೇನೆ. ಆತನನ್ನು ಈ ಪ್ರಕಾರವಾಗಿ ಅರಿತವನು

ಈ ಜನ್ಮದಲ್ಲಿಯೇ ಮರಣ ರಹಿತನು ಆಗುತ್ತಾನೆ. ಮೋಕ್ಷಕ್ಕೆ ಮತ್ತೊಂದು ಮಾರ್ಗವು ಇರುವದಿಲ್ಲ.

ಪ್ರಜಾಪತಿಶರತಿ ಗಭೀರ ಅಂತಃ । ಅಜಾಯಮಾನೋ ಬಹುಧಾ ವಿಜಾಯತೇ ।
ತಸ್ಮಾ ಧೀರಾಃ ಪರಿಜಾನಂತಿ ಯೋನಿಮ್ । ಮರೀಚಿನಾಂ ಪದಮಂಜ್ಞಂತಿ ವೇಧಸಃ ॥3॥

ಬ್ರಹ್ಮನು ಬ್ರಹ್ಮಾಂಡಾತ್ಮಕವಾದ ಗಭದಲ್ಲಿ ನಡುವೆ ಸಂಚರಿಸುತ್ತಾನೆ. ಈತನು ಜನ್ಮರಹಿತನಾಗಿದ್ದರೂ ನಾನಾ ಪ್ರಕಾರವಾಗಿ ಜನ್ಮವನ್ನು ತಳೆಯುತ್ತಾನೆ. ವಿವೇಕಿಗಳು ಆತನ ಜಗತ್ತಾರಣ ಸ್ವರೂಪವನ್ನು ಜೆನ್ನಾಗಿ ಅರಿತಿರುವರು, ಜರುರ್ಯಾವಿನ ಸೃಷ್ಟಿಗೆ ಒತ್ತಾಸೆ ಮಾಡುವ ಮರೀಚಿಯೇ ಮುಂತಾದವರು ಪ್ರಜಾಪತಿಗಳನಿಂದವರು. ತಮಗಿಂತ ಮೊದಲು ಸೃಷ್ಟಿಕಾರ್ಯವನ್ನು ನಿರ್ವಹಿಸಿದ ನವಬ್ರಹ್ಮರ ಸಾಫನವನ್ನು ಬಯಸುತ್ತಾರೆ.

ಯೋ ದೇವೇಭ್ಯಾ ಆತಪತಿ । ಯೋ ದೇವಾನಾಂ ಮರೋಹಿತಃ । ಮಾರ್ಯೋ
ಯೋ ದೇವೇಭೋಽಜಾತಃ । ನಮೋ ರುಚಾಯ ಬ್ರಾಹ್ಮಯೇ ॥4॥

ಯಾವ ಪರಮೇಶ್ವರನು ದೇವತೆಗಳಿಗಾಗಿ ಎಲ್ಲೆಲ್ಲಿಯೂ ಬೆಳಗುತ್ತಿರುವನೋ, ಯಾವಾತನು ದೇವತೆಗಳಿಗೆ ಬೃಹಸ್ಪತಿರೂಪದಿಂದ ಸಕಲಕರ್ಮನಿವಾರಕ ನಾಗಿರುವನೋ, ಯಾವಾತನು ದೇವತೆಗಳಿಗಿಂತಲೂ ಮೊದಲಿಗನಾಗಿ ಕಾಣಿಸಿಕೊಂಡನೋ ಅಂತಹ ಸ್ವಯಂಪ್ರಕಾಶಭರಿತವಾದ ವೇದಪ್ರತಿಪಾದ್ಯವಾದ ಪರಬ್ರಹ್ಮ ಸ್ವರೂಪಕ್ಕೆ ನಮಸ್ಕಾರ.

ರುಚಂ ಬ್ರಾಹ್ಮಂ ಜನಯಂತಃ । ದೇವಾ ಅಗ್ರೇ ತದಬ್ರಿವನ್ । ಯಸ್ಯೇ
ಬ್ರಾಹ್ಮಣೋ ವಿದ್ಯಾತ್ । ತಸ್ಮಾ ದೇವಾ ಅಸ್ವಾವಶೇ ॥5॥

ದೇವತೆಗಳು ಸೃಷ್ಟಿಯ ಆದಿಯಲ್ಲಿ ಬ್ರಹ್ಮವಿದ್ಯಾಸಂಪ್ರದಾಯ ಪ್ರವರ್ತನ ಕಾಲದಲ್ಲಿ ಪರಬ್ರಹ್ಮಸಂಬಂಧವಾದ ಜ್ಯೇಷ್ಠವನ್ನು ವಿದ್ಯೆಯ ಮೂಲಕ ಪ್ರಾಯಭಾವ ಗೊಳಿಸತಕ್ಕವರಾಗಿ ಆ ಬ್ರಹ್ಮತತ್ತ್ವವನ್ನು ಸಂಖೋಧಿಸಿ, ಈ ಮುಂದಣವಾಕ್ಯವನ್ನು ಹೇಳಿದರು. ಎಲೆ ಪರಮಾತ್ಮನೆ, ಯಾವ ಬ್ರಹ್ಮಜ್ಞಾನಾರ್ಥತಪಿಪಾಸೆಯಿಳ್ಳ ಮನವು,

ಹಿಂದೆ ಹೇಳಿದಮೇರೆಗೆ ನಿನ್ನ ವಾಸ್ತವಸ್ಥರೂಪವನ್ನು ತಿಳಿಯು ತಾನೆಯೋ ಅಂತಹ ಬ್ರಹ್ಮಪೇತ್ನಿಗೆ ಸಕಲದೇವತೆಗಳೂ ಅಧಿನರಾಗುತ್ತಾರೆ.

ಈ ಅನುವಾಕವನ್ನು ಆದಿಶ್ಯೋಪಸಾಫ್ಫಾನಕ್ಕೆ ಆಪಸ್ತಂಬರು ವಿನಿಯೋಗಿಸಿರುತ್ತಾರೆ. ಆದಿತ್ಯನೇ ನಮಗೆ ಪ್ರಸಿದ್ಧವಾಗಿರುವ ತೇಜಸ್ಸುಗಳಲ್ಲಿ ಅತ್ಯಂತ ತೇಜೋಮಯನಾಗಿರುವವನು. ಆದಿತ್ಯನ ಮೂಲಕವಾಗಿಯೇ ಹಿರಣ್ಯಗಭ್ರನ ಪ್ರಾಣಿಯಾಗುವದೆಂದು ಶಾಸ್ತ್ರಪ್ರಸಿದ್ಧಿ. ಪರಮಾತ್ಮನೂ ಆದಿತ್ಯನಂತಹೀ ಜ್ಯೋತಿಗಳಿಗಲ್ಲ ಜ್ಯೋತಿಯಾಗಿರುವ ಚೈತನ್ಯಪ್ರಕಾಶನು. ಈ ಕಾರಣದಿಂದ ಇದರಲ್ಲಿ ಪರಮಾತ್ಮೆ ಸ್ವರೂಪವನ್ನು ಪ್ರಶಂಸಿಸಿರುವದು ಯೋಗ್ಯವೇ ಆಗಿದೆ.

ಈ ವಿರಾಟ್ಪುರುಷನೆಂಬ ಪ್ರಜಾಪತಿಯು ಬ್ರಹ್ಮಾಂಡದಲ್ಲಿಲ್ಲ ಇದ್ದು ಕೊಂಡಿರುವನು. ನಿಜವಾಗಿ ನೋಡಿದರೆ ಅವನ ವಾಸ್ತವರೂಪವು ಪರಮಾತ್ಮನೇ. ಪರಮಾತ್ಮನಿಗೆ ಜನ್ಮಾದಿವಿಕಾರಗಳು ಯಾವವೂ ಇರುವದೇ ಇಲ್ಲ. ಆದರೂ ಆತನೇ ಈ ಸಾಫರಜಂಗಮ ರೂಪವಾದ ವಿವಿಧಪ್ರಾಣಿಗಳ ರೂಪದಿಂದ ಮಾಯೆಯಿಂದ ಮುಟ್ಟಿ ತೋರಿಕೊಳ್ಳುತ್ತಿರುವನು. ಪ್ರಜಾಪತಿಗೂ ಕಾರಣನಾಗಿರುವ ಆ ಪರಮಕಾರಣನಾದ ಪರಮಾತ್ಮನನ್ನು ಅಧ್ಯಾತ್ಮಯೋಗವನ್ನು ಮಾಡಿದ ಧೀರರಾದ ಮಹಾತ್ಮರು ಮಾತ್ರ ಸರಿಯಾಗಿ ಬಲ್ಲರು. ಇಂದಿಯಗಳನ್ನು ಮನಸ್ಸಿನಲ್ಲಿಯೂ ಮನಸ್ಸನ್ನು ಅದಕ್ಕೂ ಸಾಕ್ಷಿಯಾದ ಆತ್ಮನಲ್ಲಿಯೂ ಲಯಮಾಡಿಕೊಳ್ಳುವದೇ ಅಧ್ಯಾತ್ಮಯೋಗವು. ಅದನ್ನು ಅಳವಡಿಸಿಕೊಂಡವರು ಮಾತ್ರವೇ ಆ ಪರಮಾತ್ಮನನ್ನು ಅರಿತುಕೊಂಡು ಅಮೃತರಾಗುವರು. ಬ್ರಹ್ಮಾದಿಗಳು ಕೂಡ ಆ ಪರಮಾತ್ಮಸ್ವರೂಪವನ್ನು ಅರಿತು ಉಪಾಸನೆಮಾಡಿಯೇ ಜಗತ್ತನ್ನು ಸೃಷ್ಟಿಸುವ ಶಕ್ತಿಯನ್ನು ಪಡೆದುಕೊಳ್ಳುವರು. ಮರೀಚಿ, ಅತ್ರಿ, ಮಲಹ- ಮುಂತಾದ ಮಹಷ್ಯಗಳು ಸೃಷ್ಟಿಕರ್ತರಾದದ್ದು ಹೀಗೆಯೇ. ಆ ಪರಮಾತ್ಮನನ್ನು ಯಾರುಯಾರು ಅರಿತುಕೊಂಡರೆ ಅವರವರು ಸರ್ವಾತ್ಮಭಾವವನ್ನು ಹೊಂದುವರು.

ಆ ಪರಮೇಶ್ವರನೇ ದೇವತೆಗಳಿಗೆ ದೇವತ್ವವನ್ನು ಅನುಗ್ರಹಿಸಿರುವಾತನು. ದೇವತೆಗಳಿಂದರೆ ಪ್ರಕಾಶರೂಪರಾದವರು. ಇಂದ್ರ, ಅಗ್ನಿ-ಮುಂತಾದ ದೇವತೆಗಳ ಹೃದಯದಲ್ಲಿದ್ದುಕೊಂಡು ಅವರ ಆತ್ಮಚೈತನ್ಯರೂಪದಿಂದ ಆ ಪರಮಾತ್ಮನು- ಸೂರ್ಯನು ಈ ತೋರಿಕ್ಕೇ ಹೇಗೆ ತನ್ನ ಪ್ರಕಾಶದಿಂದ ವಸ್ತುಗಳನ್ನು ತೋರಿಸಿಕೊಟ್ಟು ಅನುಗ್ರಹಿಸುತ್ತಿರುವನೋ ಹಾಗೆ-ನಿತ್ಯವಾಗಿ ಬೆಳಗುತ್ತಿರುವದ

ರಿಂದಲೇ ಆ ದೇವತೆಗಳಿಗೆ ಶರೀರದಲ್ಲಿ ಅಪ್ರತಿಮವಾದ ಪ್ರಕಾಶವಿರುವದು; ಇಂದಿಯಗಳಲ್ಲಿಯೂ ಮನಸ್ಸಿನಲ್ಲಿಯೂ ಅಪ್ರತಿಮವಾದ ವಿಷಯಜ್ಞಾನವಿರುವದು. ಆ ದೇವತ್ವದಿಂದಲೇ ಅವರು ಅಣಿಮಾಡಿ ಸಿದ್ಧಿಗಳುಳ್ಳವರಾಗಿ ಕಾಮರೂಪರಾಗಿ ಕಾಮಭೋಗಿಗಳಾಗಿ ಸಂಚರಿಸುತ್ತಿರುವರು; ಮನುಷ್ಯರಿಗೂ ಅನುಗ್ರಹವನ್ನು ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿರುವರು. ಮನುಷ್ಯರಲ್ಲಿರುವ ಅಂತಹಕರಣ ಬಹಿಹಿಂಣಿಗಳಿಗೂ ಆ ದೇವತೆಗಳ ಅನುಗ್ರಹವೇ ವಿಷಯಪ್ರಕಾಶನಶಕ್ತಿಯನ್ನು ಕೊಡುತ್ತಿರುತ್ತದೆ. ಹೀಗೆ ದೇವತೆಗಳಿಗೂ ಅವರ ಮೂಲಕ ಮಿಕ್ಕವರಿಗೂ ಎಲ್ಲಾ ಬಗೆಯ ತೇಜಸ್ಸನ್ನೂ ಜ್ಞಾನದ ಬೆಳಕನ್ನೂ ಅನುಗ್ರಹಿಸುತ್ತಾ ಎಂದೆಂದಿಗೂ ಪ್ರಕಾಶಿಸುತ್ತಿರುವ ಚೈತನ್ಯ ಸೂರ್ಯನು, ಆ ಪರಮಾತ್ಮನು. ಆತನೇ ದೇವತೆಗಳಿಗೂ ಮರೋಹಿತನಾದ ಬೃಹಸ್ಪತಿ ಎಂಬ ವಿಭಾಗಿ ವಿಶೇಷದಿಂದ ಅನುಗ್ರಹಿಸುತ್ತಿರುವವನು. ಬೃಹಸ್ಪತಿಯ ಸರ್ವಜ್ಞಕಲ್ಪನಾಗಿ ದೇವತೆಗಳಿಗೆ ಆಗಾಗ್ಗೆ ಬೇಕಾದ ಸೂಚನೆಗಳನ್ನು ಕೊಡುತ್ತಿರುವನಷ್ಟೆ ಅವನ ಜ್ಞಾನಶಕ್ತಿಯೆಲ್ಲವೂ ಆ ಪರಮಾತ್ಮನದೇ.

ದೇವತೆಗಳು, ಮುಷಿಗಳು— ಎಲ್ಲರಿಗೂ ಆ ಪರಮಾತ್ಮನೇ ಆದಿಯು. ಆ ಪರಮಾತ್ಮನಿಗೆ ಇಂಥಂದ್ದು ಆದಿ, ಇಂಥಂದ್ದು ಮಧ್ಯ, ಇಂಥಂದ್ದು ಅಂತ— ಎಂಬುದನ್ನು ದೇವತೆಗಳಾಗಲಿ ಮುಷಿಗಳಾಗಲಿ ಅರಿಯಿರು. ಅವರ ಅರಿವೆಲ್ಲ ಆ ಪರಮಾತ್ಮನಿಂದ ಎರವಲಾಗಿ ಬಂದಂದ್ದು ಆತನ ಜ್ಞಾನವು ಆದ್ಯಂತಮಧ್ಯಗಳಿಲ್ಲದ್ದು; ಏಕೆಂದರೆ ಅದು ಆತನ ಸ್ವರೂಪವೇ ಆಗಿರುತ್ತದೆ. ಆತನೇ ದೇವತೆಗಳಿಗಿಂತ ಮುಂಚೆ ಹುಟ್ಟುವ ಹಿರಣ್ಯಗಭ್ಯನಾಗಿ ತೋರಿಕೊಳ್ಳುವಾತನು. ಆ ಪರಬ್ರಹ್ಮಸ್ವರೂಪವಾದ ಜ್ಞಾನಪ್ರಕಾಶಕ್ಕೆ ನಮಸ್ಕಾರ !

ದೇವತೆಗಳು ಪರಮಾತ್ಮನ ಚೈತನ್ಯಪ್ರಕಾಶದ ಅನುಗ್ರಹಿದಿಂದಲೇ ಈ ಜಗತ್ತನ್ನು ಸೃಷ್ಟಿಮಾಡಿರುವರವೆ. ಅವರು ಸೃಷ್ಟಿಕಾಲಕ್ಕೆ ಬ್ರಹ್ಮವಿದ್ಯೆಯ ಪ್ರವರ್ತಕರಾಗಿ ತಮ್ಮ ಒಳಗೆ ತುಂಬಿರುವ ಆ ಬ್ರಹ್ಮತೇಜಸ್ಸಿನಿಂದ ಹೊರಗೂ ಬ್ರಹ್ಮವಚಸ್ಸಿನ ಕರಣಗಳನ್ನು ಹರಡುತ್ತಾ ಇಂತೆಂದರಂತೆ : “ಹೇ ದೇವ, ಯಾವನು ನಿನ್ನನ್ನು ಹೀಗೆಂದು ಅರಿತುಕೊಳ್ಳುವನೋ ಅವನೇ ಬ್ರಾಹ್ಮಣನು; ಅವನಿಗೆ ನಾವು ವಶರು”. ಯಾವನು ಆ ಪರಮಾತ್ಮನನ್ನು ಹೀಗೆ ನಿತ್ಯವೂ ಸ್ವಯಂಪ್ರಕಾಶವೂ ಸರ್ವದೇವಾನುಗ್ರಹಕವೂ ಆಗಿರುವ ಚೈತನ್ಯತೇಜೋಮಯನೆಂದು ಅರಿತುಕೊಳ್ಳುತ್ತಾನೋ, ಅವನೇ ಬ್ರಾಹ್ಮಣನು, ಪರಮಾತ್ಮನಿಗಿಂತ ಮತ್ತೊಂದು ದೊಡ್ಡದಿಲ್ಲವಾದ್ದರಿಂದ ಅದೇ ಬ್ರಹ್ಮವು; ಅದನ್ನು

ಇದ್ದದ್ದು ಇದ್ದಂತೆ ಅನುಭವದಲ್ಲಿ ಕಂಡುಕೊಂಡಿರುವವನೇ ಬ್ರಾಹ್ಮಣನು. ಆ ಬ್ರಾಹ್ಮಣನಿಗೆ ದೇವತೆಗಳು ಅಧೀನರಾಗಿರುತ್ತಾರೆ. ಏಕೆಂದರೆ ಅವನೇ ಆ ದೇವತೆಗಳಿಗೆಲ್ಲ ಆತ್ಮನಾಗಿರುತ್ತಾನೆ. ಅವನ ಜ್ಞಾನಪ್ರಕಾಶದಿಂದಲೇ ಅವರು ಬೆಳಗುತ್ತಾ ಬ್ರಹ್ಮವಚಸಿಗಳಾಗಿರುತ್ತಾರೆ. ಆದ್ದರಿಂದ ದೇವತೆಗಳು ಮಿಕ್ಕವರಿಗೆ ನಿಗ್ರಹಾನುಗ್ರಹವನ್ನು ಮಾಡಬಲ್ಲ ಸಮರ್ಪರಾಗಿದ್ದರೂ ಆ ಪರಮಾತ್ಮನನ್ನು ಅರಿತಿರುವ ಮಹಾತ್ಮನಿಗೆ ವಶರಾಗಿಯೇ ವರ್ತಿಸುತ್ತಿರುತ್ತಾರೆ.

ಉತ್ತರನಾರಾಯಣದ ಅಭಿಪ್ರಾಯವನ್ನು ಮೇಲೆ ಸ್ವಲ್ಪದರಲ್ಲಿಯೇ ಕೊಟ್ಟಿರುತ್ತದೆ. ಖಗ್ಗೇದದಲ್ಲಿ ಬೀಜರೂಪದಿಂದಿರುವ ಅಧ್ಯಾತ್ಮವಿದ್ಯೆಯನ್ನೇ ಉಪನಿಷತ್ತಗಳು ವಿಸ್ತಾರವಾಗಿ ಪ್ರತಿಪಾದಿಸುತ್ತವೆಯೆಂಬುದೂ ಇತಿಹಾಸ ಮರಾಣಗಳಲ್ಲಿ ಅದನ್ನೇ ವಿವರಿಸಿದೆಯೆಂಬುದೂ ಈವರೆಗೆ ಬರೆದಿರುವ ಸಂದೇಶಗಳಿಂದ ವಾಚಕರಿಗೆ ಒಂದಿಷ್ಟಾದರೂ ಮನಸ್ಸಿಗೆ ಬಂದಿದ್ದರೆ ನಾನು ಧನ್ಯನು. ಅಧ್ಯಾತ್ಮವಿದ್ಯೆ ಎಂಬುದೊಂದು ದೊಡ್ಡ ಆಲದಮರವಿದ್ದಂತೆ, ವೇದದಲ್ಲಿ ಇದರ ಬೀಜಾವಾಪವನ್ನು ಮಾಡಿದೆ. ಇದು ಉಪನಿಷತ್ತಗಳಲ್ಲಿ ಮೊಳೆತು ಬೆಳೆದು ಮಹಾವ್ಯಕ್ತವಾಗಿ ಪರಿಣಮಿಸಿರುತ್ತದೆ. ಭಗವದ್ವಿತೀಯಲ್ಲಿಯೂ ಮರಾಣಗಳಲ್ಲಿಯೂ ಆ ಮರಕ್ಕೆ ಹೆಚ್ಚು ಹೆಚ್ಚು ಬಿಳಿಲುಗಳು ಬಿಟ್ಟುಕೊಂಡಿರುತ್ತವೆ. ಈ ವಿದ್ಯೆಯನ್ನು ಅನುಭವದಲ್ಲಿ ಕಂಡುಕೊಂಡ ಖಂಡಿಗಳೂ ಸಾಧುಗಳೂ ಸಂನ್ಯಾಸಿಗಳೂ ಅವಿಚ್ಛಿನ್ನಸಂಪೂರ್ಣಾಯದಿಂದ ಒಬ್ಬರಿಗೊಬ್ಬರು ಈ ವಿದ್ಯೆಯನ್ನು ಉಪದೇಶಿಸುತ್ತಾ ಜನರಲ್ಲಿ ಪ್ರಸಾರ ಮಾಡುತ್ತಾ ಬಂದಿರುತ್ತಾರೆ. ಬಾಹ್ಯಕಾರಣಗಳಿಂದಲೂ ಸಾಧಕರ ಮನೋವೃತ್ತಿಯ ಮಾಪಾಡಿನ ಕಾರಣದಿಂದಲೂ ಆಗಾಗ್ಗೆ ಈ ಸಂಪ್ರದಾಯವು ಅಲಸ್ತಪ್ರಪಂಚ ಶಿಲವಾಗಿರಬಹುದು. ಆದರೆ ಪರಮಾತ್ಮನ ಸ್ವರೂಪವು ಹೇಗೆ ಅಮೃತಪೋ, ಹಾಗೆಯೇ ಆತನ ವಿಭೂತಿವಿಶೇಷವಾದ ಈ ಅಧ್ಯಾತ್ಮವಿದ್ಯೆಯೂ ಅಮೃತವೇ ಆಗಿರುತ್ತದೆ. ಅದು ಸಂಮಾಣವಾಗಿ ಅಳಿಯುವ ಸಂಭವವೇ ಇಲ್ಲ. ಏಕೆಂದರೆ ಅದರಿಂದಲೇ ಪರಮಾತ್ಮನು ಜಗತ್ತಿನ ಸ್ಥಿತಿಯನ್ನು ಪರಿಪಾಲನೆಮಾಡುತ್ತಾನೆ.

ಈ ವಿದ್ಯೆಯ ಸಾರವು ಯಾವದು? ಈ ವಿದ್ಯೆಯೆಲ್ಲವೂ ಆ ಪರಬ್ರಹ್ಮನ ವಿಗ್ರಹವೇ; ಇದೆಲ್ಲವೂ ಆತನಲ್ಲಿ ಓತಮೋತವಾಗಿರುತ್ತದೆ. ಆತನ ನಿಜವಾದ ಸ್ವರೂಪವು ಈ ವಿಶ್ವವನ್ನೂ ಮೀರಿದ, ಮನೋವಾಕ್ಷಿಗಳಿಗೆ ನಿಲುಕದ, ನಿರ್ವಿಶೇಷರೂಪವಾಗಿದ್ದರೂ ಮನವ್ಯನ ಮೈಯೊಳಗೆಲ್ಲ ರಕ್ತದ ಬಿಸಿಯೇ ವ್ಯಾಪಿಸಿಕೊಂಡು ಅವನ ಚಲನ ವಲನಗಳಿಗೆಲ್ಲ ಕಾರಣವಾಗಿರುವಂತೆ ವಿಶ್ವದಲ್ಲಾಗುವ

ಸಕಲವ್ಯಾಪಾರಗಳಿಗೂ ಆತನೇ ಕಾರಣನಾಗಿರುವದರಿಂದ ಆತನು ನಮಗೆ ದೂರದಲ್ಲಿಲ್ಲ. ವಿಶೇಷವಾಗಿ ಮಾನವನು ಮೂಲದಲ್ಲಿ ಈ ಪರಮೇಶ್ವರನೇ ತಾನೆಂಬ ಅರಿವನ್ನು ಸಂಪಾದಿಸಿಕೊಳ್ಳುವದಕ್ಕೆ ಅರ್ಹನಾಗಿರುತ್ತಾನೆ. ಮನುಷ್ಯರೇಲ್ಲರೂ ಆ ಪರಮೇಶ್ವರನೂಯನ ಕಿರಣಗಳೇ ಎಂಬುದನ್ನು ಎಲ್ಲರೂ ಪರಸ್ಪರ ಸಹಕಾರದಿಂದ ಅರಿತುಕೊಳ್ಳುವದೇ ಮಾನವ ಸಂಸ್ಕೃತಿಯ ಹೆಗ್ಗಾರಿ. ವಿಶ್ವವೇಲ್ಲವೂ ಆ ಪರಮಾತ್ಮನ ಬಾಹ್ಯವಿಗ್ರಹವೆಂದು ಮಾಜ್ಯಭೂದ್ವಿಯಿಂದ ಆರಾಧಿಸುವದೇ ಮಾನಜೀವನದ ಜೀವಾಳ.

ಉತ್ತರನಾರಾಯಣದ ಕೊನೆಯಲ್ಲಿ ಯಜುಸ್ಸಿನ ರೂಪದ ಒಂದು ಮಂತ್ರವಿದೆ. ಅದು ಪರಮಾತ್ಮನ ಸ್ವೋತ್ತರೂಪವಾಗಿರುತ್ತದೆ; ಪರಮಾತ್ಮನ ವಿಶ್ವಾಕಾರದ ನೆನಪನ್ನು ಕೊಡುವದಕ್ಕೆ ತಕ್ಕದ್ವಾಗಿದೆ. ಆದ್ವರಿಂದ ಆ ಮಂತ್ರದ ಅಭಿಪ್ರಾಯವನ್ನು ಇಲ್ಲಿ ಕೊಡುವೆನು :

ಹ್ರೀಷ್ಟೇ ಲಕ್ಷ್ಮಿ ಶ್ವಾಸ ಪತ್ರೋಽಂ | ಅಹೋರಾತ್ರೇ ಪಾಶ್ಚೀ | ನಕ್ಷತ್ರಾಂಶೇ ರೂಪಮ್ |
ಅಶ್ವಿನೋ ವಾತಮ್ | ಇಷ್ಟಂ ಮನಿಷಾಣಾ | ಅಮುಂ ಮನಿಷಾಣಾ | ಸರ್ವಂ
ಮನಿಷಾಣಾ

॥६॥

ಪರಮಾತ್ಮನೇ, ಹ್ರೀ, ಲಕ್ಷ್ಮಿ - ಇವರಿಬ್ಬರೂ ನಿನ್ನ ಪತ್ನಿಯರು. ಹಗಲುರಾತ್ರೆಗಳು ಪಾಶ್ಚಾತ್ಯಗಳು; ನಕ್ಷತ್ರಗಳು ರೂಪವು; ಅಶ್ವಿನೀದೇವತೆಗಳು ವಾತವು. ಇಷ್ಟಕ್ಕೆ ಅನುಮತಿ ಕೊಡು! ಅದಕ್ಕೂ ಅನುಮತಿ ಕೊಡು! ಸರ್ವಕ್ಕೂ ಅನುಮತಿ ಕೊಡು!

ಪರಮಾತ್ಮನಿಗೆ ಲಜ್ಜಾದೇವತೆ, ಲಕ್ಷ್ಮಿದೇವತೆ- ಎಂಬ ಇಬ್ಬರು ಪತ್ನಿಯರಿರುವರು. ಯಾವನಿಗೆ ಬೇಕಾದಷ್ಟು ಧನಸಂಪತ್ತು, ವಿದ್ಯಾಸಂಪತ್ತು, ಕೀರ್ತಿಸಂಪತ್ತು, ಬ್ರಹ್ಮವಚಸ್ಸಿನ ಸಂಪತ್ತು, ಮತ್ತುಪೌತ್ರಾದಿಗಳ ಸಂಪತ್ತು, ಬಂಧುಭಾಂಧವರ ಸಂಪತ್ತು, ಅಧಿಕಾರಸಂಪತ್ತು ಶರೀರದ ಆಯುಸ್ಸು, ಆರೋಗ್ಯ, ಬುದ್ಧಿ ಮುಂತಾದವುಗಳ ಸಂಪತ್ತು- ಇಂಥವುಗಳೇಲ್ಲವೂ ಒದಗಿಬಂದಿರುವವೋ ಆದರೂ ಯಾವನು ಇವುಗಳಿಂದ ಮತ್ತುನಾಗದೆ ವಿನಯದಿಂದಲೂ ಗುರುಹಿರಿಯರಲ್ಲಿ ಶ್ರದ್ಧೆಯಿಂದಲೂ ಬಂಧುಭಾಂಧವರಲ್ಲಿ ಹೇಮದಿಂದಲೂ ಜನ ಸಾಮಾನ್ಯದಲ್ಲಿ ಮೃತೀಕರುಣಗಳಿಂದಲೂ ಮಾರಿತನಾಗಿರುವನೋ ಅವನಿಗೆ

ಪರಮಾತ್ಮನ ಪತ್ತಿಯರಂತಿರುವ ಹ್ರೀಲಕ್ಷ್ಮೀದೇವತೆಗಳ ನಿಜವಾದ ಅನುಗ್ರಹ ವಾಗಿರುತ್ತದೆ ಎಂದು ತಿಳಿಯಬೇಕು.

ಆ ಪರಮಾತ್ಮನಿಗೆ ಹಗಲುರಾತ್ಮೆಗಳು ಎಡಬಿಲ ರೆಕ್ಕೆಗಳಂತೆ; ನಕ್ಕತ್ತೆಗಳು ಶರೀರದಂತೆ ಇರುವವು. ಆ ಪರವಾತ್ಮನು ತೇಜೋಮಾಯನಾಗಿದ್ದ ಕಾಲರೂಪದಿಂದ ಜಗಟ್ಟಕ್ಕೆನ್ನು ಪರಿಧ್ರಾಮಿಸುತ್ತಿರುವನು. ಅಶ್ವಿನಿದೇವತೆಗಳು ಅವನ ತೇರದ ಬಾಯಿಯಂತಿರುವರು. ಆತನು ಅವರ ಮೂಲಕ ಲೋಕದ ಯೋಗ್ಯವಾದ ಸುಸ್ಥಿತಿಯನ್ನು ಏರ್ಜಿಸುತ್ತಿರುವನು. ಇಲ್ಲಿ ಹೇಳಿರುವದು ಉಪಲಕ್ಷಣವು. ಇಡಿಯ ಬ್ರಹ್ಮಾಂಡವೇ ಆ ಪರಮಾತ್ಮನಿಗೆ ದೇಹವು. ವ್ಯವಹಾರದಲ್ಲಿ ಒಬ್ಬನ ಶರೀರವನ್ನು ಕಂಡು ಅವನ ಯೋಗ್ಯತೆಗೆ ಅದನ್ನು ಸಂಕೇತವಾಗಿ ಇಟ್ಟುಕೊಳ್ಳುವಂತೆ, ಈ ಬ್ರಹ್ಮಾಂಡವನ್ನೇ ನಾವು ನೆಪವಾಗಿಟ್ಟುಕೊಂಡು ಆ ಪರಮಾತ್ಮನ ನಿಜವನ್ನು ಕಂಡುಕೊಳ್ಳುವವರೆಗೂ ಭಕ್ತಿಶೃಂಘಳಿಂದ ಆರಾಧಿಸಬೇಕು.

“ಅಗ್ನಿಯ ಮೂರ್ಖವು, ಚಂದ್ರಸೂರ್ಯರು ಕಣ್ಣಗಳು, ದಿಕ್ಕುಗಳು, ಶೈಲೇಶ್ವರಗಳು, ವಿವರವಾದ ವೇದಗಳು ವಾಕ್ಯ, ವಾಯುವು ಪ್ರಾಣನು, ವಿಶ್ವವು ಈತನ ಹೃದಯವು, ಪ್ರಾಣಿವಿಯ ಪಾದಗಳು. ಹೀಗೆ ಈತನು ಸರ್ವಭೂತಾಂತರಾತ್ಮನು”
(ಮುಂ. 3-14)

“ಯಾವನಿಗೆ ಅಗ್ನಿಯೇ ಮುಖ್ಯಪೋ, ದ್ಯುಲೋಕವು ತಲೆಯೋ, ಆಕಾಶವು ಹೊಕ್ಕಳೋ, ಭೂಮಿಯ ಕಾಲುಗಳೋ, ಸೂರ್ಯನು ಕಣ್ಣೋ, ದಿಕ್ಕುಗಳು ಕಿವಿಯೋ, ಅಂಥ ಲೋಕಾತ್ಮನಿಗೆ ನಮಸ್ಕಾರ !”

(ಮುಂ.ಧ. 47-68)

ಪರಮಾತ್ಮನ ವಿಶ್ವರೂಪವನ್ನು ಹೀಗೆ ವರ್ಣಿಸಿರುವ ಸಂದರ್ಭಗಳು ಮರಾಣೇತಿಹಾಸಗಳಲ್ಲಿ ಹೇರಳವಾಗಿ ಕಂಡುಬರುತ್ತಿವೆ. ಇವುಗಳಲ್ಲಿ ಪರಮಾತ್ಮನ ಇಂಥಿಂಥ ಅವಯವವು ವಿಶ್ವದ ಇಂಥಿಂಥ ಭಾಗವು— ಎಂಬುದೇನೂ ವಿವಕ್ಷಿತವಲ್ಲವಾದ್ದರಿಂದ ಆ ವಿಷಯದಲ್ಲಿ ಪರಸ್ಪರವಿರೋಧವನ್ನು ಮಡುಕುತ್ತಾ ಶಾರಬಾರದು. ಪರಮಾತ್ಮನು ತಾನು ಇದ್ದಂತೆಯೇ ಇದ್ದ ವಿಶ್ವಾಕಾರದಿಂದಲೂ ತೋರಿಕೊಳ್ಳುತ್ತಿದಾನೆ ಎಂಬುದೇ ಇಲ್ಲಿ ಗ್ರಹಿಸತಕ್ಕದ್ದು. ಆಧ್ಯಾತ್ಮಿಕ, ಆಧಿಭೌತಿಕ,

ಆಧಿದ್ಯೇವಿಕ- ಎಂದು ವಿಭಕ್ತವಾಗಿ ತೋರುತ್ತಿರುವ ಈ ವಿಶ್ವವೆಲ್ಲವೂ ಆ ಪರಮಾತ್ಮನ ವಿಗ್ರಹವೇ ಎಂಬುದನ್ನು ಮಾತ್ರ ಮನಸ್ಸಿಗೆ ತಂದುಕೊಳ್ಳಬೇಕು.

ನಮಗೆ ಕಾಣಿಸುತ್ತಿರುವ ವಿಶ್ವದಲ್ಲಿ ಪರಮೇಶ್ವರನ ಭಾವನೆಯನ್ನು ಮಾಡಿದರೆ ಯಾವ ಫಲವಾಗುವದು?- ಎಂದರೆ ಇಹಸುಖಿ, ಪರಸುಖಿ, ಪರಮಪುರಷಾರ್ಥ- ಇವೆಲ್ಲವೂ ದೊರಕುವವು. ಸ್ವಾರ್ಥತೆಯಿಂದ ನಮಗೆ ಧನಕನಕವಸ್ತುವಾಹನಾದಿಗಳ ಸಂಪತ್ತು ರಾಶಿಯಾಗಬಹುದು.ಆದರೆ ಅದರಿಂದ ನಮಗೆಲ್ಲಿರುತ್ತಾ ಇಷ್ಟವಾದ ಸುಖವು ದೊರಕುವ ಸಂಭವವು ಬಹಳ ಕಡಿಮೆ. ಪರಮೇಶ್ವರನ ಆರಾಧನೆಯಿಂದ ನಮಗೆ ಹೇರಳವಾಗಿ ಭೋಗ್ಯವಸ್ತುಗಳು ಸಿಕ್ಕದೆ ಇರಬಹುದು; ಆದರೆ ಸುಖಜೀವನವು ಕಟ್ಟಿಟ್ಟ ಬುತ್ತಿಯಾಗುವದು. ಪರಲೋಕದ ಸುಖವಂತೂ ಶಾಸ್ತ್ರದೃಷ್ಟಿಯಿಂದ ಮಾಡುವ ಸತ್ಯಮರ್ಚನೆ ಮತ್ತು ಉಪಾಸನೆಯ ಫಲವಾಗಿರುತ್ತದೆ; ಅದು ಪರಮೇಶ್ವರನ ಆರಾಧನೆಯಿಂದಲೇ ದೊರಕತಕ್ಕದ್ದು. ಇನ್ನು ಬಾಹ್ಯವಸ್ತುಗಳ ಭೋಗದ ಆಶಯಿಲ್ಲದೆ ನಿಷ್ಣಾಮರಾಗಿ ಪರಮೇಶ್ವರನನ್ನು ಆರಾಧಿಸುವವರಿಗಂತೂ ಇಲ್ಲಿಯೇ ಆತನ ಪರಮಾನಂದತತ್ವದ ಅನುಭವವಾಗಿ ಬಿಡುತ್ತದೆ. ಅದೇ ಪರಮಪುರಷಾರ್ಥವೆನಿಸುವದು. ಆದ್ದರಿಂದ ಭಗವಂತನು ಅಜ್ಞನನಿಗೆ ವಿಶ್ವರೂಪವನ್ನು ತೋರಿಸಿ ಅನುಗ್ರಹಿಸಿದ ಬಳಿಕ ಹೀಗೆಂದು ಭೋಧಿಸಿರುತ್ತಾನೆ; “ನಾಲ್ಕು ವೇದಗಳ ಅಧ್ಯಯನದಿಂದಲಾಗಲಿ, ಉಗ್ರವಾದ ತಪಸ್ಸನ್ನು ವಾಡುವದರಿಂದಾಗಲಿ, ದಾನದಿಂದಲಾಗಲಿ, ಯಜ್ಞದಿಂದಲಾಗಲಿ ನನ್ನನ್ನು ಈ ವಿಶ್ವರೂಪದಿಂದ ಕಾಣುವದು ಶಕ್ಯವಲ್ಲ. ಆದರೆ ಅನನ್ಯಭಕ್ತಿಯಿಂದ ಮಾತ್ರವೇ ಈ ರೀತಿಯಿಂದ ಅರಿತುಕೊಳ್ಳವದಕ್ಕೂ, ಇದ್ದಂತೆಯೇ ಕಂಡುಕೊಳ್ಳುವದಕ್ಕೂ ನನ್ನಲ್ಲಿಯೇ ಪ್ರವೇಶಿಸಿ ಪರಮಪುರಷಾರ್ಥವನ್ನು ಪಡೆದುಕೊಳ್ಳುವದಕ್ಕೂ ಆಗುತ್ತದೆ”.

ವಾಚಕವ್ಯಂದ, ನಿಮಗೆ ಆ ವಿಶ್ವಾಕಾರನಾದ ಪರಮೇಶ್ವರನಲ್ಲಿ ಆದಪ್ಪು ಬೇಗ ಅನನ್ಯಭಕ್ತಿಯಂಟಾಗಲೆಂದು ಪ್ರಾರ್ಥಿಸಿರಿ! ಇಡಿಯ ವಿಶ್ವವೇ ಆತನ ಬಾಹ್ಯರೂಪವೆಂಬ ಭಾವನೆಯು ನಿಮ್ಮ ಹೃದಯದಲ್ಲಿ ಮೂಡಲಿ! ಇಲ್ಲಿರುವ ಎಲ್ಲಾ ಬೇವರುಗಳ ಹೃದಯಲ್ಲಿಯೂ ಅಂತಯಾಮಿಯಾಗಿರುವ ಆ ಪರಮೇಶ್ವರನ ಕಡೆಗೆ ನಿಮ್ಮ ಮನಸ್ಸು ಒಲಿಯಲಿ! ಕ್ರಮಕ್ರಮವಾಗಿ ಆತನ ಪರಮಾರ್ಥಸ್ಥರೂಪದಲ್ಲಿಯೇ ನೆಲೆನಿಲ್ಲವ ಪರಮಾನಂದವು ನಿಮಗೆ ಸೂರೆಯಾಗುವದು.